ಗೌರಿ ಲಂಕೇಶರ


ಲಂಕೇಶ್

ನವೆಂಬರ್ 29, 2006 ಬೆಲೆ ರೂ. 10/- ◆ ರಂಜನೆ ◆ ಬೋಧನೆ ◆ ಪ್ರಚೋದನೆ



ಕೇಡಿ ರಾಜಕಾರಣ

ೃಹಮಂತ್ರಿಯ ೂಂಡಾಗಿರಿ ಕ್ಷೇತ್ರ



ಹೆಂಡತಿಯನ್ನೇ ಕೊಂದ ಸ್ಯಾಂಟ್ರೋ ರವಿ



ೖನೋಸಾರ್ V/s ೂಪರ್‌ಸ್ಟಾರ್



ನಾರಾಯಣಗೌಡನ ನಿಗೂಢ ಸಾಮ್ರಾಜ್ಯ



ಲಂಕೇಶ್

ಎಲ್ಲಾ ಪಕ್ಷಗಳಿಗೂ ಚಡ್ಡಿ ತೊಡಿಸುತ್ತಿರುವ ಆರೆಸ್ಸೆಸ್!

ಚಾರ್ವಾಕ

- ಶಿವಸುಂದರ್ -

ಮೊನ್ನೆಯ ತನಕ ಚಡ್ಡಿ ಪಕ್ಷದ ಬೆಂಕಿ ಬ್ರಾಂಡ್ ಆಗಿದ್ದ ಉಮಾಭಾರತಿ ಇದ್ದಕ್ಕಿದ್ದಹಾಗೆ ಕಾಂಗ್ರೆಸ್ಸನ್ನು ಮತ್ತು ಸೋನಿಯಾಗಾಂಧಿಯನ್ನು ಹೊಗಳಲು ಪ್ರಾರಂಭಿಸಿದ್ದಾಳೆ. ಬಿಜೆಪಿಯಲ್ಲಿ ಇನ್ನು ಯಾವುದೇ ಭವಿಷ್ಯವನ್ನು ಕಾಣದ ಉಮಾಭಾರತಿ ಕಾಂಗ್ರೆಸ್ಸಿನಲ್ಲಿ ತನ್ನ ಭವಿಷ್ಯವನ್ನು ಆರಸುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು. ಇದು ಅವಕಾಶವಾದಿ ರಾಜಕಾರಣವೂ ಹೌದು. ಆದರೂ ಇದರಲ್ಲಿ ಗಂಭೀರವಾಗಿ ಯೋಚಿಸಬೇಕಾದ ಮತ್ತೊಂದು ವಿಷಯವೂ ಇದೆ. ಜೀವನಪರ್ಯಂತ ಒಂದು ಬಲ ಫ್ಯಾಸಿಸ್ಟ್ ಸಿದ್ಧಾಂತದ ಪ್ರಚಾರ ಮಾಡುತ್ತಾ, ಅದು ಸೃಷ್ಟಿಸಿದ ಎಲ್ಲಾ ಅಮಾನವೀಯ ಹತ್ಯಾಕಾಂಡಗಳಲ್ಲೂ ಭಾಗವಹಿಸುತ್ತಾ ಅಥವಾ ಅದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಮರ್ಥಿಸುತ್ತಾ ಬಂದಂಥ ಉಮಾಭಾರತಿಯಂಥವರು ಅಂಥ ವಿಚಾರಧಾರೆಯನ್ನು ವಿರೋಧಿಸುವ ಹೆಸರಿನಲ್ಲಿ ಓಟು ರಾಜಕಾರಣ ಮಾಡುತ್ತಾ ಬಂದ ಕಾಂಗ್ರೆಸ್‌ನಂಥ ಪಕ್ಷದ ವಿಚಾರಧಾರೆಯೊಂದಿಗೆ ಹೇಗೆ ಸುಲಭವಾಗಿ ಅನುಸಂಧಾನ ಮಾಡಿಕೊಂಡು ಹೊಂದಿಕೊಂಡು ಹೋಗಲು ಸಾಧ್ಯವಾಗುತ್ತದೆ?

ಅದಕ್ಕೆ ಒಂದು ಉತ್ತರವಂತೂ ಸ್ಪಷ್ಟವಾಗಿದೆ. ಅದು ಕಾಂಗ್ರೆಸ್ ಕೋಮುವಾದ ವಿರೋಧಿ ಪಕ್ಷವಲ್ಲವೆಂಬುದು. ಗುಜರಾತ್ ಗಲಭೆಗಳನ್ನೂ ಒಳಗೊಂಡಂತೆ ದೇಶದಲ್ಲಿ ನಡೆದ ಸುಮಾರು ಕೋಮುಗಲಭೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೂ ಚಡ್ಡಿಗಳೊಂದಿಗೆ ಸೇರಿದ್ದು ರುಜುವಾತಾದ ಸಂಗತಿಯೇ ಆಗಿದೆ. ಬಾಬ್ರಿ ಮಸೀದಿ ಗೇಟನ್ನು ಕಾಂಗ್ರೆಸ್ ತೆರೆದದ್ದು ಮತ್ತು ಅದನ್ನು ರಾಜಕಾರಣಕ್ಕೆ ಬಿಜೆಪಿ ಬಳಸಿಕೊಂಡದ್ದು ಈಗ ಇತಿಹಾಸ. ಅದಕ್ಕೆ ಬಿಜೆಪಿಯದ್ದು ಕಾರ್ಯಕ್ರಮ ಆಧಾರಿತ ಕೋಮುವಾದವಾದರೆ ಕಾಂಗ್ರೆಸ್ಸಿನದ್ದು ಅಗತ್ಯಾಧಾರಿತ ಕೋಮುವಾದವೆಂದು ಹೇಳಲಾಗುತ್ತದೆ.

ಆದರೆ ಇದೀಗ ಬಿಜೆಪಿ ಮತ್ತು ಆರೆಸ್ಸೆಸ್ಸಿನ ಸಂಬಂಧದ ಇನ್-ಚಾರ್ಜ್ ಆಗಿದ್ದ ಆರೆಸ್ಸೆಸ್ಸಿನ ಜಂಟಿ ಕಾರ್ಯದರ್ಶಿ ಮದನ್ ದಾಸ್ ದೇವಿ ಅವರು ಆರೆಸ್ಸೆಸ್ಸಿನ ಕಾರ್ಯಕರ್ತರನ್ನು ಎಲ್ಲಾ ಪಕ್ಷಗಳಲ್ಲೂ ಕೆಲಸ ಮಾಡಲು ಕಳಿಸುವುದಾಗಿ ಘೋಷಿಸಿದ್ದಾರೆ. ಬರಿ ಬಿಜೆಪಿಗೆ ಮಾತ್ರ ತಮ್ಮ ಸೀಮಿತವಲ್ಲವೆಂದು ಹಾಗೆ ನೋಡಿದರೆ 1984ರಲ್ಲಿ ತಮ್ಮ ಪಕ್ಷ ಕಾಂಗ್ರೆಸ್ಸನ್ನೇ ಬೆಂಬಲಿಸಿತೆಂದೂ ಹೇಳಿದ್ದಾರೆ. ಆದ್ದರಿಂದ ಇನ್ನು ಮುಂದೆ ಎಲ್ಲಾ ಪಕ್ಷಗಳಲ್ಲೂ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ಸಿನಲ್ಲೂ ತಮ್ಮ ಪಕ್ಷದ ಕಾರ್ಯಕರ್ತರು ಸೇರಿಕೊಂಡು ಆ ಪಕ್ಷಗಳನ್ನು ಸಂಸ್ಕಾರವಂತರನ್ನಾಗಿಸಲು ಶ್ರಮವಹಿಸುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ಅಳಿದುಳಿದಿರುವ ಸೆಕ್ಯುಲರ್‌ವಾದಿಗಳಿಗೆ ಇನ್ನಿದೆ ಕೇಡುಗಾಲ. ಆದ್ದರಿಂದಲೇ ಫ್ಯಾಸಿಸಮ್ಮನ್ನು ಮತ್ತು ಕೋಮುವಾದವನ್ನು ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸಿ ಅರ್ಥ ಮಾಡಿಕೊಳ್ಳಬಾರದು.


ಕೊನೆ ಮಾತು

ಬಿಜೆಪಿಯ ಜನಾರ್ದನರೆಡ್ಡಿ ಜೆಡಿ(ಎಸ್) ಮುಖ್ಯಮಂತ್ರಿ ಕುಮಾರಸ್ವಾಮಿಯ 150 ಕೋಟಿ ಹಗರಣವನ್ನು



ಬಯಲಿಗೆಳೆದರು. ಆಗ ಅದು ಜನಾರ್ದನರೆಡ್ಡಿ ಕಾಂಗ್ರೆಸ್ಸಿನೊಂದಿಗೆ ಶಾಮೀಲಾಗಿ ಜೆಡಿ(ಎಸ್) ವಿರುದ್ಧ ನಡೆಸುವ ದ್ವೇಷದ ರಾಜಕಾರಣ.

ಡಿಕೆಶಿಯ 25ಕೋಟಿ ರೂಪಾಯಿ ಮೌಲ್ಯದ ಗಣಿಯನ್ನು ಜೆಡಿ(ಎಸ್) ಮುಖ್ಯಮಂತ್ರಿ



ಕುಮಾರಸ್ವಾಮಿ ಮುಟ್ಟುಗೋಲು ಹಾಕಿದರು. ಈಗ ಇದು ಕಾಂಗ್ರೆಸ್ಸಿನ ವಿರುದ್ಧ ಜೆಡಿ(ಎಸ್) ನಡೆಸುವ ದ್ವೇಷದ ರಾಜಕಾರಣ.


ಆದರೆ ಬಯಲಿಗೆ ಬಂದಿರುವ 150 ಕೋಟಿ 25 ಕೋಟಿ ಹಗರಣಗಳೆರಡೂ ಜನರಿಗೆ ಸೇರಬೇಕಾದ ಸಂಪತ್ತು, ಆದರೆ ಅದನ್ನು ಜನರಿಗೆ ಸೇರದಂತೆ ಮಾಡಿ ತಾವೇ ಗುಳುಂ ಮಾಡುತ್ತಿರುವ ಈ ಎರಡು ಪಕ್ಷಗಳು ಮಾಡುತ್ತಿರುವುದು ಜನದ್ವೇಷಿ ರಾಜಕಾರಣವೆಂದು ಹೇಳುವವರು ಯಾರು?

No Comments

"ನಾವು ಜೇಲ್‌ಗೆ ಹೋಗೋ ಮಗಾ ಅಲ್ಲ"

-ಡಿ.ಕೆ. ಶಿವಕುಮಾ

"ಖಾಸಗಿ ಕ್ಷೇತ್ರದಲ್ಲಿ ಮೀಸಲು ನೀಡುವುದ ನಾವು ವಿರೋಧಿಸುತ್ತೇವೆ"



-ಭಾರತದ ದೊಡ್ಡ ಉದ್ಯಮಿಗಳ ಸಂಘ - ಸಿ.ಐ.ಐ.ನ ಮಾಜಿ ಅಧ್ಯಕ್ಷ ಇರಾನಿ


"ಸುಪ್ರೀಂಕೋರ್ಟನ್ನು ಸುಪ್ರೀಂ ಎಂದು ಕರೆಯು



ಕಾರಣ ಅದು ಅಂತಿಮವಾದದ್ದು ಎ ಕಾರಣಕ್ಕಾಗಿಯೇ ಹೊರತು ತ ಮಾಡದು ಎಂಬ ಕಾರಣಕ್ಕಾಗಿ ಅ

-ಸುಪ್ರೀಂ ಕೋರ್ಟಿ ಮುಖ್ಯ ನ್ಯಾಯಾಧಿ ಸಭರವಾ

"ರಾಷ್ಟ್ರಪತಿ ಪದವಿ ವಹಿಸಿಕೊಳ್ಳಲು ನನ್ನ ವಯಸ್ಸೇನೂ ಅಡ್ಡಿ ಅಲ್ಲ"



-84ರ ವಯಸ್ಸಿನ ಉಪರಾಷ್ಟ್ರಪತಿ ಶೆಖಾವತ್

"ನಾನು ನಾಸ್ತಿಕ ಎಂದು ಹೇಳಿದ್ದು ಯಾರು? ನಾನು ಮನೆಯಲ್ಲಿ ಪೂಜೆ ಮಾಡಲ್ಲ ಅ

-ಸಿದ್ಧರಾಮಯ

ನಂಬಿದ್ರೆ ನಂಬಿ ಬಿಟ್ರೆ ಬಿಡಿ:



"ನನಗೆ ಕಲಾ ಚಿತ್ರಗಳಲ್ಲಿ ನಟಿಸುವ ಇಷ್ಟ ಎಂದರೆ ಯಾ ನಂಬುವುದೇ ಇಲ್ಲ"

-ಡಾ.ವಿಷ್ಣುವರ್ಧ

"ಯಾರಿಗೇ ಆದ್ರೂ ಸುಮ್ಮುಸ್ಮನೆ ವಾರ ಬರುವುದಿಲ್ಲ."

-ಎಚ್.ಡಿ.ಕುಮಾರಸ

"ಬಿಜೆಪಿಗಾಗಿ ಕೆಲಸ ಮಾಡಲು ಆರೆಸ್ಸೆಸ್ಸಿನ ಕೇ ಮೂವತ್ತೈದು ಕಾರ್ಯಕರ್ತರನ್ನು ಮಾತ್ರ ಕೊಡಲಾಗ

-ಮದನದಾಸ್ ದ ಆರೆಸ್ಸೆಸ್ಸಿನ ಜಂಟಿ ಪ್ರಧಾನ ಕಾರ್ಯದ

"ಚಾಮುಂಡೇಶ್ವರಿ ಚುನಾವಣೆಯಲ್ಲಿ ದ ಬಿಜೆಪಿ ಬೇಷರತ್ ಬೆಂಬಲ ಕೊಡುತ್ತದೆ"

-ಸದಾನಂದಗ

ವಾರದ ಘೋಷಣೆ


ನೇಪಾಳದ ದೊರೆ ಜ್ಞಾನೇಂದ್ರನೇ ಕಳೆದ ಏಪ್ರಿ ನಲ್ಲಿ ನಡೆದ ಬೃಹತ್ ಜನಾಂದೋಲನದ ದಮ ಕಾರಣ. ಮತ್ತು ದೊರೆ ಜ್ಞಾನೇಂದ್ರ ನೇಪಾಳದ



ಪಾಸ್ತಿಗಳನ್ನು ಲೂಟಿ ಮಾಡಿದ್ದಾರೆ

-ನೇಪಾಳದ ದೊ ಜ್ಞಾನೇಂದ್ರನಿಂದ ಆದ ಅನ್ಯಾ ಗಳ ಬಗ್ಗೆ ತನಿಖೆ ಮಾಡ ನೇಮಿಸಿದ್ದ ನ್ಯಾಯಾಧೀ ಆಯೋಗದ ವ

'ನಾಟಕದ ಆಕರ್ಷಣೆ ಹುಟ್ಟಿದ್ದು ಹೇಗೆ ಅಂತಾ ಇದುವರೆಗೂ ಗೊತ್ತಿಲ್ಲ....' ಎನ್ನುವ ರಂಗಕರ್ಮಿ ಪ್ರಸನ್ನರಿಗೆ ನಾಟಕಗಳೊಂದಿಗೆ ಅವಿನಾಭಾವ ಸಂಬಂಧ. ನಾಟಕ, ರಂಗಭೂಮಿ, ಪ್ರೇಕ್ಷಕ ಇತ್ಯಾದಿ ಕುರಿತು ಪ್ರಸನ್ನರು ಕಂಡುಕೊಂಡ ಸತ್ಯಗಳನ್ನು, ಅವರ ಅನುಭವದ ಮಾತುಗಳನ್ನು ಈ ವಾರ ಸೂಕ್ತಿಗಳಾಗಿ ನೀಡಿದ್ದೇವೆ. ಡಾ. ಹೇಮಾ ಪಟ್ಟಣಶೆಟ್ಟಿಯವರ 'ಪ್ರಸನ್ನ' ಎನ್ನುವ ಪುಸ್ತಕದಿಂದ ಇವುಗಳನ್ನು ಆಯ್ಕೆ ಮಾಡಿ ಕಳಿಸಿರುವ ನಮ್ಮ ಓದುಗ, ಕೊಪ್ಪಳದ ಅಡ್ವೋಕೇಟ್ ವಿಜಯ ಅಮೃತರಾಜ್‌ರಿಗೆ ಥ್ಯಾಂಕ್ಸ್.... ಜಗವೇ ರಂಗಭೂಮಿ.... ಜೀವನವೇ ಒಂದು ನಾಟಕ....



-ವ

ಸೈಕಲ್ ಸವಾರಿಯ ವಿರುದ್ಧ "ವೈಜ್ಞಾನಿಕ" ವರದಿಗಳು ಹೆಚ್ಚಾಗುತ್ತಿರುವುದೇಕೆ?



ಇತ್ತೀಚಿನ ಹಲವಾರು ವರ್ಷಗಳಿಂದ ಅದರಲ್ಲೂ ಕಳೆದ ಎರಡು ವರ್ಷಗಳಿಂದ ಸೈಕಲ್ ಸವಾರಿಯ ಬಗ್ಗೆ ಹಲವಾರು "ವಿಶೇಷ ವೈಜ್ಞಾನಿಕ ವರದಿಗಳು" ಪ್ರಕಟವಾಗುತ್ತಿವೆ. ಮತ್ತು ಅವನ್ನು ಅತ್ಯಂತ ಜತನದಿಂದ ಸೈಕಲ್ ಬಗ್ಗೆ ಮೋಹ ಬೆಳೆಯುತ್ತಿರುವ ಮತ್ತು ಸಾಂಪ್ರದಾಯಿಕವಾಗಿ ಸೈಕಲ್‌ಅನ್ನು ಹೆಚ್ಚು ಬಳಸುವ ದೇಶಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಈ "ವೈಜ್ಞಾನಿಕ ವರದಿ"ಗಳು ಹೇಳುತ್ತಿರುವುದೇನು? ಸೈಕಲ್ಲನ್ನು ಜಾಸ್ತಿ ಬಳಸಿದರೆ ಸೈಕಲ್ ಸವಾರರಿಗೆ ಕ್ರಮೇಣ ಕೆಳ ಬೆನ್ನು ನೋವು ಹೆಚ್ಚಾಗುತ್ತದೆ. ಏಕೆಂದರೆ ಸೈಕಲ್ಲು ತುಳಿಯುವಾಗ ದೇಹದ ಭಾರದ ಬಹುಭಾಗ ಸೊಂಟದ ಮೇಲೆ ಬೀಳುತ್ತದೆ. ಅಲ್ಲದೆ ಪೃಷ್ಠದ ಮೇಲೆ ಭಾರ ಹೆಚ್ಚು ಬೀಳುವುದರಿಂದ ಕ್ರಮೇಣ ಮೂಲವ್ಯಾಧಿ ಮತ್ತು ಮಲಬದ್ಧತೆ ಉಂಟಾಗುತ್ತದೆ. ಅಷ್ಟು ಮಾತ್ರವಲ್ಲ ಕ್ರಮೇಣವಾಗಿ ಈ ಸೈಕಲ್ ಸವಾರಿ ನಪುಂಸಕತ್ವಕ್ಕೂ ದಾರಿ ಮಾಡಿಕೊಡುತ್ತದೆ. ಇತ್ಯಾದಿ, ಇತ್ಯಾದಿ.

ಆದರೆ ಕಳೆದ ದಶಕದಲ್ಲಿ ಇದೇ "ವೈಜ್ಞಾನಿಕ ವರದಿ"ಗಳು ಬೇರೆಯದೇ ಆದ ತೀರ್ಮಾನಕ್ಕೆ ತಲುಪಿದ್ದವು. ಸೈಕಲ್ ಸವಾರಿಯಿಂದ ಮನುಷ್ಯನ ದೇಹಕ್ಕೆ ಸರ್ವಾಂಗ ವ್ಯಾಯಾಮವಾಗುತ್ತದೆ. ಇದರಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ಶ್ವಾಸೋಚ್ಛ್ವಾಸ ಸರಿಯಾಗಿ ನಡೆದು ಆರೋಗ್ಯ ಚೆನ್ನಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸೈಕಲ್ ಬಳಸುವುದರಿಂದ ಮೋಟಾರ್ ವಾಹನ ಬಳಕೆ ತಪ್ಪಿ ಪರಿಸರ ಮಾಲಿನ್ಯ ತಗ್ಗುತ್ತದೆ. ಇದು ಎಲ್ಲರ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದ್ದವು.

ಹಾಗಿದ್ದ ಮೇಲೆ ಇದ್ದಕ್ಕಿದ್ದ ಹಾಗೆ ಸೈಕಲ್ ಸವಾರಿಯಿಂದ ಹಾನಿ ಪ್ರಾರಂಭವಾದದ್ದು ಹೇಗೆ? ಇದ್ದಕ್ಕಿದ್ದಂತೆ ವಿಜ್ಞಾನ ಬದಲಾಗಿ ಹೋಗಿದ್ದೇಕೆ? ಏನಿದರ ಗುಟ್ಟು?

ಗುಟ್ಟು ◆ ರಟ್ಟು

ಸೈಕಲ್ ಸವಾರಿಯಿಂದ ಹಾನಿಯಲ್ಲ.....ಸೈಕಲ್ ಮಾರಾಟದಿಂದ ಹಾನಿ..!

ವಾಸ್ತವವೇನೆಂದರೆ ಸೈಕಲ್ ಸವಾರಿಯಿಂದ ಹಾನಿಯಾಗುತ್ತಿದೆಯೆಂದು ಹೇಳುವ ಈ ವೈಜ್ಞಾನಿಕ ವರದಿಗಳಿಗೆ ಅಂಥ ವೈಜ್ಞಾನಿಕ ಬುನಾದಿಯೇನೂ ಇಲ್ಲ. ಇಂದು ಪ್ರಪಂಚದಲ್ಲೇ ಅತಿ ಹೆಚ್ಚು ಸೈಕಲ್ ಸವಾರರಿರುವ ಚೀನಾದಲ್ಲಾಗಲಿ, ಭಾರತದಲ್ಲಾಗಲಿ ಈ ವರದಿಗಳು ಹೇಳುವಂಥ ನಪುಂಸಕತ್ವ ಸಂಭವಿಸಿಲ್ಲ. ಅದಕ್ಕೆ ಈ ದೇಶಗಳ ಜನಸಂಖ್ಯೆಯೇ ಸಾಕ್ಷಿ! ಇನ್ನು ಮಲಬದ್ಧತೆ ಮತ್ತು ಮೂಲವ್ಯಾಧಿಯ ಪ್ರಶ್ನೆ. ಈ ವ್ಯಾಧಿಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿರುವುದು ನಿಜವೇ. ಆದರೆ ಅದು ಹೆಚ್ಚಾಗುತ್ತಿರುವುದು ಕಾರು ಸವಾರರಾಗಿರುವ ಸಾಫ್ಟ್‌ವೇರಿಗರಲ್ಲೇ ವಿನಃ ಸೈಕಲ್ ಸವಾರರಲ್ಲಲ್ಲ. ಅದಕ್ಕೆ ಕಾರಣ ಕಿಂಚಿತ್ತೂ ದೈಹಿಕ ವ್ಯಾಯಾಮವಿಲ್ಲದ ಕೂತುಕೊಂಡೆ ದಿನಕ್ಕೆ ಹತ್ತು ಹನ್ನೆರಡು ಗಂಟೆ ಸೈಬರ್ ಕೂಲಿ ಮಾಡುವ ಈ ಸಾಫ್ಟ್‌ವೇರಿಗರ ಜೀವನಶೈಲಿ ಮತ್ತು ಪದ್ಧತಿಗಳೇ ಕಾರಣ. ಹಾಗಿದ್ದ ಮೇಲೆ ಈ ವೈಜ್ಞಾನಿಕ ವರದಿಗಳ ಕಣ್ಣು ಸೈಕಲ್ ಸವಾರಿಯ ಮೇಲೆ ಬಿದ್ದಿರುವುದೇಕೆ?

ಅದಕ್ಕೆ ಒಂದು ಸ್ಪಷ್ಟ ಆರ್ಥಿಕ ಕಾರಣವಿದೆ ಅಷ್ಟೆ. ಪ್ರಪಂಚದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದ್ದದ್ದು ಮೋಟಾರು ವಾಹನಗಳ ಇಂಡಸ್ಟ್ರಿ. ಜನರಲ್ ಮೋಟಾರ್ಸ್, ಫೋರ್ಡ್, ಮಿಟ್ಸುಬುಷಿ ಇನ್ನಿತ್ಯಾದಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದೇ ಪ್ರಪಂಚದಾದ್ಯಂತ ತಮ್ಮ ಮೋಟಾರು ವಾಹನಗಳನ್ನು ಮಾರುವುದರ ಮೂಲಕ. ಆದರೆ ಇದೀಗ ಪ್ರಪಂಚದಲ್ಲಿ ಎಲ್ಲೆಡೆ ಮೋಟಾರು ವಾಹನಗಳ ಮಾರಾಟದ ಪ್ರಮಾಣ ಕಡಿಮೆಯಾಗುತ್ತಿದೆ. ಅದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಪ್ರಪಂಚದೆಲ್ಲೆಡೆ ಪರಿಸರ ಮಾಲಿನ್ಯದ ಬಗ್ಗೆ ವಿಶೇಷ ಕಾಳಜಿ ಹುಟ್ಟಿಕೊಂಡು ಐರೋಪ್ಯ ದೇಶಗಳಲ್ಲೂ ಸಹ ಜನ ಹೆಚ್ಚೆಚ್ಚು ಸೈಕಲ್ ಬಳಸಲು ಪ್ರಾರಂಭಿಸಿದ್ದಾರೆ. ಇನ್ನು ಸಾಂಪ್ರದಾಯಿಕವಾಗಿ ಸೈಕಲ್ಲನ್ನೇ ಹೆಚ್ಚು ಬಳಸುತ್ತಾ ಬಂದಿರುವ ಚೀನಾ ಮತ್ತಿತರ ಪೂರ್ವ ಏಷಿಯಾ ದೇಶಗಳ ಮಾರುಕಟ್ಟೆಯೂ ಮೋಟಾರು ವಾಹನಗಳ ಮಾರುಕಟ್ಟೆಗೆ ಹೆಚ್ಚು ತೆರೆದುಕೊಂಡಿಲ್ಲ. ಅಲ್ಲೆಲ್ಲಾ ಈಗಲೂ ಹೆಚ್ಚಾಗಿ ಬಳಸುತ್ತಿರುವುದು ಸೈಕಲ್ಲನ್ನೆ. ಹೀಗಾಗಿ ಜನ ಸೈಕಲ್ಲನ್ನು ತ್ಯಜಿಸುವಂತೆ ಮಾಡದೆ ಮೋಟಾರು ವಾಹನಗಳ ಮಾರಾಟ ಹೆಚ್ಚುವುದಿಲ್ಲ.

ಮೊನ್ನೆ ಏಷಿಯ-ಪೆಸಿಫಿಕ್ ದೇಶಗಳ ಮೋಟಾರು ವಾಹನಗಳ ಉತ್ಪಾದಕರ ಸಮ್ಮೇಳನದಲ್ಲಿ ಮಾತಾಡಿದ ಅಮೆರಿಕ ಅಧ್ಯಕ್ಷ ಜಾರ್ಜ್‌ಬುಷ್ ಈ ಪ್ರಾಂತ್ಯದಲ್ಲಿ ಮೋಟಾರು ವಾಹನಗಳ ಮಾರಾಟಕ್ಕೆ ಸೂಕ್ತವಾದ ವಾತಾವರಣ ಸೃಷ್ಟಿಸುವುದಾಗಿ ಭರವಸೆ ನೀಡಿದ್ದಾರೆ. ಇದಾದ ಕೆಲ ಸಮಯದಲ್ಲೇ ಈ ವೈಜ್ಞಾನಿಕ ವರದಿ ಪ್ರಕಟಗೊಂಡಿದೆ. ಆದ್ದರಿಂದ ವಿಷಯ ಸ್ಪಷ್ಟ. ಸೈಕಲ್ಲು ನಾಶವಾಗದೆ ಮೋಟಾರು ವಾಹನಗಳ ಮಾರಾಟ ಚೇತರಿಸಿಕೊಳ್ಳುವುದಿಲ್ಲ. ಅದಕ್ಕೆ ಇದ್ದಕ್ಕಿದ್ದ ಹಾಗೆ ಸೈಕಲ್ ಸವಾರಿಯಿಂದ ಆಗುವ ಅನಾಹುತಗಳ ಬಗ್ಗೆ ಪುಂಖಾನುಪುಂಖವಾಗಿ ವೈಜ್ಞಾನಿಕ ವರದಿಗಳು ಪ್ರಕಟವಾಗತೊಡಗಿವೆ. ವಿಜ್ಞಾನವೆಂಬುದು ಒಂದು ನಿರ್ಲಿಪ್ತ ಜ್ಞಾನವಲ್ಲವೆಂಬುದನ್ನೂ ತನ್ನನ್ನು ಹಿಡಿದು ನಡೆಸುವವರ ಅಸ್ತ್ರ ಎಂಬುದನ್ನೂ ಇದೂ ಸ್ಪಷ್ಟಪಡಿಸುತ್ತದೆ. ಆದ್ದರಿಂದ ಸೈಕಲ್ ಸವಾರರೇ ಡೋಂಟ್ ವರಿ..ಸೈಕಲ್ ಸವಾರಿಯನ್ನು ನಿರಾತಂಕವಾಗಿ ಮುಂದುವರೆಸಿ..ಯಾವ ಕಾರಣಕ್ಕೂ ಬೈಕ್, ಸ್ಕೂಟರ್, ಕಾರ್‌ಗಳ ಆಮಿಷಕ್ಕೆ ಬಲಿಬೀಳಬೇಡಿ.

ಇದು ನಮ್ಮ ನಾಡು, ಮೋದಿಸ್ತಾನ್ ಅಲ್ಲ

ಶನಿವಾರ ಬೆಳಗ್ಗೆ ಆಫೀಸಿಗೆ ಬರುತ್ತಿದ್ದಾಗ ಬ್ಯಾಂಕ್ ಕಾಲೋನಿ ಬಳಿ ಇಪ್ಪತ್ತಕ್ಕೂ ಹೆಚ್ಚು ಆಟೋ ಚಾಲಕರು ತಮ್ಮ ವಾಹನಗಳನ್ನು ದೊಡ್ಡ ಹಾರಗಳಿಂದ ಅಲಂಕರಿಸಿ, ಕನ್ನಡಾಂಬೆಯ ಭಾವಚಿತ್ರದ ಜೊತೆಗೆ ರಾಜ್‌ಕುಮಾರ್ ಅಥವಾ ಶಂಕರ್‌ನಾಗ್‌ರವರ ಫೋಟೋಗಳನ್ನು ಅಂಟಿಸಿಕೊಂಡು, ಕರ್ನಾಟಕ ಬಾವುಟಗಳನ್ನು ಸಿಕ್ಕಿಸಿಕೊಂಡು, 'ಸುವರ್ಣ ಕರ್ನಾಟಕ'ವನ್ನು ಸಂತೋಷದಿಂದ ಆಚರಿಸುತ್ತಿರುವುದನ್ನು ಕಂಡೆ.

ನಮ್ಮ ಮುಗ್ಧ ಜನರಿಗೆ ನಮ್ಮ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಎಷ್ಟು ಅಭಿಮಾನ ಇರುತ್ತದೆಂದರೆ ವಾಸ್ತವವಾಗಿ ಇವತ್ತು ನಮ್ಮ ನಾಡಿನಲ್ಲಿ ಏನಾಗುತ್ತಿದೆ? ಭಾಷೆಗೆ ಎಂತಹ ಅಪಾಯಗಳು ಎದುರಾಗಿವೆ ಎಂಬುದನ್ನು ಚಿಂತಿಸದೇ ತಮ್ಮ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲೂ ರಾಜ್ಯೋತ್ಸವವನ್ನು ತಮ್ಮ ಬೀದಿಯ, ಶಾಲೆಯ, ಕಾಲೇಜಿನ, ಸಂಘಟನೆಯ ಹಬ್ಬ ಎಂಬಂತೆ ಆಚರಿಸುತ್ತಾರೆ. ಇಲ್ಲಿನ ಮಣ್ಣು, ನೀರು, ನೈಸರ್ಗಿಕ ಸಂಪತ್ತು ಎಲ್ಲವೂ ವಿದೇಶಿಯರಿಗೆ ಹರಾಜು ಆಗುತ್ತಿದ್ದರೂ ಇದು ನಮ್ಮ ನಾಡು ಎಂದು ಸಂಭ್ರಮಿಸುತ್ತಾರೆ. ಇಲ್ಲಿಯ ಜನ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದರೂ, ದ್ವೇಷದಿಂದ ಹಲ್ಲು ಮಸೆಯುತ್ತಿದ್ದರೂ ನಾಡಗೀತೆಯನ್ನು ಹಾಡುತ್ತಾ ತಮ್ಮ ರಾಜ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ. ನಮ್ಮ ಮಾಧ್ಯಮಗಳೂ ಕೂಡ 50 ವರ್ಷಗಳ ಹಿಂದಿನ ಕರ್ನಾಟಕ ಬಗೆಗಿನ ಕನಸು, ಹೇಗೆ ಇವತ್ತಿನ ನರಕವಾಗಿ ಪರಿವರ್ತನೆಗೊಂಡಿದೆ ಎಂಬುದರ ಬಗ್ಗೆ ವಿಶ್ಲೇಷಿಸದೇ ಪುಟಗಟ್ಟಲೆ ಜಾಹೀರಾತುಗಳನ್ನು ಒಳಗೊಂಡ ವಿಶೇಷ ಪುರವಣಿಗಳನ್ನು ತರುತ್ತವೆ. ಪಾಪ, ಜನರಿಗೆ ವಾಸ್ತವ ಅರಿವಾಗುವುದಾದರೂ ಹೇಗೆ?

ಉದಾಹರಣೆಗೆ ಜನತಾದಳದೊಂದಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದನಂತರ ರಾಜ್ಯದಲ್ಲಿ ನಡೆದಿರುವ ದುರಂತಗಳ ಸರಮಾಲೆ ಹೆಚ್ಚುತ್ತಿರುವ ಕೋಮುವಾದದ ಬಗ್ಗೆ ಎಷ್ಟು ಜನರಿಗೆ ವಿವರಗಳು ಗೊತ್ತಿವೆ? ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಗಲಭೆಯನ್ನೇ ನೋಡಿ. ಅಲ್ಲಿ ವ್ಯವಸ್ಥಿತ ಸಂಚು ರೂಪಿಸಿದ ಸಂಘ ಪರಿವಾರದ ಭಜರಂಗದಳ ಮತ್ತು ಶ್ರೀರಾಮಸೇನೆ ಜಂಟಿ ದಾಳಿಗಳನ್ನು ನಡೆಸಿತು. ಆ ದಾಳಿಗಳಲ್ಲಿ ಇಬ್ಬರು ಅಮಾಯಕರು ತಮ್ಮ ಜೀವತೆತ್ತರು. ಆ ಗಲಭೆಗಳ ಬಗ್ಗೆ ನಮ್ಮ ಜಿ. ರಾಜಶೇಖರ್, ಪಟ್ಟಾಭಿರಾಮ ಸೋಮಯಾಜಿ ಮತ್ತು ಹರ್ಷಾದ್ ವರ್ಕಾಡಿಯವರು ಬರೆದದ್ದನ್ನು ನಾವು ಮೂರು ಕಂತಿನಲ್ಲಿ ಪ್ರಕಟಿಸಿದ್ದೆವು. ಈ ಪತ್ರಿಕೆಯಲ್ಲಿ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್‌ರವರು ಬರೆದಿರುವ ಲೇಖನ ಇದೆ.

ಜಿ. ರಾಜಶೇಖರ್ ಮತ್ತು ಸಂಗಡಿಗರು ಬರೆದ ವಿಶೇಷ ವರದಿಗಳಲ್ಲಿ ಸ್ವತಃ ಪೊಲೀಸರೇ ಹಿಂದೂತ್ವವಾದಿಗಳಂತೆ ನಡೆದುಕೊಂಡು ಮುಸಲ್ಮಾನರ ಮೇಲೆ ದಾಳಿ ಇಟ್ಟದ್ದನ್ನು ವಿವರಿಸಿದ್ದರು. ಇತ್ತೀಚೆಗೆ ಏನಾಯಿತು ಎಂದರೆ ಬದ್ರಿಯಾನಗರದಲ್ಲಿ ಸರ್ಕಾರ 'ಗಲಭೆ ಸಂತ್ರಸ್ತ' ಪರಿಹಾರವನ್ನು ನೀಡಿತ್ತು, ಆದರೆ ತಮಗೆ ನಷ್ಟವಾಗಿದ್ದು ಕೋಮು ಗಲಭೆಯಿಂದಲ್ಲ ಬದಲಾಗಿ ಗಲಭೆಯ ನೆಪದಲ್ಲಿ ಪೊಲೀಸರೇ ನಡೆಸಿದ ದಾಳಿಯಿಂದಾಗಿ ಎಂದು ವಾದಿಸಿದ ಬದ್ರಿಯಾದ ಮುಸಲ್ಮಾನರು ಪರಿಹಾರ ಧನವನ್ನು ಸರ್ಕಾರಕ್ಕೆ ಹಿಂತಿರುಗಿಸಿದರು. ಅಷ್ಟೇ ಅಲ್ಲ ಅದನ್ನು 'ಪೊಲೀಸ್ ದರ್ಜನ್ಯಕ್ಕಾಗಿ ಪರಿಹಾರ' ಎಂದು ನೀಡಿದರೆ ತೆಗೆದುಕೊಳ್ಳುವುದಾಗಿ ಹೇಳಿದರು.

ನೋವು, ನಷ್ಟ ಅನುಭವಿಸಿರುವ ಅಮಾಯಕರು ಅಂತಹ ಸ್ಥಿತಿಯಲ್ಲೂ ತಮ್ಮ ಸ್ವಾಭಿಮಾನ ಮತ್ತು ನೈತಿಕತೆಯನ್ನು ಮೆರೆದರೆ, ಅಧಿಕಾರದ ಅಹಂಕಾರದಲ್ಲಿ ಮುಳುಗಿರುವ ಸರ್ಕಾರಕ್ಕೆ, ಅದರ ಪೊಲೀಸ್ ವ್ಯವಸ್ಥೆಗೆ ಒಂದಿಷ್ಟೂ ಅವಮಾನವಾಗುವುದಿಲ್ಲ ಎಂಬುದು ಏನನ್ನು ಸೂಚಿಸುತ್ತದೆ? ಒಂದು, ಇದು ನರಸತ್ತಿರುವ ಸರ್ಕಾರವಾಗಿದೆ ಅಥವಾ ಮೂರೂ ಬಟ್ಟಿರುವ ವ್ಯವಸ್ಥೆ ಆಗಿದೆ ಅಲ್ಲವೇ?


ಇಲ್ಲಿ ಇನ್ನೊಂದು ಮುಖ್ಯ ವಿಷಯವನ್ನು ಹೇಳಬೇಕಿದೆ. ಮೊನ್ನೆ ನಾಗರಾಜ ಶೆಟ್ಟಿ ಎಂಬ ಚಡ್ಡಿ ಮಂತ್ರಿ



ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಮುಸಲ್ಮಾನರನ್ನು ಕೊಂದ ಆರೋಪ ಹೊತ್ತಿರುವವರನ್ನು ಭೇಟಿ ಆಗಿದ್ದಾನೆ. ರಕ್ತಪಿಪಾಸು ನರೇಂದ್ರ ಮೋದಿಯೇ ತನ್ನ ಆದರ್ಶ ಎಂದಿರುವ ಈ ಶೆಟ್ಟಿ ಆ ಕೊಲೆಗಡುಕರನ್ನು ಅಭಿನಂದಿಸಿದನೋ, ಸನ್ಮಾನಿಸಿದನೋ, ಧನಸಹಾಯ ಮಾಡಿದನೋ ಅಥವಾ ಮೂರನ್ನೂ ಮಾಡಿದನೋ.... ಇದನ್ನು ನೋಡಿ ಈ ಸರ್ಕಾರವನ್ನು ಮೂರೂ ಬಿಟ್ಟವರಿಗೆ ಹೋಲಿಸಿದರೆ, ಪಾಪ ಮೂರೂ ಬಿಟ್ಟವರಿಗೇ ಅವಮಾನ ಮಾಡಿದಂತಾಗುತ್ತದೆ.

ಇದಿಷ್ಟೇ ಅಲ್ಲದೆ, ಸಂಘ ಪರಿವಾರ ತನ್ನ ಕಿತಾಪತಿಗಳನ್ನು ರಾಜ್ಯದ ಇತರೆ ಜಾಗಗಳಲ್ಲೂ ಶುರು ಹಚ್ಚಿಕೊಂಡಿದೆ. ಮಂಡ್ಯದ ಈದ್ಗಾ ಮೈದಾನದಲ್ಲಿ

ಕಂಡಹಾಗೆ



ವಿಗ್ರಹ ಸ್ಥಾಪಿಸಿ ಕೋಮು ಗಲಭೆಗಳನ್ನು ಪ್ರಚೋದಿಸಲು ಯತ್ನಿಸಿದೆ. ಹಂಪೆಯಲ್ಲಿ ದರ್ಗಾವೊಂದನ್ನು ಈರಣ್ಣ ಗುಡಿ ಎಂದು ಕರೆದು ಅಲ್ಲಿನ ಶಾಂತಿ ಕೆಡಿಸಲು ಪ್ರಯತ್ನಿಸಿದೆ. ಸಾಗರದಲ್ಲಿ ಹಲವರು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕ್ರೈಸ್ತ ಮಿಷನರಿಗಳ ಮೇಲೆ ದಾಳಿ ಇಟ್ಟಿದೆ.

ಇದೆಲ್ಲದರ ಮಧ್ಯೆ ಬಾಬಾಬುಡನ್‌ಗಿರಿಯಲ್ಲಿ ತನ್ನ ಎಂದಿನ ವರಾತೆಗಳನ್ನು ಮುಂದುವರೆಸಿದೆ. ಆದರೆ ನಮ್ಮ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸತತ ಪ್ರತಿರೋಧದಿಂದಾಗಿ ಆ ವಿಚಾರದಲ್ಲಿ ಸಂಘ ಪರಿವಾರದ ದುಷ್ಟ ಹುನ್ನಾರಗಳಿಗೆ ಹಿನ್ನಡೆಯಾಗಿದೆ.

ಆದರೆ ಮಕಾಡೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದು ಹುಂಬ ವಾದಿಸಿದಂತೆ ಕಳೆದ ತಿಂಗಳು ದತ್ತಮಾಲೆ ಎಂಬ ಸಂಘಪರಿವಾರ ಸೃಷ್ಟಿಸಿರುವ ಆಚರಣೆಯ ಸಮಯದಲ್ಲಿ ಶೋಭಾಯಾತ್ರೆ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಆದರೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಶಾಸಕ ಸಿ.ಟಿ. ರವಿ ಕೊಟ್ಟ ಕರೆಗೆ ಸ್ಪಂದಿಸಿದ್ದು 300 ಜನ. ಅದೇ ಸಮಯದಲ್ಲಿ ಸೌಹಾರ್ದಯಾತ್ರೆ ನಡೆಸುತ್ತೇವೆ ಎಂದು ನಮ್ಮ ವೇದಿಕೆ ಕೊಟ್ಟ ಕರೆಗೆ ಬಂದಿದ್ದು 800 ಜನ! ಇದೆಲ್ಲದರಿಂದ ಅಕ್ಷರಾರ್ಥದಲ್ಲಿ ಮತ್ತು ಇತರೆ ಅರ್ಥಗಳಲ್ಲೂ ಅರೆನಗ್ನಗೊಂಡ ಸಿ.ಟಿ. ರವಿ ಬೆರಳೆಣಿಕೆಯಷ್ಟು ಜನರೊಂದಿಗೆ ದರ್ಗಾಕ್ಕೆ ಭೇಟಿ ನೀಡಿಬರಬೇಕಾಯಿತು. ಈಗ ಬರುವ ಡಿಸೆಂಬರ್ ಎರಡರಂದು ಶೋಭಾಯಾತ್ರೆ, ಅದರ ಮಾರನೇ ದಿನ ಮೂರರಂದು ದತ್ತ ಜಯಂತಿ ಆಚರಿಸುವುದಾಗಿ ಸಂಘ ಪರಿವಾರ ಘೋಷಿಸಿದೆ.

ನ. 26ರ ರ್‍ಯಾಲಿಗೆ ಬನ್ನಿ

ಅಪ್ಪಟ ಸುಳ್ಳುಗಳನ್ನೇ ಸಾವಿರ ಬಾರಿ ಹೇಳಿ ಸತ್ಯವಾಗಿಸುವುದರಲ್ಲಿ ಪಳಗಿರುವ ಸಂಘ ಪರಿವಾರ ಈಗ ಮತ್ತದೇ ಕಾರ್ಯದಲ್ಲಿ ತೊಡಗಿದೆ. ಬಾಬಾಬುಡನ್‌ಗಿರಿಯ ಬಗ್ಗೆ ಸಂಘ ಪರಿವಾರ ಹೇಳುತ್ತಿರುವುದು ಶುದ್ಧ ಸುಳ್ಳು ಎಂಬುದನ್ನು ನಮ್ಮ ವೇದಿಕೆ ಸಾಬೀತುಪಡಿಸಿದ್ದರೂ, ತಾನು ಸೃಷ್ಟಿಸಿರುವ ಸುಳ್ಳುಗಳೇ ಸತ್ಯ ಎಂದು ಹೇಳಲು ಇದೆ 20 ರಿಂದ 26 ರತನಕ ಪಂಚಜನ್ಯ, ಸುದರ್ಶನ, ರಥಯಾತ್ರೆ, ಎಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವೇದಿಕೆ ಹೇಳಿರುವುದು ಸತ್ಯ ಎಂದು ಜನರಿಗೆ ಅರ್ಥವಾಗಿರುವುದರಿಂದ ಸಂಘ ಪರಿವಾರ ಬಹಳಷ್ಟು ತಿಣುಕಾಡಬೇಕಿದೆ.

ವಿಪರ್ಯಾಸದ ಸಂಗತಿ ಯಾವುದೆಂದರೆ ಬಾಬಾಬುಡನ್‌ಗಿರಿ ವಿಷಯದಲ್ಲಿ ವೇದಿಕೆಗೆ ಮುನ್ನಡೆ, ಸಂಘ ಪರಿವಾರಕ್ಕೆ ಹಿನ್ನಡೆ ಆಗಿದ್ದರೂ ಸಂಘ ಪರಿವಾರದ ಕುತಂತ್ರ ಯಶಸ್ವಿಯಾಗಿ ಇವತ್ತು ಮಂಗಳೂರು ಹತ್ತಿ ಉರಿಯುತ್ತಿದೆ, ನಾಳೆ ಕರಾವಳಿಗೆ ಬೆಂಕಿ ಬೀಳುತ್ತದೆ, ನಾಡಿದ್ದು ಇಡೀ ಕರ್ನಾಟಕವೇ ಕೋಮು ದ್ವೇಷದಲ್ಲಿ ಮುಳುಗಿಹೋಗುತ್ತದೆ. ಇದನ್ನು ತಡೆಯಬೇಕೆಂದರೆ, ಕರ್ನಾಟಕ ಮತ್ತೊಂದು ಗುಜರಾತ್ ಆಗಬಾರದೆಂದಾದರೆ ಪ್ರತಿಯೊಬ್ಬರೂ ಸಂಘ ಪರಿವಾರದ ವಿರುದ್ಧ ಸೆಟೆದು ನಿಲ್ಲಬೇಕಾಗಿದೆ. ಇಲ್ಲಿ ಕೋಮು ದ್ವೇಷ ಹರಡದಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕಿದೆ.

ನಮ್ಮ ಕರ್ನಾಟಕ ಕೋಮು ಸೌಹಾರ್ದ ವೇದಿಕೆ 2002ರಲ್ಲೇ ಈ ಪ್ರತಿಜ್ಞೆ ಮಾಡಿ ಅಂದಿನಿಂದ ಇಂದಿನವರೆಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಅಂತಹ ಒಂದು ಕಾರ್ಯಕ್ರಮ ಮುಂದಿನ ಭಾನುವಾರ (ನವೆಂಬರ್ 26) ರಂದು ಬೆಂಗಳೂರಿನಲ್ಲಿ ನಡೆಯಲಿದೆ. ನಮ್ಮ ರಾಜ್ಯದ ಹಿಂದೂ-ಮುಸ್ಲಿಮರಲ್ಲಿ ಸದ್ಭಾವನೆ ಮತ್ತು ವಿಶ್ವಾಸವನ್ನು ಮೂಡಿಸಿ, ಸಂಘ ಪರಿವಾರ ಬಿತ್ತುತ್ತಿರುವ ದ್ವೇಷ ರಾಜಕಾರಣ ದೂರಗೊಳಿಸುವ ಮತ್ತು ಈಗಿನ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಬೃಹತ್ ರ್‍ಯಾಲಿ ಅದು. ಅಂದಿನ ರ್‍ಯಾಲಿಯಲ್ಲಿ ಗಿರೀಶ್ ಕಾರ್ನಾಡ್, ತೋಂಟದಾರ್ಯ ಸ್ವಾಮಿಜಿ, ಜಿ. ರಾಜಶೇಖರ್, ಪಟ್ಟಾಭಿರಾಮ ಸೋಮಯಾಜಿ, ಕೆಎಫ್‌ಡಿಯ ಪರೀಫ್, ವೇದಿಕೆಯ ಕಾರ್ಯದರ್ಶಿಗಳಾದ ಕೆ.ಎಲ್. ಅಶೋಕ, ಸನತ್ ಕುಮಾರ ಬೆಳಗಲಿ, ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಪುಟ್ಟಣ್ಣಯ್ಯ, ದಲಿತ ನಾಯಕರುಗಳಾದ ವೆಂಕಟಸ್ವಾಮಿ, ಇಂದೂಧರ ಹೊನ್ನಾಪುರ, ಪಟಾಪಟ್ ನಾಗರಾಜ್, ಮಾವಳ್ಳಿ ಶಂಕರ್, ಸುನ್ನಿ ವಿದ್ಯಾರ್ಥಿ ಒಕ್ಕೂಟದ ಅಬ್ದುಲ್ ರಷೀದ್ ಜೈದಿ, ಮುಸ್ಲಿಂಲೀಗ್‌ನ ಮಿರ್ಜಾ ಮಹಮದ್ ಸೇರಿದಂತೆ ಕರ್ನಾಟಕದ ಹಲವಾರು ಗಣ್ಯರು ಇರುತ್ತಾರೆ.

ಹಾಗೆಯೇ ಅಂದು ಟೀಸ್ತಾ ಸೆತಲ್‌ವಾಡ್, ಡಾ. ದರ್ಶನ್ ಪಾಲ್ ಸೇರಿದಂತೆ ಅನೇಕರು ದೇಶದ ಇತರೆಡೆಯಿಂದ ಬಂದು ನಮ್ಮೊಂದಿಗೆ ಕೈಜೋಡಿಸಲಿದ್ದಾರೆ. ಬಸವಣ್ಣ, ಶಿಶುನಾಳ ಷರೀಫ್ ಮತ್ತು ಕುವೆಂಪುರವರ ನಮ್ಮದೇ ನಾಡು ಗುಜರಾತಿನ ಮೋದಿಸ್ತಾನ್ ಆಗದಂತೆ ಬಯಸುವ ನೀವೂ ಬರುತ್ತೀರಿ ತಾನೆ?

-ಗೌರಿ ಲಂಕೇಶ್

ರಂಗಭೂಮಿಯ ಅಂಶಗಳನ್ನು ನಿರ್ದಿಷ್ಟವಾದ, ಖಚಿತವಾದ, ದೃಷ್ಟಿಕೋನದಿಂದ ನೋಡಲು ನನ್ನ ಸಂಶೋಧನಾ ಮನೋಭಾವ ಸಾಧ್ಯ ಮಾಡಿಕೊಟ್ಟಿತು

IPS ನಾರಾಯಣಗೌಡರ ನಿಗೂಢ ಸಾಮ್ರಾಜ್ಯ



ನಾರಾಯಣಗೌಡ: ರಿಯಲ್ ಎಸ್ಟೇಟ್ ದಂಧೆಯ ಪೊಲೀಸ್ ಅಧಿಕಾರಿ

ಸಾರಿಗೆ ಕಮಿಷನರ್ ಎಂ.ಸಿ. ನಾರಾಯಣಗೌಡರು ತಮ್ಮ IPS ಹುದ್ದೆಗೆ ರಾಜೀನಾಮೆ ನೀಡುವ ಆಲೋಚನೆಯಲ್ಲಿದ್ದಾರಂತೆ ಅಥವಾ ಸ್ವಯಮಿಚ್ಛಾ ನಿವೃತ್ತಿ (VRS) ಪಡೆದುಕೊಂಡು ಪದವಿತ್ಯಾಗ ಮಾಡುವ ತೊಳಲಾಟದಲ್ಲೂ ಸಿಲುಕಿ ಪರಿತಪಿಸುತ್ತಿದ್ದಾರಂತೆ....

ಕೇವಲ ಒಂದು ತಿಂಗಳ ಹಿಂದೆಯಷ್ಟೇ ಅಂದರೆ ಬೆಳಗಾವಿಯ 'ಐತಿಹಾಸಿಕ' ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ಸಿಎನ್‌ಎನ್-ಐಬಿಎನ್ ಟಿವಿ ಚಾನೆಲ್ ಬಿತ್ತರಿಸಿದ್ದ ತುರಹಳ್ಳಿ ಅರಣ್ಯ ಭೂಮಿ ಪರಭಾರೆ ಹಗರಣದ ರೋಚಕ ಎಪಿಸೋಡುಗಳಲ್ಲಿ ಹೀರೋ ಆಗಿ ಮಿಂಚಿದ್ದ ನಾರಾಯಣಗೌಡರಿಗೆ ಏಕಾಏಕಿ ಸರ್ಕಾರಿ ಸೇವೆಯ ಬಗ್ಗೆ ವೈರಾಗ್ಯ ಮೂಡಿಬಿಟ್ಟಿದೆಯಾ? ಇಲ್ಲ, ಜಿಗುಪ್ಸೆ ಬಂದಿದೆಯಾ?

ಖಂಡಿತವಾಗ್ಲೂ ಇಂತಹ ಯಾವುದೇ ತ್ಯಾಗಶೀಲತೆಯ ಪ್ರಶ್ನೆಯೇ ಏಳದಂತೆ... ಅವರೀಗ ಆದಷ್ಟು ಜಾಗ್ರತೆಯಾಗಿ ಜೆಡಿಎಸ್‌ನಿಂದ ಸಕ್ರಿಯ ರಾಜಕೀಯಕ್ಕೆ ಧುಮುಕುವ ಕ್ರಿಯಾಶೀಲ ಚಿಂತನೆಯಲ್ಲಿ ತೊಡಗಿದ್ದಾರಂತೆ....

ನಾರಾಯಣಗೌಡರು ಆ ಮಲ್ಟಿನ್ಯಾಷನಲ್ ಕಂಪನಿಯ ಟಿವಿ ಚಾನೆಲ್ ಬಿತ್ತರಿಸಿದ ಕುತೂಹಲಕಾರಿ ಸಿ.ಡಿ. ಟೇಪ್‌ನಲ್ಲಿ ಮುಖ್ಯಮಂತ್ರಿ ಕುಮಾರಣ್ಣನವರಿಂದ ಪವರ್ ಆಫ್ ಅಟಾರ್ನಿ ಪಡೆದವರಂತೆ ಮಾತನಾಡಿದ್ದರು.


ಸುಮಾರು 19 ನಿಮಿಷ 8 ಸೆಕೆಂಡುಗಳಷ್ಟು ಸುದೀರ್ಘ ಕಾಲ ರೆಕಾರ್ಡ್ ಆಗಿದ್ದ ಸನ್ಮಾನ್ಯ ನಾರಾಯಣಗೌಡರ ಡಯಲಾಗುಗಳ ಪೈಕಿ ಕೇವಲ ಐದೇ ಐದು ನಿಮಿಷದಷ್ಟು ಅಲ್ಪಾವಧಿಯ ಸಂಭಾಷಣೆಯಷ್ಟೇ ಬಿತ್ತರಿಸಲ್ಪಟ್ಟಿತ್ತಲ್ಲವೆ... ಆದರೆ ಆ ಐದೇಐದು ನಿಮಿಷಗಳಲ್ಲೂ ನಾರಾಯಣಗೌಡರು ಕುಮಾರಣ್ಣನವರ ಸಂಭವನೀಯ ಬಿಸಿನೆಸ್ ವ್ಯವಹಾರಗಳ ಬಗ್ಗೆ ತಾವೇ ಅವರ ಕಂಪನಿಯ ಎಂ.ಡಿ. ಎಂಬಂತೆ ಮಾತನಾಡಿದ್ದರು.

ತುರಹಳ್ಳಿ ಅರಣ್ಯ ಪ್ರದೇಶದ 597 ಎಕರೆಯಷ್ಟು ವಿಶಾಲವಾದ ಸರ್ಕಾರಿ ಜಮೀನನ್ನು ಆಂಧ್ರ ಮೂಲದ, ತದನಂತರ ತಮಿಳ್ನಾಡಿನ ಗಿರಾಕಿಗಳಿಗೆ ಮಾರಾಟ ಮಾಡಲು ಹೊರಟ ದುಸ್ಸಾಹಸಿ ಗ್ಯಾಂಗಿನ ಮೆಂವಾಟದಲ್ಲಿ ಅದ್ಹೇಗೋ ಮಧ್ಯಸ್ಥಿಕೆದಾರರಾಗಿ ಪ್ರವೇಶಿಸಿದ್ದ ಸಾರಿಗೆ ಆಯುಕ್ತ ಹೇಳಿ ಆ ಭೂಮಿಯನ್ನು ಈಗ ನೀವು ಮಾತಾಡಿರೋ ಬೆಲೆಗೇನೆ ಕೊಡಿಸಬೇಕೂಂತಿದ್ದೇನೆ.... ಸಿಎಂ ಕಡೆಯಿಂದಾನೆ ರೆವಿನ್ಯೂ ಡಿಪಾರ್ಟ್‌ಮೆಂಟನಿಂದ ಸಾಗುವಳಿ ಚೀಟಿ ಕೊಡೋ ವ್ಯವಸ್ಥೆ ಮಾಡ್ತೇನೆ..." ಇತ್ಯಾದಿ.... ಇತ್ಯಾದಿಯಾಗಿ ಮೊಳಗಿದ್ದ ನಾರಾಯಣಗೌಡರ ಆತ್ಮವಿಶ್ವಾಸದ ಮಾತುಗಳೇ ಅಂದು ಕುಮಾರಸ್ವಾಮಿಯವರ ಕುಟುಂಬಕ್ಕೆ ಭಾರೀ ಮುಜುಗರವನ್ನುಂಟುಮಾಡಿದ್ದು ನೆನಪಿದೆಯೇ?!

ನಾರಾಯಣಗೌಡರ ಈ ದುಡುಕಿನ ಮಾತುಗಳ ಸಂಭಾಷಣೆಯಿದ್ದ ಸಿ.ಡಿ-ಟೇಪುಗಳೆಲ್ಲ ನಕಲಿ ಮಾಲು ಎಂದು ಸಾಬೀತುಮಾಡಲು ಕುಮಾರಣ್ಣನವರಲ್ಲ, ಸ್ವತಃ ಜೆಡಿಎಸ್‌ನ ಪಿತಾಶ್ರೀ ದೇವೇಗೌಡಜಿಯವರೇ ಪ್ರೆಸ್-ಮೀಟ್ ನಡೆಸಿ "ಅವೆಲ್ಲವೂ ಮುನ್ನಾಭಾಯಿ ಸಿನಿಮಾದ ತರ ಬೋಗಸ್ ಸಿಡಿಗಳು" ಎಂದು ವಾದಿಸಿದ್ದರೂ ಸಹ ಇನ್ನೂ ಜ್ಞಾಪಕದಲ್ಲಿರಬಹುದು....

ಅಂತಹ ರಾಷ್ಟ್ರವ್ಯಾಪಿ ಮುಜುಗರದ ಪ್ರಸಂಗದಲ್ಲೂ ದೇವೇಗೌಡರು ತಮ್ಮ ಆಸ್ಥಾನದಲ್ಲಿ ಸುಳಿದಾಡುವ ಆಪ್ತರೆದುರು "ನೋ ಕ್ವೆಶ್ಚನ್, ನಾರಾಯಣಗೌಡ್ರನ್ನ ಕೈಬಿಡೋ ಪ್ರಶ್ನೆಯೇ ಇಲ್ಲ..." ಎಂದು ಖಡಾಖಂಡಿತವಾಗಿ ಘೋಷಿಸಿದ್ದರು....


ಇದು ಸಾರಿಗೆ ಕಮಿಷನರ್ ನಾರಾಯಣಗೌಡರ ರಾಜಕೀಯ ವರ್ಚಸ್ಸಿನ ಸ್ಯಾಂಪಲ್ಲು... ಆದರೆ ಕ್ರಮೇಣ ಆ ಸಿಎನ್‌ಎನ್ ಸಿಡಿಗಳು ಖೊಟ್ಟಿ ಅಲ್ಲ, ಅಸಲಿ ಎಂಬ ಸತ್ಯ ನಿಚ್ಚಳಗೊಳ್ಳುತ್ತಿದ್ದಂತೆಯೇ ಇತ್ತೀಚೆಗೆ ಸ್ವತಃ ಪಿತಾಶ್ರೀ ದೇವೇಗೌಡರೇ ಅವರನ್ನು ಕರೆದು "ನಾರಾಯಣಗೌಡ, ನೀನು ವಿಆರ್‌ಎಸ್ ತಗೋ ಅಥವಾ ರಾಜೀನಾಮೆ ಕೊಟ್ಟು ಕುಮಾರನ ಸರ್ಕಾರಕ್ಕಾಗಬಹುದಾದ ಮುಜುಗರ ತಪ್ಪಿಸು...." ಎಂದು ಹಿತವಚನ ಹೇಳಿದ್ದಾರಂತೆ.



ನಾರಾಯಣಗೌಡರ 'ಅಭಿವೃದ್ಧಿ-ರಂಗ'!

ಸಾರಿಗೆ ಕಮಿಷನರ್‌ರಾಗಿದ್ದು ಕುಮಾರಸ್ವಾಮಿಯವರ ಅಧಿಪತ್ಯದಲ್ಲಾದರೂ ಹಿಂದೆ ಧರಂಸಿಂಗ್ ನೇತೃತ್ವದಲ್ಲೇ ನಾರಾಯಣಗೌಡರು ಬೆಂಗಳೂರು ಮಹಾನಗರಿಯ ಜಾಯಿಂಟ್ ಪೊಲೀಸ್ ಕಮಿಷನರ್ ಹುದ್ದೆಯಲ್ಲಿ ವಿಜೃಂಭಿಸಿದ್ದರು.... ಆದರೆ ಅಂದೂ ಸಹ ನಾರಾಯಣಗೌಡ್ರ ಕಚೇರಿಯಲ್ಲಿ ಕ್ರೈಮು, ಲಾ ಅಂಡ್ ಆರ್ಡರ್ ಪ್ರಕರಣಗಳಿಗಿಂತ ರಿಯಲ್ ಎಸ್ಟೇಟ್ ದಂಧೆಗಳೇ ಸಾಂಗೋಪಾಂಗವಾಗಿ ಜರುಗುತ್ತಿದ್ದವೆಂದು ಅವರ IPS ಸಹೋದ್ಯೋಗಿಗಳೇ ಹೊಟ್ಟೆಕಿಚ್ಚಿನಿಂದ ಕರುಬುತ್ತಿದ್ದರು!

ಯಾವುದೇ ಹುದ್ದೆಯಲ್ಲಿದ್ದರೂ ಅಲ್ಲಿನ ಅಧಿಕಾರವನ್ನು, ಅವಕಾಶಗಳನ್ನು ತಮ್ಮ ಸ್ವಂತ ಕುಟುಂಬದ ಉದ್ಧಾರಕ್ಕೆಂದು ಬಳಸಿಕೊಳ್ಳುತ್ತ ಬರುವುದರಲ್ಲಿ ನಾರಾಯಣಗೌಡ ಎಂಬ IPS ಅಧಿಕಾರಿ ಯಾವುದೇ ಅಧಿಕಾರಸ್ಥ ರಾಜಕಾರಣಿಗೂ ಕಮ್ಮಿಯಿರಲಿಲ್ಲ....



ತನಗೆ ಮನೆ ಇಲ್ಲ ಎಂದು ಪ್ರಮಾಣ ಮಾಡಿ[...] ನಾರಾಯಣಗೌಡರ ಸ್ವಂತ ಬಂಗ[...]

ದಿನಾಂಕ 4.3.2005 ರಂದು ನಾರಾಯಣಗೌಡರು ತಮ್ಮ ಸ್ವಂತ ಹೆಸರಲ್ಲೇ ಅಂದಿನ ಮುಖ್ಯಮಂತ್ರಿ ಧರಂಸಿಂಗರ ಜಿ-ಕೆಟಗರಿ ವಿಶೇಷ ಕೋಟಾದಲ್ಲಿ ಪ್ರತಿಷ್ಠಿತ ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ 6 ರಲ್ಲಿ 50x80 ವಿಸ್ತೀರ್ಣದ ಸೈಟ್ ನಂಬರ್ L 190 ಯನ್ನು ನೊಂದಣಿ ಮಾಡಿಸಿಕೊಳ್ಳುತ್ತಾರೆ... ರೂ. 5 ಲಕ್ಷ 90 ಸಾವಿರದ 7 ನೂರು ರೂಪಾಯಿಗಳಿಗೆ ಈ ಸೈಟನ್ನು ಬಿಡಿಎನಿಂದ ಕಬ್ಜಾ ಪಡೆಯುವಾಗ ನಾರಾಯಣಗೌಡರು ಸಹ "ನನಗೆ ಬೆಂಗಳೂರಲ್ಲಾಗಲಿ ಅಥವಾ ಇತರೆಡೆಯಲ್ಲಾಗಲಿ ವಾಸದ ಮನೆ ಅಥವಾ ನಿವೇಶನವಿಲ್ಲ" ಎಂದು ಅಫಿಡವಿಟ್ ಸಲ್ಲಿಸಿ ಪ್ರಮಾಣ ಮಾಡಿರುತ್ತಾರೆ.

ಇದೇ ನಿವೇಶನರಹಿತ IPS ಅಧಿಕಾರಿ ನಾರಾಯಣಗೌಡರು ಕೇವಲ ಎರಡು ವರ್ಷಗಳಿಗೆ ಮುಂಚೆ ತಮ್ಮ ಧರ್ಮಪತ್ನಿಯವರಾದ ಶ್ರೀಮತಿ ಕೆ.ಎಸ್. ಚಂದ್ರಮತಿಯವರ ಹೆಸರಲ್ಲಿ ಅತಿಪ್ರತಿಷ್ಠಿತ ರಾಜಮಹಲ್ ವಿಲಾಸ್ ಬಡಾವಣೆಯ ಎರಡನೇ ಹಂತದ ಒಂದನೇ ಬ್ಲಾಕ್‌ನಲ್ಲಿ ಸೈಟ್ ನಂಬರ್ 171 ಕ್ರಮಸಂಖ್ಯೆಯ 50x80 ಚದರಡಿ ವಿಸ್ತೀರ್ಣದ ನಿವೇಶನವನ್ನು ಎ. ನಾರಾಯಣರಾಜು ಎಂಬ ಸುಪ್ರಸಿದ್ಧ ರಿಯಲ್ ಎಸ್ಟೇಟ್ ಡೆವಲಪರ್‌ರಿಂದ 34 ಲಕ್ಷ 10 ಸಾವಿರ ರೂಪಾಯಿಗಳಷ್ಟು ಬೆಲೆಗೆ ಕ್ರಯಕ್ಕೆ ಪಡೆದುಕೊಂಡಾಗಿತ್ತು... ಆ ನಿವೇಶನದ ಅಸಲಿ ಮಾರುಕಟ್ಟೆ ದರ ಅಂದೇ ಸುಮಾರು 2 ಕೋಟಿಯಷ್ಟಿತ್ತೆಂದು ಅಂದಾಜಿದೆ....

ಆರ್‌ಎಂವಿ ಎಕ್ಸ್‌ಟೆನ್‌ಶನ್ ದುಬಾರಿ ನಿವೇಶನದಲ್ಲಿಯೇ ಬಂಗ್ಲೆ ಕಟ್ಟಿಸಿಕೊಂಡು ಆರಾಮವಾಗಿರುವ ನಾರಾಯಣಗೌಡರು ಮುಂದೆ ಧರಂಸಿಂಗ್ ದರಬಾರಿನಲ್ಲಿ ತಾನೊಬ್ಬ 'ನಿವೇಶನ ರಹಿತ' ಎಂದು ಪ್ರಮಾಣ ಮಾಡಿ ಎಚ್‌ಎಸ್‌ಆರ್ ಲೇಔಟ್‌ನಲ್ಲೂ ಮತ್ತೊಂದು 50x80 ಸೈಟು ಗಿಟ್ಟಿಸಿಕೊಳ್ಳುತ್ತಾರೆ...

ನಾರಾಯಣಗೌಡ್ರ ರೂರಲ್ ಡೆವಲಪ್‌ಮೆಂಟ್

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರೈತ ಚಿಕ್ಕೇಗೌಡರ ಸುಪುತ್ರ, ಮಣ್ಣಿನ ಮಗ ನಾರಾಯಣಗೌಡ್ರು, ಅದು ಹೇಗೋ KSRP ವಿಭಾಗದಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಡಿವೈಎಸ್‌ಪಿ ಆಗಿ ನೇಮಕಗೊಂಡೂ, ಮುಂದೆ ದೇವೇಗೌಡರ ಪ್ರಧಾನಮಂತ್ರಿಗಿರಿಯ ವೈಭವದ ದಿನಗಳಲ್ಲಿ ಐಪಿಎಸ್‌ಗೆ ಬಡ್ತಿ ಪಡೆದದ್ದೂ ಒಂದು ಪವಾಡ ಸದೃಶ ಅಧ್ಯಾಯವೇ ಸರಿ!

ನಾರಾಯಣಗೌಡರ ಪ್ರಮೋಶನ್‌ಗೋಸ್ಕರವೆಂದೇ ಸಡಿಲಿಸಲಾಗಿದ್ದ ಐಪಿಎಸ್ ಬಡ್ತಿ ನಿಯಮಾವಳಿಗಳನ್ನು ಅದಾಗುತ್ತಿದ್ದಂತೆಯೇ ಕೂಡಲೇ ಮರುತಿದ್ದುಪಡಿ ಮಾಡಿ ಮತ್ತೆ ಮೊದಲಿನಂತೆ ``KSRP ಯಿಂದ ನೇಮಕಗೊಂಡವರು IPS ಬಡ್ತಿಗೆ ಅರ್ಹರಲ್ಲ" ಎಂದೇ ಮರುನಿಗದಿಗೊಳಿಸಲಾಗಿತ್ತು!!

ಇಂತಹ ಪ್ರಭಾವಶಾಲಿ ನಾರಾಯಣಗೌಡರು ತೀರ ಇತ್ತೀಚಿನವರೆಗೂ ತಮ್ಮ ತವರೂರು ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಬಿಸನಹಳ್ಳಿ ಹಾಗು ಪಕ್ಕದ ಮುಳಬಾಗಿಲು ತಾಲ್ಲೂಕಿನ ಬೈರಕೂರು ಹೋಬಳಿ ಕಾಡೇನಹಳ್ಳಿಯಲ್ಲಿ ಮನಸೋ ಇಚ್ಛೆ ಕೃಷಿ ಜಮೀನು ಖರೀದಿಸುತ್ತ ಬಂದಿದ್ದಾರೆ.

ಒಟ್ಟು 40 ಎಕರೆಯಷ್ಟು ಸಾಗುವಳಿ ಜಮೀನನ್ನು 2005-2006 ರ ವರ್ಷದವರೆಗೂ ಸ್ವಾಧೀನಪಡಿಸಿಕೊಳ್ಳುತ್ತ ಬಂದ ನಾರಾಯಣಗೌಡರು ಅಲ್ಲೆಲ್ಲ ಫಲವತ್ತಾದ ತೋಟ ಬೆಳೆಸಿ ತಮ್ಮ ಮಣ್ಣಿನ ಪ್ರೇಮ ಮೆರೆದಿದ್ದಾರೆ....


ಅಂದಹಾಗೆ ಬೆಂಗಳೂರು ಸಿಟಿಯಲ್ಲಿ ದುಬಾರಿ ಸೈ[...] ಖರೀದಿಸುವಾಗ ನಾರಾಯಣಗೌಡರ ಪತ್ನಿ ಕೆ.ಎ[...] ಚಂದ್ರಮತಿಯವರು ಕ್ರಯಪತ್ರಗಳಲ್ಲಿ ತಮ್ಮ ಅಧಿಕೃತ ಹೆಸ[...] 'ಚಂದ್ರಮತಿ ಡಾಟರ್ ಆಫ್ ಸೋಮೇಗೌಡ' ಎಂ[...] ನಮೂದಿಸುತ್ತಾರೆ... ಆದರೆ ಇದೇ ಹೆಣ್ಣುಮಗ[...] ಮುಳಬಾಗಲು ತಾಲ್ಲೂಕಿನ ಕೃಷಿ ಜಮೀನು ಖರೀದಿ[...]ವಾಗ ಮಾತ್ರ 'ಕೆ.ಎಸ್. ಚಂದ್ರಮತಿ ಕೋಂ ನಾರಾಯ[...]ಗೌಡ' ಎಂದು ತಮ್ಮ ಸುಪ್ರಸಿದ್ಧ ಪತಿದೇವರ ಹೆಸರಲ್ಲಿ[...] ನೊಂದಣಿ ಮಾಡಿಸಿಕೊಳ್ಳುತ್ತಾರೆ....

ನಾರಾಯಣಗೌಡರು ಮಾತ್ರ ಪಾಪ ಎಲ್ಲಿಯ[...] ಬೇನಾಮಿ ನೊಂದಣಿಗೆ ಕೈಹಾಕದೆಯೆ "ನಾರಾಯಣಗ[...] ಬಿನ್ ಚಿಕ್ಕೇಗೌಡ" ಎಂದೇ ರಾಜಾರೋಷವಾಗಿ ತ[...] ನಿಜ ಅಸ್ತಿತ್ವವನ್ನೇ ಪ್ರಕಟಿಸುತ್ತ ಹೋಗುತ್ತಾರೆ....

ಹೇಗೂ ನಾರಾಯಣಗೌಡ IPS ಎಂಬ ಅಧಿ[...] ಸನ್ ಆಫ್ ಚಿಕ್ಕೇಗೌಡ ಆದ್ರೂನೂ ಲೋಕವ್ಯವಹಾರಗ[...] ಕೇರಾಫ್ ಕುಮಾರಸ್ವಾಮಿ ಅಥವಾ ಕೇರಾಫ್ ದೇವೇಗ[...] ಎಂದೇ ಜಗತ್ಪ್ರಸಿದ್ಧರಾಗಿದ್ದಾರಲ್ಲವೆ?!

ಹಾಲಿ ರಾಜಪರಿವಾರದ ಮಾದರಿಯಲ್ಲಿ[...] ನಾರಾಯಣಗೌಡರು ತಮ್ಮ ಪತ್ನಿಯ ಹೆಸರಲ್ಲಿ [...] ಖರೀದಿಸುವಾಗ ಕೇರಾಫ್ ತಮ್ಮ ಮಾವನ ಹೆಸರ[...] ಸಿಟಿಯಲ್ಲಿ ಸೈಟು ಖರೀದಿಸುವಾಗ 'ವೈಫ್ ಆಫ್' ತಮ[...] ಹೆಸರಲ್ಲೂ ನಮೂದಿಸುವ ಚಾಣಾಕ್ಷತನ ತೋ[...] ಬಂದಿದ್ದಾರಲ್ಲವೆ? ಎಚ್.ಡಿ. ಬಾಲಣ್ಣನವರ ಪತ್ನಿ [...] ಬೆಂಗಳೂರಿನ ಸುತ್ತಮುತ್ತ ಎಲೆಕ್ಟ್ರಾನಿಕ್ ಸಿಟಿ ಬಳಿ ಜ[...] ಖರೀದಿಸುವಾಗ 'ಕವಿತಾ ಬಿನ್ ಹೊನ್ನಯ್ಯ' [...] ನಮೂದಿಸಿದಂತೆ!

-ರವೀಂದ್ರ ರೆ[...]



ಕರ್ನಾಟಕ ಸರ್ಕಾರ
Government of Karnataka
ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Registration and Stamps Department
This sheet can be used for any document
Date of Issue
Date of execution
Total stamp duty paid Rs.

SALE DEED


THIS DEED OF ABSOLUTE SALE is made and executed on this 28th day of May 2003 by and between:-

1. a)SRI A.NARAYAN RAJU S/o Sri A.V.S Raju aged about 37years, & b)SMT A.BHARATHI W/o Sri A.Narayana Raju, aged about 31 years, both are presently residing at No.82, 5th Cross, RMV II Stage, Bangalore, hereinafter called the VENDORS or SELLERS (Which expression shall mean and include all their heirs, legal representatives, executors, administrators, assignees, Successors-in-interest, etc) OF THE ONE PART.

IN FAVOUR OF

2. SMT K.S.CHANDRAMATHI D/o Sri Some Gowda aged about 4[...] presently residing at No.230, 7th Main, MEI Layout, Bagalakunte, Be[...] 560 073, hereinafter called the PURCHASER (Which expression shall [...] include all her heirs, legal representatives, executors, administrators, a[...] Successors-in-interest, etc)OF THE OTHER PART.

ನಾರಾಯಣಗೌಡರ ಪತ್ನಿ ಚಂದ್ರಮತಿ ೩೪ ಲಕ್ಷಕ್ಕೆ ಮನೆ ಖರೀ[...] ದಾಖಲೆ. ಕವಿತಾ ಬಾಲಕೃಷ್ಣೇಗೌಡರನ್ನು ಕಾಪಿ ಮಾಡಿರುವ ಚಂ[...] ತಾನು ಸೋಮೇಗೌಡರ ಮಗಳೆಂದು ಮಾತ್ರ ಹೇಳಿಕೆ ನೀಡಿ[...]



M.C. ನಾರಾಯಣಗೌಡ ಬಿನ್ ಚಿಕ್ಕೇಗೌಡ
2.29.00.00
5.26
26

ನಮೂನೆ 15 —

ಸೈಟ್ ನಂ- L-190-
ಸೆಕ್ಟರ್ - 6.
(15.24 x 24.38)
BDA memo Date — 1/04/2005.
4/03/2005.
ಕ್ರಯ
5,90,765/-
ಎಂ.ಸಿ. ನಾರಾಯಣಗೌಡ

ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ನಾರಾಯಣಗೌಡ ಖರೀದಿಸಿರುವ ಜಮೀನುಗಳ ದಾಖಲೆಗಳು

ನಾರಾಯಣಗೌಡರು ಪಟಪಟನೆ ತಮ್ಮ ಅಣಿಮುತ್ತುಗಳನ್ನುದುರಿಸಿದ್ದರು...

"ನನಗೂ ಕುಮಾರಸ್ವಾಮಿಯವರಿಗೂ ನೇರ ಸಂಪರ್ಕ ಇದೆ. ನಿಮಗೆ ಕೊಟ್ಟಿರುವ ಜಮೀನನ್ನು ಸಿ.ಎಮ್ಮು. ಈಗಾಗಲೇ ಅದೋರ ಅನ್ನೋ NRI ಗೆ ಎಕರೆಗೆ 1 ಕೋಟಿಯಂತೆ ಮಾತನಾಡಿದ್ದಾರೆ... ಅದ್ರೆ ನಾನು ಸಿಎಂಗೆ

ಬಿಕ್ಕಿಬಿಕ್ಕಿ ಅಳುತ್ತಿದ್ದ ಆ ನಿರ್ಗತಿಕ ಹೆಂಗಸಿನ ಮಾತುಗಳು ಬೆಂಗಳೂರಿನ ಪರಮ ಕುಖ್ಯಾತ ಕೊಳಗೇರಿಯೊಂದರ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿತ್ತು-

"ಸತ್ಯವಾಗಿ ಹೇಳ್ತೀನಿ ಸಾರ್; ಅದು ಕದಿರೇಶನ ದುಡ್ಡು ಅಂತ ಗೊತ್ತಿದ್ರೆ ನಾನು ಸಾಲ ಮಾಡ್ತಾನೇ ಇರ್ಲಿಲ್ಲ. ಇದ್ದ ಒಬ್ಬಳೇ ಮಗಳ ಮದುವೆಗೆ ಅಂತ ಮಾಡಿದ ಸಾಲ ತೀರಿಸಬೇಕಿತ್ತು. ಪ್ರಾರಂಭದಲ್ಲಿ ಎರಡು ಸಾವಿರ ಇಸಿಕೊಂಡು ಅದನ್ನು ಒಂದೇ ತಿಂಗಳಿಗೆ ತೀರಿಸಿಬಿಟ್ಟೆ. ಆದಾಗಿ ಕೆಲ ದಿನಕ್ಕೇ ಮತ್ತೆ 20 ಸಾವಿರ ರೂಪಾಯಿ ಸಾಲ ಮಾಡಿದೆ. ಕೇಳಿದ ಏಟಿಗೇ ಕೊಟ್ಟುಬಿಟ್ಟಳು. ಅವಳನ್ನು ಜನ ರೆಡ್ಡಿಯಾರ್ ಅಮ್ಮ ಅಂತಾರೆ. ಆಕೆ ಕದಿರೇಶನ ಚಿಕ್ಕಮ್ಮನ ಮಗಳು. ವರಸೆಯಲ್ಲಿ ಅಕ್ಕ. ನನಗದು ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿಹೋಗಿತ್ತು. ಈಗೇನಾಗಿದೆ ನೋಡಿ; ಮನೆ ಕಿತ್ತುಕೊಂಡ್ರು. ನಮ್ಮನ್ನ ಬೀದಿಗೆ ಹಾಕಿದ್ರು. ಒಂದೇ ವರ್ಷದಲ್ಲಿ ನಲವತ್ತಾರು ಸಾವಿರ ರೂಪಾಯಿ ತೀರಿಸಿದ್ದರೂ ಈತನಕ ಆವತ್ತು ನಾನು ಪಡೆದ ಇಪ್ಪತ್ತು ಸಾವಿರ ರೂಪಾಯಿಯ ಸಾಲ ತೀರಿಲ್ಲ...!

ಯಾವ ಹೆಂಗಸಿಗೂ ನನ್ನ ಗತಿ ಬರಬಾರ್ದು ಸಾರ್. ನನ್ನನ್ನು ಒಬ್ಬ ಹೆಂಗಸು ಅಂತ ಕೂಡ ನೋಡದೇ ಆತನ ಹುಡುಗರು ದರದರನೇ ಎಳೆದೊಯ್ದರು. ನನ್ನನ್ನು ತನ್ನ ಮನೆಯಲ್ಲಿ ಕೂಡಿ ಹಾಕಿದ ಕದಿರೇಶ ದೊಣ್ಣೆಯೊಂದರಿಂದ ಮನಸೋಇಚ್ಛೆ ಹೊಡೆದ. ಏಟು ತಾಳಲಾಗದೇ ಅಲ್ಲೇ ನಾನು ಬಟ್ಟೆಯಲ್ಲೇ ಮೂತ್ರ ಮಾಡಿಕೊಂಡರೂ ಬಿಡಲಿಲ್ಲ. ಕೈಯಿಂದ ನನ್ನ ಎದೆಗೆ ಗುದ್ದಿದ. ಮುಖಕ್ಕೆ ಕ್ಯಾಕರಿಸಿ ಉಗಿದ. ಬೆಳಗ್ಗೆ ಏಳರಿಂದ ಹನ್ನೆರಡು ಗಂಟೆತನಕ ನನ್ನನ್ನು ಹಿಂಸಿಸಿದ ನಂತರವೇ ಬಿಟ್ಟು ಕಳಿಸಿದ. ಹೇಳಿ ಸಾರ್ ಅವ್ನು ಅಷ್ಟೆಲ್ಲಾ ಹಿಂಸೆ ಕೊಟ್ಟ ಅಂತ ನಾನು ಸಹಿ ಹಾಕಿ ಕೊಟ್ಟು ಬಿಡ್ಲಾ?

ಪ್ರಾಣ ಹೋದ್ರೂ ನಾನು ಸಹಿ ಹಾಕೋಲ್ಲ ಸಾರ್. ನೀವೇ ಹೇಳಿ ನನ್ನನ್ನು ಅವನ ಹೆಂಡತಿಯನ್ನ ನಡೆಸಿಕೊಂಡ ಹಾಗೆ ಹಿಂಸೆ ಕೊಟ್ನಲ್ಲಾ ನಾನು ಬದುಕಿರಬೇಕಾ?"

ಈ ಹೆಂಗಸಿನ ಹೆಸರು ಪರಿಮಳ. ಆಂಜನಪ್ಪ ಗಾರ್ಡನ್ನಿನ ಕುಖ್ಯಾತ ಬಂಡೆಯ ಮೇಲಿದ್ದ ಆಕೆಯ ಮನೆ ಸದ್ಯ ರೌಡಿ ಕದಿರೇಶನ ಪಾಲಾಗಿದೆ. ಬಹುಶಃ ಈ ರೀತಿ ವರದಿಗಾರನೊಬ್ಬನ ಮುಂದೆ ಕೂತು ತನಗಾದ ಅನ್ಯಾಯವನ್ನು ಹೇಳಿಕೊಂಡ ಮೊದಲ ಜೀವವೇ ಈಕೆಯಿರಬೇಕು. ಹಾಗಂಥ ಆಕೆ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದಾಳೆ. ಕಾಟನ್‌ಪೇಟೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರೆ ನ್ಯಾಯ ಸಿಗುತ್ತದೆ ಎನ್ನುವ ಯಾವುದೇ ನಂಬಿಕೆ ಆಕೆಗಿಲ್ಲ. ರೌಡಿ ಕದಿರೇಶ ಸದ್ಯ ಆಂಜನಪ್ಪ ಗಾರ್ಡನ್ ಸ್ಲಮ್ಮಿನ ಅಧಿಪತಿ. ಆತನ ಅಕ್ಕ ಮಾಲಾ ಇಡೀ ಸ್ಲಮ್ಮನ್ನು ಕಳೆದ ಇಪ್ಪತ್ತು ವರ್ಷಗಳಿಂದ ಆಳುತ್ತಿದ್ದಾಳೆ. ಕದಿರೇಶನ ಅಣ್ಣ ಕುಮರೇಶ, ತಮ್ಮ ಸುರೇಶ, ಮಾವ ಬಾಲನ್, ಮಾಲಾಳ ಮಕ್ಕಳಾದ ಮುರುಗ, ಮಣಿ ಹೀಗೆ ಪ್ರತಿಯೊಬ್ಬರ ಮೇಲೂ ಕಮ್ಮಿಯೆಂದರೂ ತಲಾ ಮೂರುಮೂರು ಕೊಲೆ ಕೇಸುಗಳಿವೆ. ಪ್ರತಿಯೊಬ್ಬರೂ ಕಾಟನ್‌ಪೇಟೆ ಪೊಲೀಸ್ ಠಾಣೆಯ ರೌಡಿ ಶೀಟರುಗಳೆ.


ಪರಿಮಳ

ಆವತ್ತಿನಿಂದ ಇವತ್ತಿನತನಕ ಆಂಜನಪ್ಪ ಗಾರ್ಡನ್, ಫ್ಲವರ್ ಗಾರ್ಡನ್, ಭಂಗಿ ಕಾಲೋನಿ, ದೊರೆಸ್ವಾಮಿನಗರ ಇತ್ಯಾದಿ ಕೊಳಕಲು ಕೊಂಪೆಗಳನ್ನು ಆಳುತ್ತಿರುವವಳೇ ಸಾರಾಯಿ ರಾಣಿ ಮಾಲಾ. ದಿನವೊಂದಕ್ಕೆ ಕಮ್ಮಿಯೆಂದರೂ ಮೂರು ಲಕ್ಷ ರೂಪಾಯಿ ವಹಿವಾಟು ನಡೆಸುವ ಸ್ಲಂ ಸಾರಾಯಿ ದಂಧೆ ಹುಟ್ಟುಹಾಕಿದ ಗ್ಯಾಂಗ್ ವಾರ್ ಕಾಲಾನುಕಾಲಕ್ಕೆ ಅನಾಹುತಕಾರಿ ರೌಡಿಗಳನ್ನು ಸೃಷ್ಟಿಸುತ್ತಲೇ ಬಂದಿದೆ. ಗಾರ್ಡನ್ ಮಣಿ, ಸಂಪಂಗಿ, ಅಲ್ಮೈಮಣಿ, ಕುಟ್ಟಿ-ರಾಜಾ, ಚಾಮರಾಜ್, ಗಾರ್ಡನ್ ದಾಸ್, ಕೊರ್ಕೈ ರಮೇಶ, ರಾಬರಿ ಸುರೇಶ, ಆಲಿಪಯ್ಯ, ಶಾಂತ, ಕುಮರೇಶ, ಕದಿರೇಶ, ಭಾಸ್ಕರ, ಜೋಪಡಿ ರಾಜೇಂದ್ರ, ಪಳನಿ, ಗುಪ್ಪ, ಆತನ ಅಣ್ಣಂದಿರಾದ ಗಣೇಶ, ದಕ್ಷಿಣಾ, ಧರ್ಮರಾಜ, ಭಾರತಿ, ಅತ್ತೂರ್, ನವೀನ್, ಸೆಲ್ವಕುಮಾರ್, ಮಣಿವಣ್ಣನ್, ಸೀನ, ರಾಜನ್ ಹೀಗೆ ಬೆಂಗಳೂರು ಕಂಡ ಪರಮ ಪಾತಕಿಗಳೆಲ್ಲ ಹುಟ್ಟಿ ಬಂದಿದ್ದು ಇದೇ ಕೊಂಪೆಯಲ್ಲಿ.

ಕಮ್ಮಿಯೆಂದರೂ ಹತ್ತು ಸಾವಿರದಷ್ಟು ಜೋಪಡಿಗಳು. ಮನೆ ಮುಂದೆಯೇ ಕೊಚ್ಚೆ ನೀರು. ಎಲ್ಲರೂ ತಮಿಳುನಾಡಿನಿಂದ ಬಂದ ನಿರ್ಗತಿಕ ಕೂಲಿಗಳೇ; ಇಂಥ ಕೊಂಪೆಯನ್ನು ಈಗ ಆಳುತ್ತಿರುವವನು ಕದಿರೇಶ. ನಿನ್ನೆ ಮೊನ್ನೆಯತನಕ ಭಟ್ಟಿ ಸಾರಾಯಿ ಮಾರಿಕೊಂಡಿದ್ದ ಈತನಿಗೀಗ ಇಡೀ ಆಂಜನಪ್ಪ ಗಾರ್ಡನ್ನಿನ ಒಂದೊಂದೇ ಜೋಪಡಿಗಳನ್ನು ನುಂಗುವ ದುರಾಸೆ. ಅದಕ್ಕೆ ಲೇಟೆಸ್ಟ್ ಬಲಿಪಶುಗಳೆಂದರೆ ಪರಿಮಳ ಮತ್ತು ಆಕೆಯ ತಾಯಿ ಪುರುವಮ್ಮ.


ರಿವೇಂಜ್ ಕಿಲ್ಲಿಂಗ್ಸ್ 5

ರಾ. ಸೋಮನಾಥ್


ಇಡೀ ಸ್ಲಮ್ಮಿನಲ್ಲಿ ಯಾರಿಗೇ ಸಾಲ ಬೇಕೆಂದರೂ ಅವರಿಗೆ ಸಾಲ ಕೊಡುವವಳು ರೆಡ್ಡಿಯಾರ್ ಅಮ್ಮ. ಈಕೆಯನ್ನು ಮುಂದಿಟ್ಟುಕೊಂಡೇ ಕದಿರೇಶ ಬಡ್ಡಿಗೆ ಬಿಡುತ್ತಾನೆ. ಒಮ್ಮೆ ಈತನ ಬಡ್ಡಿ ಜಾಲಕ್ಕೆ ಬಿದ್ದರೆಂದರೆ ಬಿಡುಗಡೆಯೇ ಇಲ್ಲ. ಹೀಗೆ ಸಾಲ ಕೊಟ್ಟು ಕಮ್ಮಿಯೆಂದರೂ ಮೂವತ್ತು ಮನೆಗಳನ್ನು ಕಿತ್ತುಕೊಂಡ ಕದಿರೇಶನ ವಿರುದ್ಧ ಈತನಕ ಒಂದೇ ಒಂದು ಪೊಲೀಸ್ ಕಂಪ್ಲೇಂಟು ದಾಖಲಾಗಿರಲಿಲ್ಲ. ಕೇವಲ ಇಪ್ಪತ್ತು ಸಾವಿರ ರೂಪಾಯಿಗೆ ನಲವತ್ತು ಸಾವಿರ ಕಟ್ಟಿಸಿಕೊಂಡ ನಂತರವೂ ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾನೆ ಕದಿರೇಶ. ಸರಿಸುಮಾರು ಒಂದು ತಿಂಗಳು ಅಕ್ಕಪಕ್ಕದ ಮನೆಯ ಜಗುಲಿಯಲ್ಲಿ ಮಲಗಿದ್ದಾರೆ ಪರಿಮಳ ಮತ್ತು ಆಕೆಯ ತಾಯಿ ಪುರುವಮ್ಮ.

ಕದಿರೇಶನ ಅಟ್ಟಹಾಸ

ರೌಡಿಗಳ ಹುತ್ತ ಆಂಜನಪ್ಪ ಗಾರ್ಡನ್



ಈ ಪರಿಮಳ ಕಲಾಸಿಪಾಳ್ಯ ಮಾರುಕಟ್ಟೆಯ ಫುಟ್‌ಪಾತಿನ ಮೇಲೆ ತರಕಾರಿ ಮಾರುತ್ತಾಳೆ. ಹಾಗೇ ಇಲ್ಲದ ಲೆಕ್ಕ ತೋರಿಸಿ ಆಕೆಯ ಮನೆ ಕಿತ್ತುಕೊಂಡ ಕದಿರೇಶ ಆಕೆಯ ಮನೆಯನ್ನು ಇನ್ಯಾರಿಗೋ ಬಾಡಿಗೆಗೆ ಕೊಟ್ಟಿದ್ದಾನೆ. ಸಮಸ್ಯೆಯೆಂದರೆ ಆತನಿಗೆ ಆ ಮನೆಯನ್ನು ಮಾರಬೇಕಿದೆ. ಆದರೆ ಪರಿಮಳ ಮತ್ತು ಆಕೆಯ ತಾಯಿ ಸಹಿ ಹಾಕಲು ಒಪ್ಪುತ್ತಿಲ್ಲ. ಮನೆ ಕಿತ್ತುಕೊಂಡ ಮೇಲೆ ಒಂದಷ್ಟು ದಿನಗಳ ಕಾಲ ಕಲಾಸಿಪಾಳ್ಯದ ಫುಟ್‌ಪಾತಿನಲ್ಲೇ ಮಲಗಿದ್ದಾರೆ. ಇಲ್ಲಿಗೆ ವಾರದ ಹಿಂದೆ ಮಾಮೂಲಿನಂತೆ ಫುಟ್‌ಪಾತಿನಲ್ಲಿ ತರಕಾರಿ ಹರಡಿ ಕೊಂಡಿದ್ದ ಪರಿಮಳಳನ್ನು ಕದಿರೇಶನ ಕಡೆಯ ನಾಲ್ವರು ಧಾಂಡಿಗರು ಬೆಳ್ಳಂಬೆಳಗ್ಗೆಯೇ ಆಂಜನಪ್ಪ ಗಾರ್ಡನ್ನಿಗೆ ಎಳೆದೊಯ್ದರು. ಆಕೆಯನ್ನು ತನ್ನ ಮನೆಯಲ್ಲೇ ಮಧ್ಯಾಹ್ನ 12ರ ವರೆಗೂ ಕದಿರೇಶನ ಗ್ಯಾಂಗ್ ಪೀಡಿಸಿದೆ. ಇಷ್ಟಾಗ್ಯೂ ಆಕೆ ಸಹಿ ಹಾಕದೇ ಹೋದಾಗ ಏಟು ತಾಳದೇ ಆಕೆ ಮೂತ್ರ ವಿಸರ್ಜಿಸಿಕೊಂಡದ್ದನ್ನು ಆಕೆಯ ಕೈಯಾರೇ ಶುಚಿಗೊಳಿಸಿ ಬಿಡುಗಡೆ ಮಾಡಿದ್ದಾನೆ.


ಪುರುವಮ್ಮ


ಇದಾಗಿ ಮೂರೇ ದಿನಕ್ಕೇ ಆಕೆಯ ತಾಯಿ ಎಂಭತ್ತು ವರ್ಷದ ಮುದುಕಿ ಪುರುವಮ್ಮನನ್ನು ಹೊತ್ತೊಯ್ದು ಕದಿರೇಶನ ಗ್ಯಾಂಗ್ ಹಿಂಸಿಸಿದೆ. ಸದ್ಯ ತಾಯಿ ಮಗಳಿಬ್ಬರೂ ಕಲಾಸಿಪಾಳ್ಯವನ್ನೇ ತೊರೆದು ಕಂಡಕಂಡ ಪೊಲೀಸ್ ಅಧಿಕಾರಿಗಳ ಕಾಲಿಗೆ ಬೀಳುತ್ತಿದ್ದಾರೆ. ಆಕೆಯ ಮನೆ ಕೊಡಿಸಬೇಕಿರುವುದು ಕಾಟನ್‌ಪೇಟೆ ಪೊಲೀಸರೇ ಠಾಣೆ? ಆ ಕಾಲದಿಂದಲೂ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ನಿಯಮಿತವಾಗಿ ಸೇವೆ ಸಲ್ಲಿಸಿಕೊಂಡೇ ಬಂದದ್ದು ಆಂಜನಪ್ಪ ಗಾರ್ಡನ್ನಿನ ಸಾರಾಯಿ ದಂಧೆ. ಈ ಕಾರಣಕ್ಕೇ ಇಲ್ಲಿನ ಬಡವರ ಮೂವತ್ತು ಮನೆಗಳನ್ನು ಕಿತ್ತುಕೊಂಡರೂ ಕದಿರೇಶನ ವಿರುದ್ಧ ಯಾರೊಬ್ಬರಿಗೂ ಪೊಲೀಸರಿಗೆ ದೂರು ಕೊಡುವ ಧೈರ್ಯವಿಲ್ಲ. ಕೊಟ್ಟರೂ ಅದಕ್ಕೆ ಕವಡೆ ಕಿಮ್ಮತ್ತಿಲ್ಲ.

ಒಂದು ಸ್ಲಮ್ಮು ಹೇಗೆ ಊರೊಂದಕ್ಕೆ ತಲೆನೋವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಆಂಜನಪ್ಪ ಗಾರ್ಡನ್ನಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಸದ್ಯ ಸೂಪರ್ ಟಾಕೀಸ್ ಹಿಂಭಾಗಕ್ಕೆ ಮತ್ತು ವಿನಾಯಕ ಟಾಕೀಸ್ ಹಿಂಭಾಗಕ್ಕಿರುವ ಈ ಆಂಜನಪ್ಪ ಗಾರ್ಡನ್‌ನ ಮಧ್ಯದಲ್ಲೊಂದು ಬೃಹತ್ ಬಂಡೆಯಿದೆ. ಅದರ ಮೇಲೆ ಬಂಗಲೆಯಂಥ ಮನೆಯಿರುವುದೇ ಸಾರಾಯಿ ರಾಣಿ ಮಾಲಾ ಎಂಬಾಕೆಯದು. ಈಕೆಯ ಮೂರೂ ರೌಡಿ ತಮ್ಮಂದಿರೂ, ಅವರ ಅಸಂಖ್ಯಾತ ಶಿಷ್ಯರೂ ದಿನದ ಇಪ್ಪತ್ನಾಲ್ಕು ಗಂಟೆಯೂ ಅಲ್ಲೇ ಠಳಾಯಿಸಿಕೊಂಡಿರುತ್ತಾರೆ. ಈ ಆಂಜನಪ್ಪ ಗಾರ್ಡನ್ ಸ್ಲಮ್ಮು ಪ್ರಾರಂಭದಲ್ಲಿ ರಾಮಾರೆಡ್ಡಿ ಎಂಬಾತನ ಜಮೀನಾಗಿತ್ತು. ರಾಮಾರೆಡ್ಡಿಯ ಮನೆ ಕೆಲಸಕ್ಕೆಂದು ತಮಿಳುನಾಡಿನಿಂದ ಬಂದ ಒಂದಷ್ಟು ಕೂಲಿಗಳು ಅಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಕಾಲಕ್ರಮೇಣ ಅದೇ ದೊಡ್ಡ ಸ್ಲಮ್ಮಾಗಿ ಅಲ್ಲಿನ ಪುಡಿರೌಡಿಗಳ ಹಾವಳಿಗೆ ರೋಸತ್ತು ರಾಮಾರೆಡ್ಡಿಯ ಮನೆಯವರೇ ಮನೆ ಖಾಲಿ ಮಾಡಿಕೊಂಡು ಹೋದರು. ಒಂದಷ್ಟು ದಿನಗಳ ಕಾಲ ರಾಮಾರೆಡ್ಡಿಯ ಸಂಬಂಧಿಕರು ಪ್ರತಿ ಗುಡಿಸಲಿನಿಂದ ತಲಾ ಹತ್ತು ರೂಪಾಯಿಯಂತೆ ವಸೂಲಿ ಮಾಡುತ್ತಿದ್ದರು. ಕಾಲ ಕ್ರಮೇಣ ವಸೂಲಿಗೆ ಬಂದವರೇ ಒದೆ ತಿಂದು ಹೋದರು.

ಇಲ್ಲಿನ ಮಕ್ಕಳಿಗೆ ಯಾರೂ ಓದುಬರಹ ಕಲಿಸುವುದಿಲ್ಲ. ತಂದೆತಾಯಿಗಳೇ ನಿಂತು ಕಸದ ಪೇಪರ್ ಆಯ್ದು ತರುವುದನ್ನು ಹೇಳಿಕೊಡುತ್ತಾರೆ. ತಪ್ಪಿದರೆ ಕಬ್ಬಿಣ ಕದಿಯುವುದನ್ನು ಕಲಿಸುತ್ತಾರೆ. ಕ್ವಾರ್ಟರ್ ಸಾರಾಯಿ ಕುಡಿಸಿ, ಪ್ಲೇಟ್ ಬಿರಿಯಾನಿ ತಿನ್ನಿಸಿ, ಕೈಗೆ ಇನ್ನೂರು ರೂಪಾಯಿ ಕೊಟ್ಟರೆ ಯಾರು ಬೇಕಾದರೂ ಯಾರನ್ನಾದರೂ ಚುಚ್ಚಿ ಕೊಲ್ಲಲು ಇಲ್ಲಿನ ಹುಡುಗರು ರೆಡಿ. ಇಲ್ಲಿ ಸಾರಾಯಿಗಾಗಿ ರಕ್ತ ಹರಿಯುತ್ತದೆ. ಇವತ್ತಿಗೂ ರಕ್ತ ಹರಿಯುತ್ತಲೇ ಇದೆ. ಪ್ರಾರಂಭದಲ್ಲಿ ಇಂದ್ರಾಣಿ ಎಂಬಾಕೆ ಇಲ್ಲಿ ಭಟ್ಟಿ ಸಾರಾಯಿ ತಂದು ಮಾರುತ್ತಿದ್ದಳು. ಆಕೆಗೆ ಕೇರಳದವನೊಬ್ಬ ಮೂಟೆಗಳ ಲೆಕ್ಕದಲ್ಲಿ ಗಾಂಜಾ ತಂದು ಕೊಡುತ್ತಿದ್ದ. ಅದನ್ನು ಹತ್ತಾರು ಹುಡುಗರನ್ನು ಬಿಟ್ಟು ಮಾರಿಸುತ್ತಿದ್ದಳು.


ಸ್ಲಂ ರಾಣಿ ಮಾಲಾ

ಈಕೆ ಸತ್ತ ನಂತರ ಇಡೀ ಕಳ್ಳಭಟ್ಟಿ ದಂಧೆ ಈಕೆಯ ತಂಗಿಯ ಮಗಳು ಮಾಲಾ ಎಂಬಾಕೆಯ ಸುಪರ್ದಿಗೆ ಬಂತು.


ಹಂತಕ ಕುಮರೇಶ್

ಅದೇ ಹೊತ್ತಿಗೆ ಪಕ್ಕದ ಜೈಭೀಮ್‌ನಗರ ಸ್ಲಮ್ಮಿನಲ್ಲಿ ಮತ್ತೊಬ್ಬಳು ಸಾರಾಯಿ ರಾಣಿ ಹುಟ್ಟಿಕೊಂಡಳು. ಆಕೆಯ ಹೆಸರು ತಮಿಳ್ ಕುಡಿ. ಆಕೆಯ ತಂಗಿಯ ಗಂಡನೇ ಕಿರಾತಕ ರೌಡಿ ಗಾರ್ಡನ್ ಮಣಿ. ಆಗ ಕಾಟನ್‌ಪೇಟೆ ಪುಷ್ಪ ಎಂಬ ರೌಡಿ ಸಂಡೆ ಬಜಾರ್‌ನ ಫುಟ್‌ಪಾತ್ ವರ್ತಕರಿಂದ ರೋಲ್‌ಕಾಲ್ ಮಾಡಿ ಕೊಂಡಿದ್ದ. ಗಾರ್ಡನ್ ಮಣಿಯನ್ನು ಕಂಡರೆ ಇಡೀ ಚಾಲಿ ಮೊಹಲ್ಲಾದ ಖದೀಮ ವ್ಯಾಪಾರಸ್ಥರೆಲ್ಲ ನಡುಗುತ್ತಿದ್ದರು. ಇಬ್ಬರೂ ಸೇರಿಕೊಂಡೇ ಮೆಜೆಸ್ಟಿಕ್ ಪ್ರದೇಶಕ್ಕೆ ಬಂದು ರಾಬರಿ ಮಾಡುತ್ತಿದ್ದರು.

1985ರ ಸುಮಾರಿಗೆ ಇಲ್ಲಿ ಕುಟ್ಟಿ-ರಾಜಾ ಎಂಬ ರೌಡಿ ಬ್ರದರ್ಸ್ ಬಲಾಢ್ಯವಾಗಿ ಬೆಳೆದರು. ಅಲ್ಲಿಯವರೆಗೂ ಆಂಜನಪ್ಪ ಗಾರ್ಡನ್ ಸ್ಲಮ್ಮಿಗೆ ಬರುತ್ತಿದ್ದದ್ದು ದಾಸಪ್ಪನ ಸರ್ಕಾರಿ ಸಾರಾಯಿಯೇ. ಸರಿಸುಮಾರು ಹತ್ತು ಸಾವಿರ ಜೋಪಡಿಗಳಿಂದ ತಲಾ ಒಬ್ಬೊಬ್ಬ ಗಂಡಸು ಪ್ರತಿ ಸಂಜೆ ಕುಡಿದರೂ ಅದು ದಿನಕ್ಕೆ ಕನಿಷ್ಠ ಐದು ಲಕ್ಷದ ಬಾಬತ್ತು. ಅದೇ ಹೊತ್ತಿಗೆ ಗಾರ್ಡನ್ನಿನ ಬಂಡೆಯ ಮೇಲೆ ಇಂದ್ರಾಣಿಯೂ, ಪಕ್ಕದ ಜೈಭೀಮ್‌ನಗರ ಸ್ಲಮ್ಮಿನಲ್ಲಿ ಗಾರ್ಡನ್ ಮಣಿಯ ಪತ್ನಿಯ ಅಕ್ಕ ತಮಿಳ್ ಕುಡಿಯೂ ಸದ್ದಿಲ್ಲದೇ ಕಳ್ಳಭಟ್ಟಿ ಸಾರಾಯಿ ದಂಧೆ ಶುರುಹಚ್ಚಿಕೊಂಡಿದ್ದು ದಾಸಪ್ಪನ ಸಾರಾಯಿ ವ್ಯವಹಾರಕ್ಕೆ ದೊಡ್ಡಮಟ್ಟದ ಲುಕ್ಸಾನು ಮಾಡುತ್ತಿತ್ತು.


ಪ್ರಾರಂಭದಲ್ಲಿ ಅಬಕಾರಿ ಅಧಿಕಾರಿಗಳ ಜೊತೆ ಕೆಲ ದಾಸಪ್ಪನ ರೌಡಿಗಳೂ ಕಳ್ಳಭಟ್ಟಿ ರೇಡಿಗೆ ಬರುತ್ತಿದ್ದರು. ಆದರೆ ಕಳ್ಳಭಟ್ಟಿಯ ರಾಣಿಯರಿಬ್ಬರೂ ಹೇಗೋ ಕಾಟನ್‌ಪೇಟೆ ಪೊಲೀಸರನ್ನು ಸರಿ ಮಾಡಿಕೊಂಡುಬಿಟ್ಟರು. ಕಳ್ಳಭಟ್ಟಿಯೆಂದರೆ ದಾಸಪ್ಪನ ಸಾರಾಯಿಗಿಂತಲೂ ಘಾಟು ಮತ್ತು ಕಿಕ್ಕು. ಪ್ರಾರಂಭದಲ್ಲಿ ಆಂಜನಪ್ಪ ಗಾರ್ಡನ್ನಿನಲ್ಲೇ ಭಟ್ಟಿ ಕಾಯಿಸಲಾಗುತ್ತಿತ್ತಾದರೂ ದಾಸಪ್ಪನ ರೇಡು ಜಾಸ್ತಿಯಾದಂತೆ ಕ್ರಮೇಣ ಬಯಲು ನರಸಾಪುರ, ಕಲ್ಲಹಳ್ಳಿಗಳಿಂದ ಭಟ್ಟಿ ಸಾರಾಯಿ ಸರಬರಾಜಾಗುತ್ತಿತ್ತು. ಯಾವತ್ತು ದಾಸಪ್ಪನ ರೇಡಿಗೆ ಪೊಲೀಸರ ಬೆಂಬಲ ಸಿಗಲಿಲ್ಲವೋ, ದಾಸಪ್ಪ ಅದೇ ಸ್ಲಮ್ಮಿನ ಚಾಮರಾಜ್ ಅಲಿಯಾಸ್ ಚಾಮ ಎಂಬ ರೌಡಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡ. ಚಾಮನ ನೇತೃತ್ವದಲ್ಲೇ ಬೇರೆ ಬೇರೆ ಕಡೆ ರೇಡು ಮಾಡಿಸಿ ಕೊನೆಗೆ ಆಂಜನಪ್ಪ ಗಾರ್ಡನ್ನಿನ ಸಾರಾಯಿ ರಾಣಿ ಇಂದ್ರಾಣಿ ಮತ್ತು ತಮಿಳ್ ಕುಡಿಯ ಮೇಲೆ ಛೂಬಿಟ್ಟ. ಆದರೆ ತಮಿಳ್ ಕುಡಿಯ ಬೆನ್ನಿಗಿದ್ದವನು ಆಕೆಯ ತಂಗಿ ಭವಾನಿಯ ಗಂಡ ರಾಕ್ಷಸ ರೌಡಿ ಗಾರ್ಡನ್ ಮಣಿ!

ಬಹುಶಃ ಚಾಮ ಒಬ್ಬನೇ ಆಗಿದ್ದರೆ ಗಾರ್ಡನ್ ಮಣಿಯನ್ನು ಮುಗಿಸುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ಚಾಮನ ಹೊರತಾಗಿಯೂ ಮಣಿಗೆ ಇನ್ನಿಬ್ಬರು ದುಷ್ಮನ್‌ಗಳಿದ್ದರು. ಅವರೇ ಕುಟ್ಟಿ-ರಾಜಾ ಬ್ರದರ್ಸ್. ಚಾಮ, ಕುಟ್ಟಿ-ರಾಜಾ, ಕರ್ಪೂ ಪೂಣೆ ಮುಂತಾದವರೆಲ್ಲ ಸೇರಿಕೊಂಡು ಗಾರ್ಡನ್ ಮಣಿಗೆ ಎಂಥಾ ಸ್ಕೆಚ್ ಹಾಕಿದರೆಂದರೆ; 1993ರ ಅದೊಂದು ದಿನ ಮಣಿ ಅಲಸೂರಿನ ನಾಗಾ ಥೇಟರಿಗೆ ತನ್ನ ಹೆಂಡತಿ ಮಕ್ಕಳ ಜೊತೆ ಸಿನಿಮಾ ನೋಡಲು ಹೋಗಿದ್ದ. ಚಿತ್ರ ಮುಗಿದದ್ದೇ ತಡ ಒಂದು ಗೇಟಿನಲ್ಲಿ ಚಾಮ, ಕರ್ಪೂ ಪೂಣೆಯ ಗ್ಯಾಂಗೂ ಮತ್ತೊಂದು ಗೇಟಿನಲ್ಲಿ ಕುಟ್ಟಿ-ರಾಜಾ ಗ್ಯಾಂಗೂ ಹೊಂಚಿ ನಿಂತಿತ್ತು. ಸಿನಿಮಾ ನೋಡಿ ಹೊರಬರುತ್ತಿದ್ದ ಮಣಿಯನ್ನು ಆತನ ಹೆಂಡತಿ ಮಕ್ಕಳ ಎದುರಿಗೇ ಕತ್ತರಿಸಿ ಬಿಸಾಡಿದರು!

ಹೀಗೆ ಹೆಂಡತಿ ಮಕ್ಕಳು ಜೊತೆಗಿದ್ದಾಗಲೇ ರೌಡಿಯೊಬ್ಬನನ್ನು ಕೊಚ್ಚಿ ಹಾಕುವ ಪೈಶಾಚಿಕ ಸಂಪ್ರದಾಯವೊಂದನ್ನು ಆಂಜನಪ್ಪ ಗಾರ್ಡನ್ನಿನ ಕ್ರಿಮಿಗಳು ಹುಟ್ಟುಹಾಕಿದ್ದು ಮುಂದೆ 2003ರಲ್ಲಿ ಜೋಪಡಿ ರಾಜೇಂದ್ರನನ್ನು ಆತನ ಹೆಂಡತಿ ಮಕ್ಕಳ ಎದುರೇ ಕದಿರೇಶನ ಗ್ಯಾಂಗ್ ಕೊಚ್ಚಿ ಹಾಕುವ ತನಕ ಮುಂದುವರಿಯಿತು. ಒಂದು ಅನಾಹುತಕಾರಿ ಸ್ಲಮ್ಮು, ಅದರ ಗರ್ಭದಿಂದ ಹುಟ್ಟಿದ ಕಳ್ಳಭಟ್ಟಿ ಸಾರಾಯಿ ಜಾಲ, ಇಬ್ಬರು ಸಾರಾಯಿ ರಾಣಿಯರು, ಅವರು ಹುಟ್ಟುಹಾಕಿದ ರೌಡಿ ಪಡೆಗಳು ಹೇಗೆ ಬೆಂಗಳೂರಿನಂಥ ನೆಮ್ಮದಿಯ ನಗರವೊಂದನ್ನು ತಲ್ಲಣಿಸಿ ಬಿಡುತ್ತವೆ ಎಂಬುದಕ್ಕೆ ಈ ಆಂಜನಪ್ಪ ಗಾರ್ಡನ್ ಜೀವಂತ ಉದಾಹರಣೆ.

(ಮುಂದುವರೆಯುವುದು)

ಇಡೀ ಕರ್ನಾಟಕನೆ ಒಂದು, ಗೌಡನ ಫ್ಯಾಮಿಲಿನೆ ಒಂದು ಅನ್ನಂಗಾಯ್ತು



ಅಂಬರೀಶ್ ಸನ್ಮಾನದ ಸಭೆಗೆಂದು ಹೋಗಿದ್ದ ಉಗ್ರಿ ಮತ್ತು ಜುಮ್ಮಿ ಬರುವುದನ್ನೇ ಕಾಯುತ್ತಿದ್ದ ಸೀರ ಅವರು ಕಂಡ ಕೂಡಲೇ ಕವಳ ಕಂಡಷ್ಟು ಖುಷಿಯಾಗಿ,

"ಏಟೊತ್ತಿಗೆ ಬಂದ್ರೆ ಜುಮ್ಮಿ?" ಎಂದ.

"ಅರ್ಧ ರಾತ್ರ್ಯಾಯ್ತು ಕಣಮಾವ. ನನಿಗಂತೂ ಸಾಕಾಗೋಯ್ತು" ಎಂದಳು.

"ಅಂಬರೀಸ್ ಮಾತಾಡಿಸ್ತ?"

"ಆ ಜಾತ್ರೆವಳಗೆ ಮಾತಾಡ ಸಕ್ಕಾದತೆ? ಆದ್ರು ಹತ್ರಕೋಗಿ ಕೈ ಬೀಸಿದೆ, ಅವುನು ಟಾಟಾ ಮಾಡಿ ನಗಾಡಿದ" ಎಂದು ಜುಮ್ಮಿ ಸೀರನಿಗೊಂದು ಸುಳ್ಳು ಬಟ್ಟಳು.

"ಸಾಕುಬುಡು, ಹೋಗಿದ್ದು ಸಾರ್ಥಕಾಯ್ತು."

"ಯಾರ್‍ಯಾರು ಬಂದಿದ್ರೇ?" ಎಂದ ಕಾಳಮಾವ.

"ಸಿದರಾಮಯ್ಯ, ಮಾದೇಗೌಡ, ರವಿಚಂದ್ರ, ಕರಗೆಯಲ್ಲ ಬಂದಿದ್ರು."

"ಅಂಬುರೀಸೇನಂದಾ?"

"ಕಾವೇರಿ ಸಮಸ್ಸೆ ಬಗೆಹರದೇಟಗೆ ರಾಜಕೀಯ ಬುಡ್ತಿನಿ ಅಂದ ಕಣಮಾವ."

"ಅಂಗರೆ ಕಾವೇರಿ ಸಮಸ್ಸೆ ಬಗೆಹರಿಸ್ತಾನೆ?"

"ಏನಪ್ಪ ಅಂಗಂದ."

"ಅಲ್ಲಾ ಕಂಡ್ಯ, ಅಂತ ದ್ಯಾವೇಗೌಡನ ಕೈಲೆ ಬಗೆಹರಸಕ್ಕಾಗದೆ ರಾತ್ರೆವೊತ್ತು ನೀರುಬುಟ್ಟು ಕೈ ತ್ವಳಕಂಡಿದ್ದ, ಇನ್ನು ಈ ಅಂಬುರೀಸ್ ಬಗೆಹರಿಸ್ತನೆ?"

"ಕಾಲಕಾಲಕೆ ಮಳೆಯಾದ್ರು ಸಾಕು, ಯಾರೂ ಬಗೆಹರಸದೇ ಬ್ಯಾಡ" ಎಂದ ಉಗ್ರಿ.

"ಆ ಶಿವುಕುಮಾರುಂದೇನ್ನ ಗಲಾಟ?"

"ಅವುನು ಬಳ್ಳಾರಿಲಿ ಗಣಿಗಾರಕೆ ಮಾಡ್ತ ಅವುನೆ ಕಣಮಾವ. ಯಸ್ಸೆಂ ಕಿಸ್ನನ ಕಾಲ್ದಲ್ಲಿ ಲೈಸನ್ಸ್ ತಗಂಡು ಗಣಿಯವಾರ ಮಾಡತಿದ್ದ. ಅವುನು ಮಾಡದ ನೋಡಿ ಈ ದ್ಯಾವೇಗೌಡನ ಮಕ್ಳು ಸುರುಮಾಡಿಕಂಡಿದ್ರು. ಈಗ ದ್ಯಾವೇಗೌಡನ ಮಕ್ಕಳ ಕೈಗೆ ಅಧಿಕಾರ ಬಂದಿರದ್ರಿಂದ ಆ ಶಿವಕುಮಾರನ ಗಣಿ ನ್ಯಡಿದಂಗೆ ಬೀಗ ಹಾಕಿಸಿದ್ದರಂತೆ."

"ಶಿವಕುಮಾರುನ್ನ ಅರೆಸ್ಟು ಮಾಡ್ತರಂತಲ್ಲಾ?" ಎಂದ ಸೀರ.

"ಅವುನ್ನ, ಅವನೆಡ್ತಿಯಾ, ಅವುನ ತಮ್ಮನ್ನೆಲ್ಲ ಅರೆಸ್ಟು ಮಾಡ್ತರೆ ಅಂತಿದ್ರು. ಯಾಕೊ ಇನ್ನು ಮಾಡಿಲ್ಲ."

"ಅಧಿಕಾರದ ಅಂತ ಅಂಗ್ಯಲ್ಲ ಮಾಡಬಾರ್ದು."

"ನೀನಂಗಂತಿ ಕಣಮಾವ ಆದ್ರೆ ದ್ಯಾವೇಗೌಡನ ಮಕ್ಕಳು ಕೇಳಬೇಕಲ್ಲ, ಅವು ಸೇಡಿದ್ರೆ ಮಾತ್ರ ಬದುಕ್ತವೆ. ಇಲ್ದಿದ್ರೆ ಇಲ್ಲ, ಇವತ್ತಲ್ಲ ನಾಳೆ ಅವುರಿಗೂ ಅಧಿಕಾರ ಬರಬವುದು ಅವುರು ಏನಾರ ಸೇಡು ತಿರಿಸಕಬವುದು ಅನ್ನೋ ಗ್ಯಾನಿದ್ದತವುಕೆ?"

"ಅಂಗರಿಗ್ಯಲ್ಲ ಹತ್ತಿಗತ್ತದೆ ಅನ್ನು?"

"ಹತ್ತಿಗಳದೇನು ಕವುರಿಕತ್ತದೆ. ಇವುರೇನಾರ ಗಣಿಗಾರಿಕೆ ಮಾಡದೆಯಿದ್ರೆ ಆದಕೊಂದಿದಿರದು. ಇವುರು ಮಾಡ್ತಯಿರೋದ್ರಿಂದ ಉಳದೋರಿಗೆ ತ್ವಂದ್ರೆ ಕೊಡ್ತರೆ ಅನ್ನಂಗಾಯ್ತು."

"ಮುಂದೆ ಡಿಕೆ ಶಿವಕುಮಾರ ಪವರ್‍ರಿಗೆ ಬಂದ್ರೆ ದ್ಯಾವೇಗೌಡನ ಮಕ್ಕಳ ಚೆಡ್ಡಿ ಹರಿತನೆ ಕಣ್ರೊ" ಎಂದುಕೊಂಡು ವಾಟಿಸ್ಸೆ ಬಂದ.

"ನಿಜಬುಡು, ಈ. ಮುಂದೆ ಮಕ್ಕಳು ಶಿವಕುಮಾರನೆಡ್ತಿ ಅವುನ ತಮ್ಮನೆಡ್ತಿ ಮ್ಯಾಲ್ಯಲ್ಲ ಕೇಸಾಕಿದ್ದರಂತೆ" ಎಂದಳು ಜುಮ್ಮಿ.

"ದ್ಯಾವೇಗೌಡನಿಗೆ ಯಾಕಿಂತ ಕ್ಯಟ್ಟಬುದ್ಧಿ ಬತ್ತ?" ಎಂದ ಸೀರ ಒಳಗಣ್ಣಾದ.

"ನನಿಗೂ ಅದೇ ಯೋಚನೆ ಚಿಗಪ್ಪ. ಸಿಂಪಲ್ಲಾಗಿ ನೋಡಿದ್ರೆ ಈ ದ್ಯಾವೇಗೌಡ ಅಂಡ್ ಸನ್ಸು ಆ ಸಿದ್ಧರಾಮಯ್ಯನ್ನ ದ್ವೇಷ ಮಾಡೊ ಅಗತ್ಯವೇ ಇರಲಿಲ್ಲ. ಆದ್ರು ದಿನಬೆಳಗಾಯ್ತು ಅಂದ್ರೆ ಅವುನ್ನೇನಾರ ಮಾಡಿ ಮಟ್ಟ ಹಾಕಬೇಕು ಅಂತ ಅಪ್ಪಮಕ್ಕಳು ಲ್ಯಕ್ಕ ಹಾಕ್ತರೆ" ಎಂದ ವಾಟಿಸ್ಸೆ.

"ಸಿದ್ಧರಾಮಯ್ಯ ಅಷ್ಟೇ ಅಲ್ಲ ಕಣೊ, ಆ ಶಿವಕುಮಾರನ್ನ ಏನು ಮಾಡಬೇಕು ಅಂತ ಯೋಚನೆ ಮಾಡತಿದ್ರು. ಅವುನ ಗಣಿ ನಿಲ್ಸಿಸಿ ಅರೆಸ್ಟು ಮಾಡಿ ವಳಗಾಕಿದ್ರೆ ಬಗ್ಗತನೆ ಅಂತ ಪ್ಲಾನ್ ಮಾಡಿದ್ರು. ಗಲಾಟ ನೋಡಿ ಯಾಕೊ ಸುಮ್ಮನಾಗಂಗೆ ಕಾಣ್ತರೆ. ಅಂಗೆ ಲ್ಯಕ್ಕ ಹಾಕಿದ್ರೆ ಇವುರು ಯಾರ ಜ್ವತೆ ಚನಾಗ್ಯವುರೆ, ಯಾರಿಗೆ ವಳ್ಳೆದು ಮಾಡ್ಯವುರೆ ಅನ್ನದೇ ಗೊತ್ತಾಯ್ತಯಿಲ್ಲ."


"ನಿಜವಾಗ್ಲು ಥಿಂಕಬಲ್ ಮ್ಯಾಟ್ರು ಕಣೊ ಇದು, ಇಷ್ಟರ ಮಟ್ಟಿಗೆ ಇಡೀ ಕರ್ನಾಟಕದ ಲೀಡ್ರುಗಳ ಎದುರಾಯ್ಕಂಡು ಕಾಲ ಮಾಡೋರ ನಾವಿಲ್ಲಿಗಂಟ ನೋಡೆ ಇಲ್ಲ ಕಣೊ. ಯಾರ ಕಂಡ್ರು ಇವುರಿಗಾಗದಿಲ್ಲವಲ್ಲ, ರಿಯಲಿ ಹಾರಿಬಲ್."

"ಸರಿ, ವಿರೋಧ ಪಕ್ಷದ ರಾಜಕಾರಣಿಗಳೇನೊ ಇವುರ ಕಂಡ್ರಾಗದಿಲ್ಲ, ಆದ್ರೆ ಪಕ್ಷದ್ವಳಗಡೆಯಿರೊ ಮಂತ್ರಿಗಳ ಕಂಡ್ರೂ ಆಗದಿಲ್ಲ, ಇದಕೇನೇಳ್ತಿ?"

"ಮಂತ್ರಿಗಳು ಚನ್ನಾಗೆ ಅವುರಲ್ಲ, ಯಾರನೋಡು ಕುಮಾರಣ್ಣ, ರೇವಣ್ಣ ಅಂತ ಕುಣಿತರೆ" ಎಂದ ಸೀರ.

"ಚಿಗಪ್ಪ ಅದ್ಯಲ್ಲ ಡ್ರಾಮ. ಅಂಗೆ ಕುಮಾರಣ್ಣ ಅಂತ ಕುಣಿಯೋರ ಕದಿನಮರಿಗೆ ಕರಕಂಡೋಗಿ ಕೇಳು 'ಥೂ ಇವುರವುನ್ ಪಾಪರ ನನ್ನ ಮಕ್ಕಳ ತಂದು ಅದ್ಯಾವತ್ತು ಈ ದ್ಯಾವೇಗೌಡನ ವಂಸದಿಂದ ಕರ್ನಾಟಕಕ್ಕೆ ಬಿಡುಗಡೆ ಸಿಗತದೋ ಏನೊ' ಅಂತರಂತೆ, ಪರೆಗ್‌ಜ್ಯಾಂಪಲ್ ಚೆನ್ನಿಗಪ್ಪನಿಗೆ ಮೂರು ನ್ಯೆಂಟಿ ವಡಿಸಿದ್ರೆ ಸಾಕು ಚಿಗಪ್ಪ ಯಲ್ಲಾನು ಬಿಚ್ಚತನೆ."

"ಅಂಗಂತಿಯಾ?"



"ಸುಳ್ಳಲ್ಲ ಚಿಗಪ್ಪ, ಓನ್ಲಿ ತ್ರೀ ನ್ಯೆಂಟಿ ಹಾಕ್ಸಿದ್ರೆ ಸಾಕು ನಮ್ಮ ಚೆನ್ನಿಗಣ್ಣ 'ಅವುನವುನ್ ದ್ಯಾವೇಗೌಡ ನನಿಗಿಂತ ದ್ವಡ್ಡೋನೇನ್ರಿ. ಆ ರೇವಣ್ಣನ ತಲೆಲಿ ಮಣ್ಣೂ ಇಲ್ಲ, ಆ ಕುಮಾರ ಯಮ್ಮೆ ಕರ ಇದ್ದಂಗೆ. ಇಂತ ಮುಂಡೆ ಮಕ್ಕಳ ಕೈಲಿ ನಾವು ಏಗಬೇಕಾಗ್ಯದಲ್ಲ ಇದು ನಮ್ಮ ಕರ್ಮ' ಅಂತನೆ."

"ಅವುನೇನೊ ಅನ್ನನೆಯ ಬುಡು. ಅವುನು ಮಾತಾಡ್ತಯಿದ್ರೆ ನಮ್ಮ ಸ್ವಾಮಾರಯ್ಯಾರ ಸಣ್ಣಯ್ಯ ಮನೆ ನಾಯಿ ಮಾತಾಡಿದಂಗಾಯ್ತದೆ" ಎಂದು ಸೀರ ನಗಾಡಿದ.

"ಓರಿ ಸಾಲೋದಂಗಲವೆ ಹಿಂದಿನ ಸಾಲೋಗ... ಕುಮಾರಸ್ವಾಮಿ ಯಂಥೋನು ಮುಖ್ಯಮಂತ್ರಿಯಾದ... ಅವುನ ಕೈ ಕ್ಯಳಗೆ ಇರೋ ಮಂತ್ರಿಗಳು ಇನ್ನಂಥೋ... ದ್ದರೂ?" ಎಂದ ಉಗ್ರಿ.

"ಅಂಗೇ ನೋಡಿದ್ರೆ ವಚ್ಚೆ ವಬ್ಬ ವಳ್ಳೆ ಮಂತ್ರಿ... ಕಣೊ ಉಗ್ರಿ ಈಗ. ಆ ಬಜೆಪಿ ಮಂತ್ರಿಗ... ಅಡ್‌ಮಿನಿಸ್ಟ್ರೇಷನ್ ಗೊತ್ತಿಲ್ಲ, ಇನ್ನು ಜೆಡಿಎಸ್‌ನ... ಏನು ಮಾಡದು ಅನ್ನದು ಗೊತ್ತಾಯ್ತಯಿಲ್ಲ."

"ಎಂ.ಪಿ. ಪ್ರಕಾಶ್ ವಳ್ಳೆ ಮಂತ್ರಿ ಅಲವೇನ್ನ..."

"ವಳ್ಳೆ ಮಂತ್ರಿ ಅಂದ್ರೆ ವಳ್ಳೆ ಸರ್ಕಾರಿದ್ದಾಗ ಮಂತ್ರಿ ಕಣಕ್ಕ. ಈಗ ಪಾಪ ಅವುನ್ನ ನೋಡಿದ್ರೆ ... ಸಿಂಪತಿಯಾಯ್ತದೆ. ಮಾಲೇರ ಪುಟ್ಟನ ಜ್ವತೆಯಿ... ಪ್ರಾಣೇಶಾಚಾರಿ ನೋಡಿದಂಗಾಯ್ತದೆ."

"ಮಾಲೇರಪುಟ್ಯಾರು, ಪ್ರಾಣೇಸಚಾರಿ ಯಾರು..."

"ಯು.ಆರ್. ಅನಂತಮೂರ್ತಿ ಒಂದು ... ಬರದವುರೆ ಕಣಕ್ಕ. ಅದರಲ್ಲಿ ಪ್ರಾಣೇಶಾಚಾರಿ ಅ... ಪಂಡಿತ ಭಾರಿ ವಿದ್ವಾಂಸ, ವೇದಗೀದನ್ಯಲ್ಲ ಅರಿ... ಕುಡಿದಿರತನೆ. ಅಂಗೆ ಓದಬೇಕಾದ್ರೆ ಹೆಂಗಸರ ಸ... ದಿಂದಲೂ ದೂರ ಇರಬೇಕು ಅಂತ ತಿಳಕಂಡು ... ಇರತನೆ. ಒಂದು ಸತಿಯ ಕತ್ಲೆಲಿ ಚಂದ್ರಿ ಅನ... ಮಲೆ ಮುಟ್ಟತನೆ ಅಲ್ಲಿಂದ ಹಾಳಾಗೋಯ್ತನೆ."

"ಸಲವಾಲ್ದ ನನ್ನ ಮಗ ಹೇಳೊ ಸುಳ್ಳು ನೋಡ..."

"ನಿನ್ನಾಣೆ ಕಣಕ್ಕ. ಇಷ್ಟು ದಿನ ಇಂತದರಿಂದ ದ... ಇದ್ದಲ್ಲ ಅಂತ ಹೆಂಗಸರುಡಿಕ್ಯಂಡು ಉಡುಪಿಗೋ... ಅಲ್ಲಿ ಮಲೇರಪುಟ್ಟ ಅನ್ನೊ ತಲಿಡಕ ಸಿಕ್ತನೆ... ತಲಿಡಕನ ಜ್ವತೆ ಸೇರಿ ಕಂಡು ಪ್ರಾಣೇಶಾಚಾರಿ ಪ... ಬುಡದೊಂದು ಬಾಕಿ ಅಂಗಾಯ್ತನೆ."

"ಪ್ರಕಾಸನಿಗೂ ಈ ಕತಿಗೂ ಏನ್ನ ಸಮಂದ..."

"ಪ್ರಕಾಸನೂ ಅಂಗೆ ಕಣಕ್ಕ. ಬಾಳ ಓದಿಕಂಡ... ಒಳ್ಳೆ ಪಂಡಿತ. ಆದ್ರೇನು ಮಾಡಿ, ಅಧಿಕಾರದ... ಮಾಲೇರಪುಟ್ಟ ಅನ್ನೋ ಕುಮಾರಸ್ವಾಮಿ ಹಿಂದೆ... ಹಾಳಾಗಿ ಬುಟ್ಟವುನೆ. ತಿರಗ ಅವುನು ಮದ್ದಿನಂ... ಕ್ಯಾಗದಿಲ್ಲ, ಇಟೀಸ್ ಸೇಂ ಟು ಅವರ್ ಸೋಷ... ಪೀಪಲ್ಸ್."

"ಮದ್ದಿನಂಗಾಗಕ್ಯಾಗದಿಲ್ಲ ಅಂತ ನೀನ... ಅವುನು ಮದ್ದು ಹಿಂಗೆ ಇದ್ದೊನಾ... ಏನಿಡಕಂಡಿ ಅವುನ್ತ?" ಎಂದ ...

"ಮದ್ದು ಪರವಾಗಿರಲಿಲ್ಲ ... ಉಗ್ರಿ. ಕೆಲವು ಸತ್ಯನಾ ಗುಟ್ಯಾಗ... ಹೇಳತಿದ್ರು. ಈಗದೂ ದ್ಯಾವೇಗೌಡನ ಹುಡುಗರ ಕಂಡ್ರಾಗದೋರು ಪ... ಮನೆತಕ್ಕೋದೆ ಹೆದಿರೋದರಂತೆ."

"ಅಂತ ಭಾಳ್ಯಾಕಪ್ಪ, "ಲೇ ದೇವೇಗೌಡ ನಿನ್ನ ... ಇದ್ರೆ ನನ್ನನ್ನು ಸಮಾಜ ಒಂಥರಾ ನೋಡ್ತದೆ. ನಾನಿರಕುಲ್ಲ ಹೋಯ್ತಿನಿ" ಅಂತ ಹೇಳಿ ಬರಕ್ಯಾಗ..."

"ಅಂಗೇಳಿ ಬರಕ್ಕೆ ಟೆಸ್ಟಿಕಲ್ ಬೇಕು ಕಣೊ ಉ..."

" !?"

–ಬಿ. ಚಂದ್ರೇಗ...

Zero Hour ಮುನ್ನಿ

1. ಸುವರ್ಣ ಕರ್ನಾಟಕ ಕುರಿತ ಈ ಕೆಳಗಿನ ವಾಕ್ಯಗಳಲ್ಲಿ ಯಾವುದು ಸರಿ?
   a) ಏನ್ ಮಹಾನ್ ಸಾಧನೆ ಮಾಡಿದ್ದೀವಿ ಅಂತಾ ಈ ಆಚರಣೆ....
   b) 'ಶ್ರೀಮಂತನಾಡು' ಎಂದರೆ, ಶ್ರೀಮಂತರ ಕೈಲೇ ಎಲ್ಲ ಇದೆ....
   c) 'ಸ'ವರ್ಣ ಕರ್ನಾಟಕವಿದು...(ರೈತರ ಆತ್ಮಹತ್ಯೆ ಮರೆತುಬಿಡಿ)
   d) 'ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ'.... ಇನ್ನು ಎಷ್ಟು ದಿನಾಂತ ಈ ತಮಾಷೆ ಮಾಡೋದು...
   e) ಮೇಲಿನೆಲ್ಲವೂ ಸರಿಯಿವೆ ಬಿಡು
2. ದ್ವಾರಕೀಶನ ಪ್ರಕಾರ ನಿರ್ಮಾಪಕರು ಅನ್ನದಾತರಂತೆ?
   a) 'ಇವನೇ ನೋಡು ಅನ್ನದಾತ' ಅನ್ನೋ ಸಿನಿಮಾ ಬರುತ್ತಂತೆ.
   b) ಯುನಿಟ್‌ನವರಿಗೆಲ್ಲ ಎಣಿಸಿ ಎಣಿಸಿ, ಒಂದೇ ಒಂದು ಮಟನ್ ಪೀಸ್ ಹಾಕೋ ಭಾ.ಮ. ಹರೀಶ್‌ನಂತಹ ಅನ್ನದಾತರು
   c) ಹೊಟ್ಟೆಗೆ ಅನ್ನ ತಿನ್ನೋರು ಮಾತಾಡೋ ಮಾತಲ್ಲವಿದು
   d) ದ್ವಾರಕೀಶ್ ತಲೆಗೆ ಇನ್ನೇನು ಹೊಳೆಯಲು ಸಾಧ್ಯ ಬಿಡು
3. ಚಾಮುಂಡೇಶ್ವರಿ ಎಲೆಕ್ಷನ್ ಕುರಿತ ಈ ಹೇಳಿಕೆಗಳಲ್ಲಿ ಯಾವುದು ಅತಿ ಸರಿಯಾದದ್ದು?
   a) ಸಿದ್ದು ಗೆಲ್ಲಲಿ ಎನ್ನುವುದು ಮಾನವಂತರ ಆಶಯ
   b) ಮಾಜಿ ಪ್ರಧಾನಿ ಎಲ್ಲ ಬಿಟ್ಟವರಂತೆ ಚಾಮುಂಡೇಶ್ವರಿಯಲ್ಲಿ ಟೆಂಟ್ ಹಾಕಿದ್ದಾರೆ.
   c) ಗೌಡ, ಸಿದ್ದು ಇಬ್ಬರೂ ಸ್ವಾಮಿಗಳು, ಜ್ಯೋತಿಷಿಗಳ ಪಾದಗಳಡಿ ಬೀಳುತ್ತಿರುವುದು ಮತದಾರನಿಗೆ ಬಗೆಯುತ್ತಿರುವ ದ್ರೋಹ
   d) ಗೌಡರು ಮಂತ್ರವಾದಿಗಳ ಮೊರೆ ಹೋಗಲಿದ್ದಾರೆ
4. ಡಿಕೆಶಿ V/s ಕುಮಾರಸ್ವಾಮಿ! ಏನನಿಸುತ್ತೆ?
   a) ಕಳ್ಳ V/s ದಕಾಯಿತ
   b) ಗಣಿಗಳ್ಳರ ಬುಲ್‌ಫೈಟ್
   c) ಇಬ್ಬರನ್ನೂ ಬಳ್ಳಾರಿ ಜೈಲಿಗೆ ಹಾಕೋದೇ ಸರಿ
   d) ಬಾಜ ಕಟ್ಟಿ ನೋಡೋ ಬಾರೋ ಮೀಸೆ ಮಾವ ಅಂತಾ ಹಿನ್ನೆಲೆ ಸಂಗೀತವಂತೆ
5. 'ರಂಭಾ' ಎನ್ನೋ ಸಿನಿಮಾ ಭರ್ಜರಿಯಾಗಿ 6ನೇ ವಾರಕ್ಕೆ ಪ್ರವೇಶಿಸಿದೆಯಲ್ಲ?
   a) ಗಾಂಧಿನಗರದವರ ಅಮ್ಮನ್, ಅಕ್ಕನ್‌ಗಿಂತ ಇದೇ ವಾಸಿ ಅಂತಾನೇನೋ ಪ್ರೇಕ್ಷಕ
   b) ಅದಿರ್‍ಲಿ, ಸೆನ್ಸಾರ್‌ನವ್ರಿಗೂ ಮೋಡಿ ಮಾಡಿಬಿಟ್ಟಳೆ ಈ 'ರಂಭಾ'
   c) 'ಸಖತ್ ಹಾಟ್ ಮಗಾ' ಅಂತಾ ಹೋದ ಪಡ್ಡೆಗಳು ಬರುವಾಗ ಸುಸ್ತಾಗಿರ್‍ತಾವಂತೆ
   d) ಏನ್ ಕಾಲ ಬಂತು; ರಿಮೇಕು, ರಿಮಿಕ್ಸು... ಈಗ ಸೆಕ್ಸು....



ತಾಯಿ ಭುವನೇಶ್ವರಿಗೆ,



ಹ್ಯಾಂಗದಿಬೆ ಯವ್ವಾ? ಬಾಳಾ ಹುರುಪಿನ್ಯಾಗ ಇದ್ದಂಗದಿ ಬಿಡು ನೀನು... 50 ನೇ ವರ್ಷದ ಬರ್ತ್‌ಡೇ ಪಾರ್ಟಿಗಳು ಜೋರಾಗಿ ನಡೆದ್ಯಾವ ಬಿಡು.

'ಸುವರ್ಣ ಕರ್ನಾಟಕ' ಯಾಪರಿ ಹೊಳೆಯಾಕ ಹತ್ಯೈತಿ ಅಂದ್ರ, ಈ ಝಗಮಗ ಬೆಳಕಿನ್ಯಾಗ ಬಡವರ ಕಣ್ಣಿಗೆ ಕಣ್ಣಾ ಹೋಗಾಕ ಹತ್ಯಾವು....

ಗಲ್ಲಿಗಲ್ಲಿಯಾಗ ಅಷ್ಟ ಅಲ್ಲ ವಿಧಾನಸೌಧದಿಂದ ಹಿಡ್ದು ಪಂಚಾಯ್ತಿವ... ನಿನದಾ ಗುಣಗಾನವಾ.... ಸಿಎಮ್ಮು, ಮಿನಿಸ್ಟ್ರು 'ಯವ್ವಾ ತಾಯಿ, ನ... ಬಾಳೆವು ಬಂಗಾರ ಆಗಂಗ ಮಾಡವಾ' ಅಂತಾ ನಿನ್ನ ಬೇಡಿದ್ದಾ ಬೇಡಿ... ನಮ್ ಟ್ಯಾಕ್ಸ್ ರೊಕ್ಕಾ ನುಂಗಿದ್ದಾ ನುಂಗಿದ್ದು....

ಪೇಪರಿನವ್ರೆಲ್ಲಾ ಎಷ್ಟ ಸಡಗರದಿಂದ ಪುಟಗಟ್ಟಲೇ ಬರೆಯ... ಹತ್ತಾರ ನೋಡು.... ಹಂಗ ಅಡ್ವಿಟೈಜು ಹೊಡಕೊಂತಿದ್ದಾರ್‍ಬೆ.... ನೀನ... ರಿಚ್ ಅಂದ್ರ ಜಗತ್ತಿನ ನಲವತ್ತು ಶ್ರೀಮಂತರ ಪೈಕಿ ನಿನ್ ಮಕ್ಳು, ... ಮಕ್ಳು ಎಂಟ್ ಮಂದಿ ಆದಾರಂತ..

ಬಂಗಾರದಷ್ಟ ದುಬಾರಿ ಆಗ್ಯೆತಿ ಬದುಕು ಅನ್ನೋದು... ಜೈ ಸುವ... ಕರ್ನಾಟಕ...

–ಇತಿ ಮುನ್ನಿ, ಧಾರ...


ಒಂದು 'ಗಾದಿ' ಮಾತು

ತಾತನಿಗೆ 'ಚಾಮುಂಡೇಶ್ವರಿ' ಚಿಂತೆಯಾದ್ರೆ, ಮೊಮ್ಮಗನಿಗೆ ಬ್ರಿಗೇಡ್‌ರೋಡ್ ಬಿಯರ್ ಚಿಂತೆ.

ಉತ್ತರಗಳು: 1) e, 2) c, 3) c, 4) c, 5) d

ಒಂದು ಸುಂದರ ದುರ್ಗ


ಹೊಸದುರ್ಗ, ಬಿ.ದುರ್ಗ, ಚಿತ್ರದುರ್ಗ...
ಈ ಚಿತ್ರದುರ್ಗದ ಗರ್ಭದಲ್ಲಿ ಅದೆಷ್ಟು ದುರ್ಗಗಳು! ರಾಜಕಾರಣಿಗಳನ್ನು ಸಾವೆ, ನವಣೆ, ಜೋಳದ ತರಹವೇ ಬೆಳೆದು ಬೆಂಗಳೂರಿಗೆ ಕಳಿಸುವ ಹುಲುಸು ಜಾಗ ಚಿತ್ರದುರ್ಗ ಜಿಲ್ಲೆ. ದೂರದಿಂದ ನೋಡಿದ್ದ ಈ ಜಿಲ್ಲೆ ಕೇವಲ ಬೆಂಗಾಡು, ಬರಡು ಎಂದು ತಿಳಿದಿದ್ದೆ. ಇದೊಂದು ಸುಂದರ ಜಿಲ್ಲೆ. ಕಳೆದ ಎರಡು ತಿಂಗಳಿಂದ ನನ್ನ ಮನಸ್ಸು ತುಂಬಿರುವ ಈ ಜಿಲ್ಲೆಯ ಹಸಿರು, ಎರೆಮಣ್ಣು, ಕೆಮ್ಮಣ್ಣು ಮತ್ತು ಜನರ ಸಜ್ಜನಿಕೆ ಹರ್ಷ ಉಕ್ಕಿಸುತ್ತಿದೆ. ಈ ಹರ್ಷಕ್ಕೆ ಇರುವ ಕೆಲವು ಕಾರಣಗಳಲ್ಲಿ



ಒಂದನ್ನು ಹೇಳುತ್ತೇನೆ. ನಾವು ಎಲ್ಲೆಲ್ಲೂ ಭ್ರಷ್ಟತೆ ತುಂಬಿದೆಯೆಂದು ಹೇಳುತ್ತೇವೆ. ಹೊಸದುರ್ಗದ ನಾಯಕರು ನನ್ನನ್ನು ನೋಡಿದಾಗ ನಾನು ಅದೇ ಭಾವನೆಯಲ್ಲಿದ್ದೆ. ನಾನೊಬ್ಬ ಪ್ರಧಾನಿಯೋ ಎಂಬಂತೆ 'ನಮ್ಮ ಪುರಸಭೆಯ ಟೀ ತೆಗೆದುಕೊಳ್ಳಬೇಕು' ಎಂದು ಪುರಸಭಾಧ್ಯಕ್ಷ ಶಿವಸ್ವಾಮಿ ಮತ್ತು ಸದಸ್ಯರು ಕೇಳಿಕೊಂಡರು. 'ನಾನೊಬ್ಬ ಸಾಮಾನ್ಯ, ಹಾಗೆಲ್ಲ ಕೇಳಬೇಡಿ. ಸೂಚಿಸಿದರೂ ಬರುತ್ತೇನೆ' ಎಂದು ಹೇಳಿದೆ. ಶಿವಸ್ವಾಮಿ ನೋಡಲು ಕೊಂಚ ವಜ್ರಮುನಿ ತರಹ ಇದ್ದಾರೆ; ಹೆಚ್ಚು ಸೌಮ್ಯ ಅಷ್ಟೆ. ಅವರೆಲ್ಲರ ಬಗ್ಗೆ ವಿಚಾರಿಸಿದೆ. ಹಿಂದೂಗಳು, ಮುಸ್ಲಿಮರು ಇರುವ ಊರು ಹೊಸದುರ್ಗ; ಇಲ್ಲಿ ಮತೀಯ ಗಲಭೆಗಳೂ ಆಗಿವೆ ಆದರೆ ಇಲ್ಲಿಯ ಎಲ್ಲ ಪಕ್ಷದ, ಜಾತಿಯ ಜನ ಒಂದಾಗಿ ಊರಿನ ಕಷ್ಟ, ಜಗಳ ಬಗೆಹರಿಸುತ್ತಾರೆ; ಇವತ್ತಿನವರೆಗೂ ಶಿವಸ್ವಾಮಿ ಸಾರ್ವಜನಿಕ ದುಡ್ಡು ತಿಂದ ಒಂದೇ ಒಂದು ಪುಕಾರು ಇಲ್ಲ. ಶಿವಸ್ವಾಮಿ ತಮ್ಮ ಭಾಷಣದಲ್ಲಿ ನನ್ನನ್ನು ಹೊಗಳುತ್ತ 'ರಾಜಕೀಯದ ಸೋಂಕೇ ಇಲ್ಲದ ಚಳವಳಿಗಾಗಿ ಹೊರಟಿದ್ದಾರೆ' ಅಂದರು. ನಾನು ನನ್ನ ಭಾಷಣದಲ್ಲಿ 'ರಾಜಕೀಯ ಎಂಬ ಪದ ಅದೇಕೆ ಅಷ್ಟು ಕೆಟ್ಟಿದೆ? ನಾನು ಪೂರ್ತಿ ರಾಜಕೀಯ ಮಾಡಲು ಹೊರಟ ಮನುಷ್ಯ. ರಾಜಕೀಯವೆನ್ನುವುದಕ್ಕೆ ಅರ್ಥ ತರೋಣ' ಅಂದೆ.

ಎಲ್ಲ ಸರಿ ಇರುವ, ನೆಮ್ಮದಿ, ಪರಸ್ಪರ ವಿಶ್ವಾಸವುಳ್ಳ ಜನರಿರುವ ಈ ಊರಲ್ಲಿ ನಿಂತು ಹೆಮ್ಮೆಯಿಂದ ಮಾತಾಡಿದ ನಾನು ಹೇಳಿದೆ, "ಬೆಳೆಯುತ್ತಿರುವ ಸಮಾಜದಲ್ಲಿ ನಿಂತ ನೆಮ್ಮದಿ ಪಡೆಯಬಾರದು. ಹೊಸ ಹೊಸ ಕ್ರಿಯೆಗಳಿಗಾಗಿ ಹುಡುಕಾಡಬೇಕು. ಇಲ್ಲಿ ಎಷ್ಟು ಜನ ಮಹಿಳೆಯರಿದ್ದಾರೆ? ಉದ್ಯೋಗಸ್ಥ ಮಹಿಳೆಯರ ನಿಲಯಗಳಿವೆಯೇ? ಇದು ಸೂಚನೆ ಮಾತ್ರ. ನೀವು ಸ್ಥಗಿತಗೊಳ್ಳಕೂಡದು ಎಂದು ಮಾತ್ರ ಹೇಳುತ್ತಿದ್ದೇನೆ" ಅಂದೆ.

ಎಂಥ ಅನಿರೀಕ್ಷಿತ ಹರ್ಷ ಕೊಡುವ ಜಿಲ್ಲೆ ಈ ಚಿತ್ರದುರ್ಗ!



ಆಗಸ್ಟ್ 21, 1988

ಕವಿ....

ನಾನು ಕೊಡಗನೂರು ಎಂಬ ಗ್ರಾಮಕ್ಕೆ ಬರುವುದನ್ನು ಕೇಳಿದ ದಲಿತ ಸಂಘರ್ಷ ಸಮಿತಿಯ ಗೆಳೆಯ ಬಿ.ಎಂ. ಹನುಮಂತಪ್ಪ ಬಂದಿದ್ದ. ಈತನ ಬಗ್ಗೆ ನಾನು ಬರೆಯುವುದನ್ನು ಕಂಡು ಕರುಬುವ ಜನರಿದ್ದಾರೆ; ನಾನು ಈತನನ್ನು ನಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದ್ದೇನೆ ಎಂದ ಮೂರ್ಖರಿದ್ದಾರೆ. ಹಾಗೆಯೇ ಈ ಹುಂಬ ಹನುಮಂತಪ್ಪ 'ನಾನು ಸೇರುವುದಿಲ್ಲ' ಎಂದು ಹೇಳಿದನಂತೆ. ನಾನು ಯಾರು ಸೇರುತ್ತಾರೆ, ಯಾರು ಸೇರುವುದಿಲ್ಲ ಎಂದು ಲೆಕ್ಕ ಹಾಕುವನಲ್ಲ, ಹಾಗೆಯೇ ಈ ಹನುಮಂತಪ್ಪ, ಮಂಡ್ಯದ ನಾರಾಯಣ್, ಭದ್ರಾವತಿಯ ಕೃಷ್ಣಪ್ಪ ಮುಂತಾದ ದಿಟ್ಟ, ಪ್ರೀತಿಪಾತ್ರ ಜನರನ್ನು ಪಕ್ಷದ ಚೌಕಟ್ಟಿನಲ್ಲಿ ನೋಡುವವನಲ್ಲ, ನಮ್ಮ ಸ್ನೇಹ ಮತ್ತು ಸಿದ್ಧಾಂತ ಮನುಷ್ಯ ಕ್ರಿಯೆಯಲ್ಲಿ, ಸಂವಾದದಲ್ಲಿ ಬೆಳೆಯಬೇಕು; ಮಾಗಬೇಕು.

ಏಕೆ ಹೇಳಿದೆನೆಂದರೆ, ಈ ಹನುಮಂತಪ್ಪ ತಾನು ನಂಬಿದ್ದಕ್ಕಾಗಿ ಪಡುವ ಕಷ್ಟ ನೋಡಿದ ನಾನು ಈತನಲ್ಲಿ ನಿಜವಾದ ಕಾವ್ಯ ಇರುವುದನ್ನು ಕಂಡಿದ್ದೇನೆ. ಈತನಿಗೆ ದೈಹಿಕ ಕಷ್ಟ ಕಷ್ಟವೆನ್ನಿಸುವುದೇ ಇಲ್ಲ. ಈತ ಕೊಡಗನೂರಿಗೆ ಬಂದದ್ದು ತಾನು ಸರ್ಕಾರದ ವಿರುದ್ಧ ಬಡವರನ್ನು ಸಂಘಟಿಸಿ ಅವರಿಗೆ ಕೊಡಿಸಿದ ಸುಮಾರು ಎಪ್ಪತ್ತು ಎಕರೆ ಎರೆ ನೆಲವನ್ನು ನನಗೆ ತೋರಿಸಲು. ಆತನ ಉದ್ದೇಶ ಕೂಡಲೇ ಹೊಳೆಯಿತು. ಜಮೀನಿನ ಹತ್ತಿರ ಹೋದೆವು. ಅಲ್ಲಿ ಉಳುತ್ತಿದ್ದ ಜನರನ್ನು ಕರೆದು ಮಾತಾಡಿಸಲೂ ಈತನಿಗೆ ಸಂಕೋಚ. ನಾನೇ ಸೂಚಿಸಿದೆ. ಅವರು ಉಳುತ್ತಿದ್ದುದು ಎಷ್ಟು ಎಕರೆ ಭೂಮಿ ಎಂದು ತಿಳಿಯುವ ಕುತೂಲಹ ನನಗೆ. ಅವರು ಹನುಮಂತಪ್ಪನನ್ನು ಗುರುತಿಸಿ ಬಂದರು. ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡಸರು; ಬೆವೆತು ಹೋಗಿದ್ದರು. ಅವರು ಉಳುತ್ತಿದ್ದುದು ಕಾಲು ಎಕರೆ. ಒಬ್ಬನ ಸೊಂಟಕ್ಕೆ ಕಟ್ಟಿದ ಬಟ್ಟೆಯನ್ನು ಮುಟ್ಟಿ ನೋಡಿದೆ; ರಾಗಿ ಮತ್ತು ಸೀಮೆಗೊಬ್ಬರ ಇದ್ದವು. ಕಾಲು ಎಕರೆಯನ್ನು ಉತ್ಸಾಹದಿಂದ ಉತ್ತಿ, ಬಿತ್ತುತ್ತಿದ್ದ, ಬೆವರು ಸುರಿಸುತ್ತಿದ್ದ ಅವರ ಕಣ್ಣಲ್ಲಿ ವಿಚಿತ್ರ ಸಂತೋಷವಿತ್ತು. ಅದು ಅವರ ನೆಲ; ಅದು ಅವರ ಕಾರ್ಯರಂಗ. ಅಲ್ಲಿ ಮಾತಾಡುತ್ತಿದ್ದಾಗ ನನ್ನನ್ನು ಗುರುತಿಸಿ ಮಾತಾಡಿಸಿದ ವಿದ್ಯಾವಂತರಾದ ನಾಲ್ವರು ನಿರರ್ಥಕವಾಗಿ ಏನೇನೋ ಹೇಳುತ್ತಲೇ ಇದ್ದರು. ಅವರಿಗೆ ಉಗಿಯಬೇಕೆನ್ನುವಷ್ಟು ಸಿಟ್ಟು ಬಂದಿತ್ತು. ಆದರೆ ನನ್ನ ಮನಸ್ಸು ಹನುಮಂತಪ್ಪ ಬರೆದ ಕಾವ್ಯದಲ್ಲಿ ನೆಟ್ಟಿತ್ತು. ಈ ಕಾವ್ಯ ಅಲ್ಲಿ ನಿಂತಿದ್ದ ಬಡ ಜನರಲ್ಲಿ ಉಕ್ಕುತ್ತಿದ್ದ ವಿಶ್ವಾಸ, ಬದುಕಿನ ಬಗ್ಗೆ ಆಶೆ... ನನ್ನ ಕಣ್ಣು ಈ ಕಾವ್ಯದ ರಸಕ್ಕೆ ತೇವಗೊಂಡವು. ■

ಕಣ್ಣಿನಲ್ಲೇ ಮಾತಾಡ್ತಾರಲ್ಲಾ ಹೇಗೆ?



ಜೆ.ಸಿ. ರವಿಕುಮಾರ್, ಜಯಸುವರ್ಣಪುರ
ಮನೆಯಲ್ಲಿನ ತಿಂಡಿ-ಊಟ ಯಾವಾಗ್ಲೂ ತಡ ಏಕೆ?
* ಮನೆ ಏನು 'ದರ್ಶಿನಿ' ಹೋಟೆಲ್ ಕೆಟ್ಕೋಯ್ತಾ.

ಹನುಮಾನಾಯ್ಕ, ಶಿಕಾರಿಪುರ
ಹುಡುಗರಿಗೆ ಚಳಿಯಾದ್ರೆ ಪ್ಯಾಂಟ್ ಜೇಬಲ್ಲಿ ಕೈಯಿಟ್ಕೊಂತಾರೆ. ಹುಡುಗಿಯರಿಗೆ ಚಳಿಯಾದ್ರೆ?
* ನಿಮ್ಮ ಜೇಬಿಗೆ ಕೈ ಹಾಕಾರು ಜೋಕೆ.

ಡಿ.ಎಲ್. ಶ್ವೇತಾ, ಹರಪನಹಳ್ಳಿ
ಗೌಡರು ಯಾವಾಗಲೂ ಮಂಪರಿನಲ್ಲಿರಲು ಕಾರಣ?
* ಮಂಪರಿನಲ್ಲಿದ್ದಿದ್ದರೆ ಇಷ್ಟೊಂದು ಸುಳ್ಳು ಹೇಳುವುದಕ್ಕೆ ಆಗ್ತಿತ್ತಾ?

...ದು ಸಿದ್ದೇಗೌಡ, ಕಬ್ಬೇಹಳ್ಳಿ
ಬುದ್ಧಿಜೀವಿಗಳೊಡನೆ ...ಕ್ಕಿಂತ ಚಡ್ಡಿಗಳ ...ತೆ ಗುದ್ದಾಟ ...ಲಂತೆ?
* ಹಲವು ಬುದ್ಧಿಜೀವಿಗಳೂ ಚಡ್ಡಿಗಳಾದಾಗ ಗುದ್ದಾಟವೇ ಉಳಿದಿರುವ ಮಾರ್ಗ.

...ಂಚಾಲಿ ಗುರುರಾಜಚಾರ್, ಬಳ್ಳಾರಿ
ಮೈತ್ರಿ ಸರ್ಕಾರದಲ್ಲಿ ಆಸೆ ಕಳೆದುಕೊಂಡಿದ್ದರೂ, ... ಗೂಟಕ್ಕೆ ಜಗಳವಾಡುತ್ತಾರಲ್ಲ ಏಕೆ?
* ಲದ್ದಿ ಬಾಚೋದಕ್ಕೆ ಲಾಯಕ್ಕಾದ ಜನ ಇನ್ನೇನು ಮಾಡ್ತಾರೆ.

ಡಿ.ಎಲ್.ನಾಗರಾಜ್, ಹರಪನಹಳ್ಳಿ
ದೇವೇಗೌಡರ ರಾಜಕೀಯ ಸನ್ಯಾಸ ಯಾವಾಗ?
* ಸೂರ್ಯ ಪಶ್ಚಿಮದಲ್ಲಿ ಹುಟ್ಟಿದಾಗ.

ಜಿ.ಡಿ.ಎಲ್. ಲಕ್ಷ್ಮಿ, ರಾಜಘಟ್ಟ
ಕಷ್ಟ ಬರದೇ ಇರುವುದು ಯಾರಿಗೆ? ಸುಖ ಸಿಗದೇ ಇರುವುದು ಯಾರಿಗೆ?
* ಅಲ್ಲಿಗೆ ಹೋಗಿರುವವರಿಗೆ, ಇಲ್ಲಿ ಇರುವವರಿಗೆ.



ಎಂ.ಎಸ್.ಕಾರ್ತಿಕ್, ಕುಮಟಾ
ಮನುಷ್ಯನಿಗೆ ಮರೆಯುವ ಗುಣವಿರದಿದ್ದರೆ ಹೇಗಿರುತ್ತಿತ್ತು?
* ದೇವದಾಸ್‌ಗಳು ತುಂಬಾ ಜಾಸ್ತಿ ಆಗಿರುತ್ತಿದ್ದರು.

ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
ಹೆಂಗಸರು ಹರಕೆ, ವ್ರತ, ಉಪವಾಸ ಮಾಡ್ತಾರೆ. ಗಂಡಸರು?
* ಹರಕೆ, ವ್ರತ, ಉಪವಾಸಗಳನ್ನು ಮಾಡುವಂತಹ ಕಷ್ಟಗಳನ್ನು ಸೃಷ್ಟಿಸುತ್ತಾರೆ.

ಬಸವರಾಜ್ ಬೆಸ್ತರ್, ಗುಲ್ಬರ್ಗ
ಪವರ್‌ಸ್ಟಾರ್ ಪುನೀತ್ ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳನ್ನೇ ನೋಡ್ತಾನಂತಲ್ಲ?
* ಕನ್ನಡ ಸಿನಿಮಾಗಳ ಬಗ್ಗೆ ಇದಕ್ಕಿಂತ ಕಾಮೆಂಟ್ ಬೇಕಾ.

ಗುರುಸ್ವಾಮಿ, ಶೋರಾಪೂರ
ಹುಡುಗಿಯರು ಐಸ್‌ಕ್ರೀಂ ಇಷ್ಟಪಡೋದೇಕೆ?
* ಇನ್ನೇನು, ಖಾರದ ಪುಡಿ ಕಲಿಸಿಕೊಂಡು ತಿನ್ನಬೇಕೇನು.

ಎಂ. ನಿಸರ್ಗ, ದಾವಣಗೆರೆ
ಆಯಸ್ಸು ಎಂಬೋದು ಅಂಗಡಿಯಲ್ಲಿ ಸಿಗುವಂತಿದ್ದರೆ?
* ವಯಸ್ಸಿಗೇನೂ ರಿಯಾಯಿತಿ ಸಿಗುತ್ತಿರಲಿಲ್ಲ.

ಕವಿತಾ ಮಧುಸೂದನ್, ದಾವಣಗೆರೆ
ಕಾಯಿಲೆಗೂ, ಖಯಾಲಿಗೂ ಸಂಬಂಧ ಇದೆಯಾ?
* ಕಾಯಿಲೆಯಿಂದ ವೈದ್ಯರಿಗೂ, ಖಯಾಲಿಗಳಿಂದ ವಕೀಲರಿಗೂ ಲಾಭ ಅಷ್ಟೆ.

ಡಿ.ವೆಂಕಟೇಶ್, ದೇವದುರ್ಗ
ಕನ್ನಡ ಸಾಹಿತ್ಯ ಓದಬೇಕೆಂಬ ಆಸೆ, ಎಲ್ಲಿಂದ ಶುರುಮಾಡಲಿ?
* ಎಲಿಮೆಂಟರಿ ಲೆವಲ್‌ನವರಿಗೆ ಎಸ್.ಎಲ್. ಬೈರಪ್ಪ ಓಕೆ.

ಕೆ.ಶ್ರೀನಿವಾಸ್, ಮಂಡ್ಯ
ನ್ಯೂಸ್ ಕಂಪನಿಯ ಫೇಣಿ ಜರ್ನಲಿಸ್ಟ್ ಆಗ್ತಾನಂತೆ?
* ಪತ್ರಿಕೋದ್ಯಮವೂ ಚದರದಿ ಲೆಕ್ಕದ ದಂಧೆ ಅಂತ ಭಾವಿಸಿರಬೇಕು.

...ಡಿ.ಶಿವಕುಮಾರ್, ಕಾಳೀಹುಂಡಿ
... ಮಾತಾಡ್ತಾರಲ್ಲಾ ಹೇಗೆ?
* ಕುರುಡಾದ ಪ್ರೇಮಕ್ಕೆ ಗೊತ್ತಿರೋ ಭಾಷೆ ಅದು.

ಬಹುಮಾನಿತ ಪ್ರಶ್ನೆ

ಛೀ ತುಂಟಿ!


ಹೊಸದಾಗಿ ಸ್ವರ್ಗ ಸೇರಿದ ಇಬ್ಬರು ಪುರುಷರು ಭೇಟಿಯಾಗಿ ಮಾತನಾಡಲಾರಂಭಿಸಿದರು.

"ನೀನು ಹೇಗೆ ಸತ್ತೆ?" ಎಂದು ಮೊದಲನೆಯವನು ಕೇಳಿದ.

"ನಾನು ಅತ್ಯಂತ ಶೀತದಿಂದ ಸತ್ತೆ, ನೀನು?" ಎಂದು ಎರಡನೆಯವನು ಕೇಳಿದ.

"ನಾನು ಮನೆಗೆ ಹಿಂದಿರುಗಿದಾಗ ನನ್ನ ಹೆಂಡತಿ ಒಬ್ಬ ಪುರುಷನೊಂದಿಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡೆ. ಆಗ ಮನೆ ಹೊಕ್ಕ ನಾನು ಆತನಿಗಾಗಿ ಎಲ್ಲಾ ಕಡೆ ಹುಡುಕಾಡಿದೆ. ಆತ ಎಲ್ಲೂ ಸಿಗದೇ ಇದ್ದಾಗ ನನ್ನ ಹೆಂಡತಿ ಬಗ್ಗೆ ಸಂಶಯಪಟ್ಟಿದ್ದಕ್ಕೆ ತುಂಬಾ ನೋವನ್ನು ಅನುಭವಿಸಿ ಹೃದಯಾಘಾತದಿಂದ ಸತ್ತೆ" ಎಂದು ಉತ್ತರಿಸಿದ.

ಇದನ್ನು ಹೇಳುತ್ತಿದ್ದಂತೆ "ಅಯ್ಯೋ ಪೆದ್ದ, ನೀನು ರೆಫ್ರಿಜಿರೇಟರ್ ಬಾಗಿಲನ್ನು ತೆಗೆದಿದ್ದರೆ ನಾವಿಬ್ಬರೂ ಇವತ್ತು ಬದುಕಿರುತ್ತಿದ್ದೆವು" ಎಂದು ಎರಡನೆಯವನು ಹೇಳಿದ.



ನಮ್ಮ ಪ್ರಶ್ನೆಗೆ ನಿಮ್ಮ ಉತ್ತರ!!

ವಾರದ ಪ್ರಶ್ನೆ:

ನಾಸ್ತಿಕನಿಗೂ-ಆಸ್ತಿಕನಿಗೂ ಸಮಾನವಾದುದೇನು?

ನವೆಂಬರ್ 15ರ ಸಂಚಿಕೆಯ ನಮ್ಮ ಪ್ರಶ್ನೆ: ಜನಕಂಟಕ ಸಿಎಂಗೆ ಶೃಂಗೇರಿಯಲ್ಲಿ ಕಂಟಕ ಪರಿಹಾರವಾಯ್ತಂತೆ?


ನಿಮ್ಮ ಉತ್ತರ: ಶೃಂಗೇರಿ ಶಾರದಾಂಬೆ ಪರಿಹಾರ ಮಾಡಿದ್ರು ಚಾಮುಂಡೇಶ್ವರಿ ಪರಿಹಾರ ಮಾಡಿಲ್ಲವಲ್ಲ.

ಉತ್ತರ ಕಳುಹಿಸಿ ಬಹುಮಾನ ಪಡೆದಿರುವವರು: ಶಾಲಿನಿ, ಸಕಲೇಶಪುರ

ರಂಗಭೂಮಿಯಲ್ಲಿಯ ಗುಂಪುಗಾರಿಕೆ ತೊಲಗಿಸಲು ನಾಟಕ ಚಟುವಟಿಕೆಗಳು ಹವ್ಯಾಸಿ ಹಂತದಿಂದ ಆಚೆಗೆ ನಡೆಯಬೇಕು

ಕೊಲೆಗಡುಕರಿಗೆ ಸಚಿವ ಶೆಟ್ಟಿ ನೆರವು

ಮುಜರಾಯಿ ಮಂತ್ರಿ ನಾಗರಾಜಶೆಟ್ಟಿ ಮಂಗಳೂರು ಕೋಮುಗಲಭೆಯ ಕೊಲೆ ಆರೋಪಿಗಳನ್ನು ಬಳ್ಳಾರಿ ಜೈಲಿನ ತನಕ ಹೋಗಿ ಮಾತಾಡಿಸಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ಹಿಂದೂ ಕೋಮುವಾದಿ ಸಂಘಟನೆಗಳ ಈ ಕ್ರಿಮಿನಲ್‌ಗಳಿಗೆ ಹಣಕಾಸಿನ ನೆರವನ್ನು ಕೊಟ್ಟು ಬಂದಿರುವ ಪುಕಾರುಗಳಿವೆ.



ಕಳೆದ ತಿಂಗಳು ಕರಾವಳಿಯುದ್ದಕ್ಕೂ ನಡೆಸಿದ ದೊಂಬಿ ಗಲಾಟೆಗಳಲ್ಲಿ ಚಡ್ಡಿಗಳ ಕೈವಾದವಿತ್ತೆಂಬುದು ಸಾಬೀತಾಗಿದೆಯಷ್ಟೇ.

ಅಂಥವರ ಪೈಕಿ ಹದಿಮೂರು ಮಂದಿಯನ್ನು ಬಂಧಿಸಿ, ಕೇಸ್ ಹಾಕಿ ಈಗ ಬಳ್ಳಾರಿ ಜೈಲಿನಲ್ಲಿಡಲಾಗಿದೆ. ಇದೇ ನವೆಂಬರ್ 5 ರಂದು ನಡೆದ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದ ನಾಗರಾಜ ಶೆಟ್ಟಿ ನಂತರ ಮಂತ್ರಾಲಯಕ್ಕೆ ಹೋಗುವಾಗ ದಾರಿ ಮಧ್ಯೆ ಏಕಾಏಕಿ ಬಳ್ಳಾರಿ ಜೈಲಿಗೆ ನುಗ್ಗಿದ್ದಾರೆ. ಆದರೆ ಯಾವುದೇ ಪೂರ್ವಾನುಮತಿ ಪಡೆಯದೆ, ಅದೂ ಹಿಂದೂ ಸಂಘಟನೆಗಳ ಕೊಲೆ ಆರೋಪಿಗಳನ್ನು ಭೇಟಿಯಾಗಲು ಜೈಲು ಸಿಬ್ಬಂದಿ ಅವಕಾಶ ನೀಡಿಲ್ಲ.


ಇದರಿಂದ ಕೆರಳಿ ಜೈಲು ಬಾಗಿಲಲ್ಲೇ ತಕಥೈ ಎಂದು ಕುಣಿದಾಡಿದ ಶೆಟ್ಟಿಗೆ ಅವಮಾನವಾಗಿದೆ. ಬಳ್ಳಾರಿ ಮೇಯರ್ ಸೋಮಶೇಖರ ರೆಡ್ಡಿಯೂ ಅವತ್ತು ಶೆಟ್ಟರ ಜೊತೆಗಿದ್ದ.

'ನಾನು ಮಿನಿಸ್ಟರ್, ಒಳಗೆ ಬಿಡಲಿಲ್ಲಾಂದ್ರೆ ನಿಮ್ಮನ್ನ ವರ್ಗಾ ಮಾಡಿಸ್ತೀನಿ' ಎಂದೆಲ್ಲಾ ಹಾರಾಡಿದ್ದಾನೆ ಶೆಟ್ಟಿ. ಇದಕ್ಕೆ ಬಗ್ಗದ ಜೈಲು ಸಿಬ್ಬಂದಿ 'ಈ ಗಲಭೇಲಿ ನಿಮ್ಮ ಹೆಸರೂ ಕೇಳಿಬಂದಿರೋದ್ರಿಂದ ಅವಕಾಶ ಕೊಡಲ್ಲ' ಎಂದಿದ್ದಾರೆ. ಕೊನೆಗೆ ಸಚಿವ ಶ್ರೀರಾಮುಲು, ಡಿಸಿಎಂ ಯಡ್ಡಿಯೇ ಫೋನ್ ಮಾಡಿ ರೆಕಮೆಂಡ್ ಮಾಡಿದ ಮೇಲೆ ಶೆಟ್ಟರು ಲಿಖಿತ ಮನವಿ ನೀಡಿದ ನಂತರ ಕೊಲೆ ಆರೋಪಿಗಳೊಂದಿಗೆ ಮಾತಾಡಲು ಅವಕಾಶ ಸಿಕ್ಕಿದೆ.

ತಾನೊಬ್ಬ ಹಿಂದೂ ರಕ್ಷಕ, ಅವತಾರ ಪುರುಷ ಎಂಬ ಭ್ರಮೆಯಲ್ಲೇ ಇರುವ ನಾಗರಾಜ ಶೆಟ್ಟಿಗೆ ಸಚಿವನಾಗಿ ಇರಬೇಕಾದ ಘನತೆ-ಗಾಂಭೀರ್ಯಗಳ ಪರಿವೆಯೇ ಇದ್ದಂತಿಲ್ಲ.

ಕರಾವಳಿಯಲ್ಲಿ ಮುಸ್ಲಿಂ ವಿರೋಧಿ ಗಲಭೆಗಳಿಗೆ ಕುಮ್ಮಕ್ಕು ನೀಡಿದ್ದಲ್ಲದೆ ಈಗ ಕೊಲೆ ಆರೋಪಿಗಳನ್ನೂ ಭೇಟಿಯಾಗಿ ಬಂದಿರುವ ಶೆಟ್ಟರನ್ನು ಕರ್ನಾಟಕದ ಜೂನಿಯರ್ ನರೇಂದ್ರ ಮೋದಿ ಎಂದರೂ ತಪ್ಪಾಗಲಾರದು. ಈತನನ್ನು ಮುಜರಾಯಿ ಇಲಾಖೆ ಮಂತ್ರಿಯನ್ನಾಗಿ ಮಾಡಿರುವ ಕೋ-ಜಾ ಸರ್ಕಾರ ಹಾಗೂ ದೇವೇಗೌಡರಿಗೆ ಮಾನ ಮರ್ಯಾದೆ ಒಂದೂ ಇರುವಂತಿಲ್ಲ.

ಆಕಳು ಅರ್ಥವ್ಯವಸ್ಥೆ



ಒಂದು ದೇಶದ ಆರ್ಥಿಕ ವ್ಯವಸ್ಥೆಯನ್ನು ಹೇಗೆ ಬಣ್ಣಿಸಬಹುದು? ಕೆಲವೇ ಕೆಲವು ಸಾಲುಗಳು ಸಾಕು ಎಂಬುದನ್ನು ಇಂಟರ್‌ನೆಟ್‌ನಲ್ಲಿ ದೊರಕಿದ 'ಆಕಳು ಅರ್ಥವ್ಯವಸ್ಥೆ' ಎಂಬ ಈ ಹಾಸ್ಯ ಟಿಪ್ಪಣಿ ತೋರಿಸುತ್ತದೆ. ಎಂಜಾಯ್ ಮಾಡಿ!

ಸಾಂಪ್ರದಾಯಿಕ ಎಕನಾಮಿಕ್ಸ್: ನಿಮ್ಮಲ್ಲಿ ಎರಡು ಆಕಳುಗಳಿವೆ. ಒಂದನ್ನು ಮಾರಿ, ಒಂದು ಹೋರಿ ಖರೀದಿಸುತ್ತೀರಿ. ಇದರಿಂದ ಒಂದು ಹಿಂಡು ಜಾನುವಾರುಗಳು ಉತ್ಪತ್ತಿಯಾಗಿ ನಿಮ್ಮ ಆರ್ಥಿಕತೆ ಸುಧಾರಿಸುತ್ತದೆ. ನೀವು ಆದಾಯದೊಂದಿಗೆ ನಿವೃತ್ತಿಯಾಗುತ್ತೀರಿ.

ಪಾಕಿಸ್ತಾನಿ ಎಕನಾಮಿಕ್ಸ್: ನಿಮ್ಮಲ್ಲಿ ಆಕಳುಗಳೇ ಇಲ್ಲ; ಏಕೆಂದರೆ ನೀವು ಅವೆಲ್ಲವನ್ನು ತಿಂದಿದ್ದೀರಿ ಹಾಗೂ ಆಕಳನ್ನು ಉತ್ಪಾದಿಸುವುದು ನಿಮಗೆ ಗೊತ್ತಿಲ್ಲ. ಭಾರತದಲ್ಲಿರುವ ಬಹುತೇಕ ಆಕಳುಗಳು ನಿಮ್ಮವು ಎಂದು ಹಕ್ಕು ಸಾಧಿಸಲು ನೋಡುತ್ತೀರಿ. ಅಮೆರಿಕದಿಂದ ಆರ್ಥಿಕ ಸಹಾಯ, ಚೀನಾದಿಂದ ಮಿಲಿಟರಿ ಸಹಾಯ, ಬ್ರಿಟನ್ನಿನಿಂದ ಯುದ್ಧ ವಿಮಾನ, ಇಟಲಿಯಿಂದ ಯಂತ್ರ, ಜರ್ಮನಿಯಿಂದ ತಂತ್ರಜ್ಞಾನ, ಫ್ರಾನ್ಸ್‌ನಿಂದ ಸಬ್‌ಮರೈನ್, ಸ್ವಿಟ್ಜರ್‌ಲ್ಯಾಂಡ್‌ನಿಂದ ಸಾಲ, ರಷ್ಯಾದಿಂದ ಔಷಧಿ, ಜಪಾನಿನಿಂದ ಸಲಕರಣೆಗಳನ್ನು ಕೇಳುತ್ತೀರಿ. ಈ ಎಲ್ಲದರಿಂದ ನೀವು ಗೋವುಗಳನ್ನು ಖರೀದಿಸುತ್ತೀರಿ ಮತ್ತು ಜಗತ್ತಿನಿಂದ ಶೋಷಣೆ ಆಗುತ್ತಿದೆ ಎಂದು ಆರೋಪಿಸುತ್ತೀರಿ. ಗೋವುಗಳನ್ನು ತಿನ್ನುತ್ತೀರಿ, ಮತ್ತೆ ನಿಮ್ಮಲ್ಲಿ ಆಕಳುಗಳು ಇಲ್ಲದಂತಾಗುತ್ತದೆ. ಮತ್ತೆ ಮೇಲಿನಂತೆ ಚಕ್ರವನ್ನು ಆರಂಭಿಸುತ್ತೀರಿ... ಹಕ್ಕು ಸಾಧಿಸುತ್ತೀರಿ.....

ಅಮೆರಿಕನ್ ಎಕನಾಮಿಕ್ಸ್: ನಿಮ್ಮಲ್ಲಿ ಎರಡು ಆಕಳುಗಳಿವೆ. ನೀವು ಒಂದನ್ನು ಮಾರುತ್ತೀರಿ ಮತ್ತು ಇನ್ನೊಂದಕ್ಕೆ ನಾಲ್ಕು ಆಕಳುಗಳು ಉತ್ಪಾದಿಸುವಷ್ಟು ಹಾಲು ಉತ್ಪಾದಿಸಲು ಒತ್ತಾಯಿಸುತ್ತೀರಿ. ಆಕಳುಗಳು ಸತ್ತಾಗ ನೀವು ಆಶ್ಚರ್ಯಗೊಂಡಂತೆ ನಟಿಸುತ್ತೀರಿ. ವೈಜ್ಞಾನಿಕ ವಿವರಣೆ ನೀಡಲು, ನಿಜವಾಗಿ ಏನು ನಡೆಯಿತು ಎಂದು ತಿಳಿಯಲು ಸಾರ್ವಜನಿಕ ಬೊಕ್ಕಸದಿಂದ ಸಂಶೋಧನೆಗೆಂದು ಹಣ ಬಿಡುಗಡೆ ಮಾಡುತ್ತೀರಿ.

ಫ್ರೆಂಚ್ ಎಕನಾಮಿಕ್ಸ್: ನಿಮ್ಮಲ್ಲಿ ಎರಡು ಆಕಳುಗಳಿವೆ. ನಿಮಗೆ ಮೂರು ಆಕಳುಗಳು ಬೇಕೆಂದು ನೀವು ಪ್ರತಿಭಟನೆಗೆ ಇಳಿಯುತ್ತೀರಿ. ಆ ಮೂಲಕ ಜಗತ್ತಿಗೆ ಇನ್ನೊಂದು 'ಆಕಳು ಕ್ರಾಂತಿ' (cow revolution)ಯನ್ನು ತೋರಿಸುತ್ತೀರಿ.

ಜರ್ಮನ್ ಎಕನಾಮಿಕ್ಸ್: ನಿಮ್ಮ ಬಳಿ ಎರಡು ಆಕಳುಗಳಿವೆ. ನೀವು ಕೌಶಲ್ಯ ಬಳಸಿ ಅವುಗಳನ್ನು 100 ವರ್ಷಗಳ ಕಾಲ ಬದುಕುವಂತೆ ಮಾಡುತ್ತೀರಿ; ಅವು ತಿಂಗಳಿಗೊಮ್ಮೆ ಅಷ್ಟೇ ತಿಂದು, ತಮ್ಮಿಂದ ತಾವೇ ಹಾಲು ಕೊಡುವಂತೆ ಮಾಡುತ್ತೀರಿ.

ಬ್ರಿಟಿಷ್ ಎಕನಾಮಿಕ್ಸ್: ನಿಮ್ಮ ಬಳಿ ಎರಡು ಆಕಳುಗಳಿವೆ. ಅವುಗಳಿಗೆ ಮಾಂಸ ತಿನ್ನುವುದನ್ನು ಕಲಿಸುತ್ತೀರಿ. ಅವು ಕೊಬ್ಬಿ ಬೆಳೆಯಲು ಸತ್ತ ಕುರಿಮಾಂಸ ತಿನ್ನಿಸುತ್ತೀರಿ. ಈಗ ಅವೆರಡೂ ಹುಚ್ಚು ಆಕಳುಗಳು (mad cows).

ಇಟಾಲಿಯನ್ ಎಕನಾಮಿಕ್ಸ್: ನಿಮ್ಮಲ್ಲಿ ಎರಡು ಆಕಳುಗಳಿವೆ. ಅವು ಎಲ್ಲಿ ಇವೆ ಎಂಬುದು ನಿಮಗೆ ಗೊತ್ತಿಲ್ಲ, ನೀವು ಲಂಚ್‌ಬ್ರೇಕ್ ತೆಗೆದುಕೊಂಡು, ಇಟಾಲಿಯನ್ ವೆಜ್ ಪಿಜ್ಜಾ ತಿನ್ನುತ್ತೀರಿ.

ಸ್ವಿಸ್ ಎಕನಾಮಿಕ್ಸ್: ನಿಮ್ಮ ಬಳಿ 5000 ಆಕಳುಗಳಿವೆ; ಅವು ಯಾವೂ ನಿಮ್ಮವಲ್ಲ, ಅವುಗಳನ್ನು ಸಂಗ್ರಹಿಸಿದ್ದಕ್ಕಾಗಿ ನೀವು ಇತರರಿಗೆ ಚಾರ್ಜ್ ಮಾಡುತ್ತೀರಿ, ಮಾಲೀಕತ್ವವನ್ನು ನಿಗದಿಗೊಳಿಸಲು ಸಿಕ್ರೇಟ್ ಕೋಡ್‌ಗಳನ್ನು ಹಂಚುತ್ತೀರಿ.

ಜಪಾನೀಸ್ ಎಕನಾಮಿಕ್ಸ್: ನಿಮ್ಮ ಬಳಿ ಎರಡು ಆಕಳುಗಳಿವೆ. ಸಾಧಾರಾಣ ಹಸುವಿಗಿಂತ ಹತ್ತುಪಟ್ಟು ಚಿಕ್ಕದಾಗುವಂತೆ ಹಾಗೂ ಸಾಧಾರಣ ಹಸು ಕೊಡುವ ಹಾಲಿಗಿಂತ 20 ಪಟ್ಟು ಹೆಚ್ಚು ಹಾಲು ಕೊಡುವಂತೆ ನೀವು ಅವುಗಳನ್ನು ಮರುವಿನ್ಯಾಸ ಮಾಡುತ್ತೀರಿ. ನಂತರ ನೀವು 'ಕೌಕಿಮೊನ್' ಎಂಬ ಹೆಸರಿನ ಮುದ್ದಿನ ಆಕಳುಗಳ ಕಾರ್ಟೂನ್ ತಯಾರಿಸಿ, ಜಗತ್ತಿನಾದ್ಯಂತ ಮಾರುತ್ತೀರಿ.

ರಷ್ಯನ್ ಎಕನಾಮಿಕ್ಸ್: ನಿಮ್ಮ ಬಳಿ ಎರಡು ಆಕಳುಗಳಿವೆ. ನೀವು ಅವುಗಳನ್ನು ಎಣಿಸುತ್ತೀರಿ ಮತ್ತು ನಿಮ್ಮ ಬಳಿ ಐದು ಆಕಳುಗಳಿವೆ ಎಂದು ಕಂಡುಕೊಳ್ಳುತ್ತೀರಿ. ಮತ್ತೆ ನೀವು ಅವನ್ನು ಎಣಿಸುತ್ತೀರಿ ಮತ್ತು ನಿಮ್ಮ ಬಳಿ 42 ಆಕಳುಗಳಿವೆ ಎಂದು ಕಂಡುಕೊಳ್ಳುತ್ತೀರಿ. ಮತ್ತೆ ಎಣಿಕೆ ಮಾಡುತ್ತೀರಿ ಮತ್ತು ನಿಮ್ಮ ಬಳಿ 17 ಆಕಳುಗಳಿವೆ ಎಂಬುದನ್ನು ಕಂಡು ಕೊಳ್ಳುತ್ತೀರಿ. ನಂತರ ನೀವು ಎಣಿಸುವುದನ್ನು ನಿಲ್ಲಿಸುತ್ತೀರಿ ಮತ್ತು ಮತ್ತೊಂದು ವೋಡ್ಕಾ ಬಾಟಲ್ ಓಪನ್ ಮಾಡುತ್ತೀರಿ.


ಚೀನೀಸ್ ಎಕನಾಮಿಕ್ಸ್: ನಿಮ್ಮ ಬಳಿ ಎರಡು ಆಕಳುಗಳಿವೆ. ನಿಮ್ಮ ಬಳಿ ಹಾಲು ಕರೆಯಲು 300 ಜನರಿದ್ದಾರೆ. ಸಂಪೂರ್ಣ ಉದ್ಯೋಗ ಮತ್ತು ಅಧಿಕ ಗೋಜಾತಿಯ ಉತ್ಪಾದನೆ ಎಂದು ಹೇಳುತ್ತೀರಿ... ಮತ್ತು ನಿಜವಾದ ಅಂಕಿ ಅಂಶಗಳನ್ನು ರಿಪೋರ್ಟ್ ಮಾಡಿದವರನ್ನು ಅರೆಸ್ಟ್ ಮಾಡುತ್ತೀರಿ.

ಭಾರತೀಯ ಎಕನಾಮಿಕ್ಸ್: ನಿಮ್ಮಲ್ಲಿ ಎರಡು ಆಕಳುಗಳಿವೆ. ನೀವು ಅವುಗಳನ್ನು ಪೂಜಿಸುತ್ತೀರಿ.

-ಮಾಲಿ

ಸಂಯಮವಿರಲಿ ಮಿ. ಸಿ.ಎಂ.

"ರಮೇಶ್‌ಕುಮಾರವರು ಜವಾಬ್ದಾರಿಯಿ ವರ್ತಿಸಬೇಕು. ಇಲ್ದಿದ್ರೆ ಅವರ್‍ದೂ ಬಿಚ್ಚಬೇಕಾ ಪುರಾಣಾನ..."




"ಮೊದಲು ಲೋಕಾಯುಕ್ತರಾಗಿದ್ರಲ್ಲ, ವೆಂಕಟಾಚಲಯ್ಯನವರು, ಅವರಿಗೇ ನಾನು ಹೇಳ್ತಿರೋದು... ಅವರು ಹೋದಲ್ಲಿ ಬಂದಲ್ಲಿ ನನ್ನ ಹೆಸರೆತ್ತಿದ್ದಾರಂತೆ.... ಸಾಕು, ಅವರಿನ್ನು, ನನ್ನ ಹೆಸರೆತ್ತಿ ಮಾತಾಡೋದನ್ನ ನಿಲ್ಲಿಸಬೇಕು..."

ಇವು ಅಭಿವೃದ್ಧಿರಂಗ ಮುಖ್ಯಮಂತ್ರಿ ಬಾಯಿಂದ ಉದುರಿದ ಬಹಿರಂಗ ಎಚ್ಚರಿ ಮಾತುಗಳು..... ಟೀಕಾಕಾರರಿಗೆ, ರಾಜಕೀ ವಿರೋಧಿಗಳಿಗೆ ಅಧಿಕಾರಸ್ತ ಯುವ ಮುಖ್ಯಮ ಪತ್ರಿಕಾಗೋಷ್ಠಿಯ ಮೂಲಕ ಬಿತ್ತರಿಸಿದ ಮುತ್ತುಗಳು....

ಅಲ್ಲಿಗೆ ಮುಖ್ಯಮಂತ್ರಿಯಾದ ಹೊಸ ಪ್ರದರ್ಶಿಸುತ್ತಿದ್ದ ಸಭ್ಯತೆ, ಶಿಷ್ಟಾಚಾರ, ಸಂಯ ಮಾತುಗಾರಿಕೆ ಎಲ್ಲವೂ ಮಂಗಮಾಯ....

ಹೇಗೂ ಅವರ 20 ತಿಂಗಳ ಅಧಿಕಾರಾವ ಗ್ರೇಸ್ ಪೀರಿಯಡ್ (ಅನುಕಂಪದ



ಮುಗಿದಿದೆ... ಅಂತಹ ಈ ರೀತಿ ದರ್ಪ, ದರ್ಬಸ್ತು, ಬೆದರಿಕೆಯ ಗಳ ಮೂಲಕ ಬಾಕಿ ಯನ್ನು ಡಿಸ್‌ಗ್ರೇಸ್‌ಯಡ್ ಆಗಿ ಮಾರ್ಪಡಿ ಹೊರಟಿರುವಂತಿದೆ ರಣ್ಣ....

ರಾಜಕೀಯ ವಿರೋಧಿಗಳಿಂದ ತಮ್ಮ ಕುಟು ವರ್ಗದ ಬಿಜಿನೆಸ್ ವಹಿವಾಟುಗಳೂ, ಆಸ್ತಿ ಗಳೂ ಹಗರಣ ಸ್ವರೂಪ ಪಡೆಯುತ್ತಿದ್ದಂತೆ ಕ ತಾಳ್ಮೆ ಕಳೆದುಕೊಳ್ಳುತ್ತಿರುವ ಮುಖ್ಯಮಂತ್ರಿಗೆ ಅನಾಗರಿಕ ಪರಿಭಾಷೆ ಅಧಿಕಾರ ಪೀಠದ ವ್ಯಕ್ತಿಗೆ ಉಚಿತವಲ್ಲಷ್ಟೇ ಅಲ್ಲ; ಶುದ್ಧ ಬ್ಲ್ಯಾಕ್ ಶೈಲಿಯ ಮಾತುಗಳು ಆತ್ಮಘಾತುಕವಾಗಬ ಬುದು ನೆನಪಿರಲಿ....

ಅಧಿಕಾರ ಕಳೆದುಕೊಂಡು ಹತಾಶರಾಗಿ ದಾದ ಕಾಂಗ್ರೆಸ್ಸಿಗರು ಅಧಿಕಾರಸ್ಥರಾಗಿ ರಾಜವೈ ಲ್ಲಿರುವ ತನ್ನ ಕುಟುಂಬದ ಸದಸ್ಯರ ಹಣದಾಹ, ಆಸ್ತಿಗಳಿಕೆ ಹಾಗು ಸಂಕೋಚರಹಿ ಬಿಜಿನೆಸ್ ವಹಿವಾಟುಗಳನ್ನು ಬಯಲಿಗೆ ಕುಮಾರಸ್ವಾಮಿ ಆತ್ಮಶೋಧನೆಗಿಳಿಯಬಹು ತನ್ನವರನ್ನು ಹದ್ದುಮೀರದಂತೆ ಎಚ್ಚರಿಸಬಹು ಅಥವಾ ಡಿಕೆಶಿಯ ಹುಂಬತನದ ಟೀಕೆಗೆ ಪ್ರ ತಾನೂ ಒಂದಷ್ಟು ಹಾಸ್ಯಪ್ರಜ್ಞೆ, ವ್ಯಂಗ್ಯ ಬಳಸಬಹುದಿತ್ತು....



ಇಲ್ಲ, ಇಲ್ಲ, ದೇವೇಗೌಡರ ಕುಟುಂಬಕ್ಕೆ ಪ್ರತಿಯೊಂದು ಟೀಕೆಯೂ ತನ್ನ ಶತ್ರುಗಳು ಎಸಗುವ ಘೋರ ಪಾತಕದಂತೆಯೇ ಗೋಚರಿಸುತ್ತದೆ. ಕಣ್ಣಿಗೆ ರಾಚುವಂತಹ ಪುರಾವೆ ಸಮೇತ ಆರೋಪಗಳೂ ತಮ್ಮ ವಂಶವನ್ನು ಮುಗಿಸಬೇಕೆನ್ನುವ ಪರಮಪಾಪಿಗಳ ದಂತೆ ಕಾಣುತ್ತದೆ. ಹಾಗಾಗಿ ಅವರ ಬತ್ತಳಿ ತಾಳ್ಮೆ, ಸಂಯಮ, ವಿವೇಕಗಳಂತಹ 'ದು ಗಳಿಗೆ ಸ್ಥಾನವೇ ಇಲ್ಲ... ಅಲ್ಲೇನಿದ್ದರೂ ಸಿಟ್ಟು, ರೋಷ, ಪ್ರತೀಕಾರಗಳ ಭೋರ್ಗರ

ಡಿಕೆಶಿ ಕುಟುಂಬದ ಹೆಣ್ಣುಮಕ್ಕಳ ಏಕಾಏಕಿ ಬಂಧನದ ವಾರೆಂಟ್ ಹೊರಡಿಸ ಕುಮಾರಣ್ಣ ನೀಡುವ ಸಮರ್ಥನೆ, "ಅವರ್‍ಯಾಕೆ ಕುಟುಂಬದ ಹೆಣ್ಣುಮಕ್ಕಳಿಗೆ ಅವಹೇಳ ವಂತಹ ಆರೋಪ ಮಾಡಬೇಕಿತ್ತು?" ಎಂಬ

"ವಾರೆಂಟ್ ಹೊರಡಿಸೋದು ಕೋ ಕೆಲಸ, ನಂದಲ್ಲ" ಎನ್ನುವ ಕುಮಾರಸ್ವಾಮಿ ನ್ಯಾಯಾಲಯದಲ್ಲಿರುವ ಪ್ರಕರಣದ ದಾಖಲ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸುವ ನಡೆಸಬೇಕಿತ್ತು? ಕೋರ್ಟುಗಳು ಸಹ ಕಂಟ್ರೋಲ್‌ನಲ್ಲಿವೆ ಎಂದು ಹೆದರಿಸಲಿಕ್ಕಾ

ಆಕೆ ಓರ್ವ ಸಾಮಾನ್ಯ ಗೃಹಿಣಿ. ಹಿಂದುಳಿದ, ಬಡ ಕುಟುಂಬದಿಂದ ಬಂದಿರುವ ಆಕೆ ಓದಿರುವುದು ಹತ್ತನೆ ತರಗತಿವರೆಗೆ ಮಾತ್ರ. ಅದೊಂದು ದಿನ ಆಕೆ ಕಿರಾಣಿ ಅಂಗಡಿಯಿಂದ ಹಲವು ಸಾಮಾನುಗಳನ್ನು ಖರೀದಿಸಿ ಮನೆಗೆ ಹಿಂದಿರುಗಿದರು. ಎಂದಿನಂತೆ ಸಾಮಾನುಗಳ ಪೊಟ್ಟಣಗಳನ್ನು ಯಾಂತ್ರಿಕವಾಗಿ ಬಿಚ್ಚಿ ಅವನ್ನು ಅಡುಗೆಮನೆಯಲ್ಲಿ ಜೋಡಿಸುತ್ತಿದ್ದಾಗ ಪೊಟ್ಟಣದ ಹಾಳೆಯೊಂದು ಅವರ ಗಮನ ಸೆಳೆಯಿತು. ಅದು 1985ರ ಪತ್ರಿಕೆಯ ಹಾಳೆಯಾಗಿತ್ತು.

"ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ" ಆಕೆ ಆ ಹಾಳೆಗಳನ್ನು ಓದಿ ಚಕಿತರಾದರು. ಮರುದಿನದಿಂದಲೇ ಪತ್ರಿಕೆಯನ್ನು ಓದಲಾರಂಭಿಸಿದರು. ಜಾತ್ಯತೀತತೆ, ಸಮಾನತೆ, ಭ್ರಷ್ಟಾಚಾರರಹಿತ ಸಮಾಜ, ಮಹಿಳೆಯರ ಹಕ್ಕು ಪ್ರಗತಿಪರ ಧೋರಣೆ ಇತ್ಯಾದಿಗಳ ಬಗೆಗಿನ ಪತ್ರಿಕೆಯ



'ಲಂಕೇಶ್'ನ ಮೌನಗೆಳತಿ

ನಿಲುವು ಆ ಮಹಿಳೆಯ ಮನಸ್ಸನ್ನು ಹೇಗೆ ತಾಕಿತೆಂದರೆ, ಅವರಿಗೆ ಸಂಗಾತಿಯಾಗಿತ್ತೆಂದರೆ, ಅವರ ಆಶಯಗಳೊಂದಿಗೆ ಸ್ಪಂದಿಸಿತ್ತೆಂದರೆ, ಪತ್ರಿಕೆಯೇ ಅವರ ಗೆಳತಿ, ಸಂಗಾತಿ, ಸಹೋದರಿಯಾಗಿ ಪತ್ರಿಕೆಯನ್ನು ಅವರು ತಮ್ಮ ಬದುಕಿನ ಅಗತ್ಯವನ್ನಾಗಿಸಿಕೊಂಡರು.

ಹಾಗೆಯೇ, ಅಪ್ಪ ಹೋದ ನಂತರ ಏನಾಗುತ್ತದೋ ಎಂದು ಚಿಂತಾಕ್ರಾಂತರಾಗಿದ್ದರು ಕೂಡ. ಆದರೆ ಪತ್ರಿಕೆ ಅಪ್ಪನ ಸಿದ್ಧಾಂತದ ಚೌಕಟ್ಟಿನೊಳಗೇ ಸಾಗಿದಾಗ, ಅವರೂ ಪತ್ರಿಕೆಯೊಂದಿಗೆ ಸಾಗಿದರು. ಈಗ 'ಲಂಕೇಶ್' ಅವರ ಸಂಗಾತಿಯಾಗಿ ಮುಂದುವರೆದಿದೆ. ಈಗ ಅವರ ಮಕ್ಕಳು ದೊಡ್ಡವರಾಗಿದ್ದಾರೆ. ಇಂಜಿನಿಯರ್‌ಗಳಾಗಿರುವ ಮಗಳು ಮತ್ತು ಅಳಿಯ ತಿಂಗಳಿಗೆ ಎರಡು ಲಕ್ಷ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದರೂ ಆ ತಾಯಿಗೆ ಬೇಸರ ಮೂಡಿಸುವ ಸಂಗತಿ ಯಾವುದೆಂದರೆ ತನ್ನ 'ಉಸಿರಾಗಿರುವ' ಪತ್ರಿಕೆಯನ್ನು ಅವರಿಬ್ಬರೂ ಓದುವುದಿಲ್ಲವಲ್ಲ ಎಂಬುದು. ಆದ್ದರಿಂದಲೇ ಅವರು ತಮ್ಮ ಒಬ್ಬ ಮಗ (ಆತನೂ ಇಂಜಿನಿಯರ್)ನ ಕೈ ಹಿಡಿದು ಸೊಸೆಯಾಗಿ ಬರುವವಳು ಯಾವ ಜಾತಿಗೆ ಸೇರಿದ್ದರೂ ಪರವಾಗಿಲ್ಲ, ಆಕೆ 'ಲಂಕೇಶ್' ಓದುಗಳಾಗಿದ್ದರೆ ಚೆನ್ನ ಎಂಬ ಆಸೆ ಹೊಂದಿದ್ದಾರೆ.

ಇದೆಲ್ಲದರ ಬಗ್ಗೆ ಮತ್ತು ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಇತ್ತೀಚೆಗೆ ಕಳುಹಿಸಿರುವ ಪತ್ರದಲ್ಲಿ ಎಷ್ಟು ಸೂಕ್ಷ್ಮವಾಗಿ, ಮನಮುಟ್ಟುವಂತೆ ಬರೆದಿದ್ದಾರೆಂದರೆ, ಅದನ್ನು ಓದಿ ತುಂಬಾ ಸಂತೋಷವಾಯಿತು.

ಕೇವಲ ಹತ್ತನೇ ತರಗತಿಯವರೆಗೆ ಓದಿರುವ ಅವರು ಜಾತಿಯ ದೌರ್ಜನ್ಯ, ಸ್ವಜಾತಿ ಪ್ರೇಮ, ಮಕ್ಕಳ ಮದುವೆಯನ್ನೂ ವ್ಯಾಪಾರದಂತೆ ನೋಡುವ ಕೆಟ್ಟ ಧೋರಣೆ, ಕಂಪ್ಯೂಟರ್ ಮುಂದೆ ಕೂತು ಕಣ್ಣು ಕೆಂಪಗೆ ಮಾಡಿಕೊಂಡಿರುವ ಮಕ್ಕಳೊಂದಿಗೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳದಂತಿರುವ ಸ್ಥಿತಿ... ತಾಯಿಯಾಗಿ, ಪತ್ರಿಕೆಯ ಸಹೋದರಿಯಾಗಿ ಆಕೆ ಬರೆದಿರುವ ಪತ್ರ ಓದಿ ಉತ್ತರಿಸೋಣವೆಂದರೆ, ಬನ್ನಿ ಆಫೀಸಿಗೆ ಎಂದು ಕರೆಯೋಣವೆಂದರೆ ಅವರು ತಮ್ಮ ವಿಳಾಸವನ್ನಾಗಲಿ, ಫೋನ್ ನಂಬರನ್ನಾಗಲೀ ನೀಡಿಲ್ಲ, ಅವರು ಹೀಗೆ ಮಾಡಿದರೆ ಹೇಗೆ?

ಇದನ್ನು ಓದುತ್ತಿದ್ದೀರಾ ಪದ್ಮಾವತಿಯವರೇ? ದಯವಿಟ್ಟು ಒಮ್ಮೆ ಆಫೀಸಿಗೆ ಬಂದು ಹೋಗಿ.

-ಗೌರಿ

ನನ್ನ ಮಗನ ವಿಷಯಕ್ಕೆ ಬಂದ್ರೆ ಏನಾಗುತ್ತೆ ಗೊತ್ತಾ?



ಧೂತ್ತೇರಿ

ಮಂಡ್ಯದಲ್ಲಿ ಸನ್ಮಾನಗೊಂಡ ಅಂಬರೀಷ್‌ನನ್ನು ಅಭಿನಂದಿಸಿ ಮಾತನಾಡಿದ ರವಿಚಂದ್ರನ್, "ಅಂಬಿ ಜಲೀಲನ ಪಾತ್ರದ ಮುಖಾಂತರ ಚಿತ್ರರಂಗ ಪ್ರವೇಶಿಸಿದರೂ ಅಂದಿನಿಂದ ಇಂದಿನವರೆಗೆ ಅದೇ ಜಲೀಲನಾಗಿ ಮುಂದುವರೆದಿದ್ದಾರೆ. ಅವರಲ್ಲಿ ಯಾವ ಬದಲಾವಣೆಯೂ ಆಗಿಲ್ಲ" ಎಂದು ಹೇಳಿಬಿಟ್ಟರಂತಲ್ಲಾ. ಇದನ್ನು ಕೇಳಿಸಿಕೊಂಡ ಮಂಡ್ಯದ ಹೈದರು, "ಈ ರವಿಚಂದ್ರ ಸಿನಿಮಾರಂಗಕ್ಕೆ ಬಂದಾಗಿನಿಂದಲೂ ಹಾಗೇ ಇದ್ದಾನೆ. ನೂರಾರು ಸಿನಿಮಾದಲ್ಲಿ ನಟಿಸಿದರೂ ನಮ್ಮನ್ನು ನಗಿಸಲಾಗಲಿಲ್ಲ, ಅಳಿಸಲೂ ಆಗಲಿಲ್ಲ. ಇನ್ನೆಷ್ಟು ಸಿನಿಮಾದಲ್ಲಿ ಮಾಡಿದರೂ ಇವನ ಕತೆ ಇಷ್ಟೆ. ಅಪ್ಪರಮಟ್ಟಿಗೆ ಇದ್ದಂತೆ ಇರುವ ಈತ, ನಮ್ಮ ಅಂಬಿಯನ್ನು ತನಗೆ ಹೋಲಿಸಿಕೊಳ್ಳುತ್ತಿದ್ದಾನೆ. ಅದೇ ನಮ್ಮ ಅಂಬಿ ನೋಡಿ, ಜಲೀನನ ಪಾತ್ರದಿಂದ ಮದಕರಿ ನಾಯಕನವರೆಗೆ ಮುಂದುವರೆದಿದ್ದಾನೆ" ಎಂದು ರವಿಚಂದ್ರನನ್ನು ಮೂದಲಿಸಿದವಂತಲ್ಲಾ, ಥೂತ್ತೇರಿ!

* * * * * * *

ಇದ್ದಕ್ಕಿದ್ದಂತೆ ಸಿದ್ಧರಾಮಯ್ಯ ಹಕ್ಕಿ ಶಕುನದವರು, ಸುಡುಗಾಡು ಸಿದ್ದರು, ಬೂದಿ ಬಡುಕರನ್ನು ಹುಡುಕಿಕೊಂಡು ಹೊರಟು ಹಾಸ್ಯಾಸ್ಪದರಾಗಿದ್ದಾರಂತಲ್ಲಾ. ಸಿದ್ಧರಾಮಯ್ಯ ಸೋಮಯಾಜಿ ಬಳಿಗೋಗಿರುವ ಸುದ್ದಿ ಕೇಳಿದ ದೇವೇಗೌಡ ಪರಮಾನಂದದಿಂದ ಪಕಾರೆಂದು ನಗಾಡಿ "ನೋಡಿದ್ರ, ನನ್ನನ್ನ ಜ್ಯೋತಿಷಿಗಳ ಜೊತೆಗಾರ, ಮಾಟಗಾರರ ಮಾವ, ಸುಡುಗಾಡು ಸಿದ್ಧರ ಸ್ನೇಹಿತ, ಸ್ವಾಮೀಜಿಗಳ ಪಾದಭಕ್ತ ಅಂತ ಆಡಿಕೊಳ್ಳುತ್ತಿದ್ದ ವ್ಯಕ್ತಿ ಕತೆನಾ? ಈ ಮನುಷ್ಯನಿಗೆ ಈಗಲಾದರೂ ದೇವರು, ದಿಂಡರು, ಗ್ರಹಗತಿ, ಶುಭಕಾಲ, ರಾಹುಕಾಲ ಅಂತ ನಂಬಿಕೆ ಬಂತಲ್ಲ, ಅಷ್ಟೇ ಸಾಕು. ನಮ್ಮ ಆಚರಣೆಗಳು ಒಬ್ಬರ ಮೇಲಾದರೂ ಪ್ರಭಾವಬೀರಿ, ಅವರಾದರೂ ಬದಲಾದರಲ್ಲ, ದೇವರು ಅವರಿಗೆ ಇನ್ನು ಮುಂದಾದರೂ ಈ ದೇವೇಗೌಡನ ಕುಟುಂಬದ ಬಗ್ಗೆ ಗೌರವ ಬೆಳೆಸಿಕೊಳ್ಳುವಂತಹ ಗುಣಗಳನ್ನು ದಯಪಾಲಿಸಲಿ" ಎಂದು ಮುಲುಕಿದರಂತಲ್ಲಾ, ಥೂತ್ತೇರಿ!

* * * * * * *


ಇತ್ತ ಸಿದ್ಧರಾಮಯ್ಯನಲ್ಲಿ ಕಂಡುಬಂದ ದೈವಭಕ್ತಿ ಮತ್ತು ಗುರುಭಕ್ತಿಯನ್ನು ಕಂಡ ಕೆಲವರು ಹುಬ್ಬೇರಿಸಿದ ಕೂಡಲೇ ಸಿದ್ಧರಾಮಯ್ಯ "ಅಲ್ಲಾ ಕಂಡ್ರೀ ನಾನು ಪೂಜೆ ಮಾಡಲ್ಲ ಅಂದೇಟಿಗೆ ನಾನು ದೇವರನ್ನೇ ನಂಬಲ್ಲಾ ಅಂತ ತಿಳಕಂಡು ಬುಡೋದೆ. ಆ? ನಾನೆಲ್ಲಿ ನಾಸ್ತಿಕ ಅಂತ ಹೇಳಿದ್ದಿನಿ? ಯಲ್ಲಾನು ನಿಮಗೆ ನೀವೆ ತಿಳಕಂಡು ದೂರಿದ್ರೆ ನಾನೇನು ಮಾಡ ಕಾಯ್ತದೆ? ಚಾಮುಂಡೇಶ್ವರಿ ಚುನಾವಣೆ ಮುಂದಿಟ್ಟುಕಂಡು ನಾನು ದೇವರು ದಿಂಡ್ರು ನಂಬಕುಲ್ಲ, ತಾಯಿತ ಕಟಗಳದಿಲ್ಲ ಅಂದ್ರೆ ನನ್ನ ಸುತ್ತ ಇರೋ ಜನ ಕೇಳಬೇಕಲ್ಲಾ? ಆ ದೇವೇಗೌಡನ ಆಶಾಢಭೂತಿ ನಂಬಿಕೆಗೂ, ನನ್ನ ನಂಬಿಕೆಗೂ ಬಾಳ ವ್ಯತ್ಯಾಸದೆ" ಎಂದು ಕೈಗೆ ಸುತ್ತಿದ್ದ ದಾರ ನೋಡಿಕೊಂಡು ರಾಗ ಎಳೆದರಂತಲ್ಲಾ, ಥೂತ್ತೇರಿ!!

* * * * * * *

ಬಳ್ಳಾರಿ ಗಣಿ ಹಣದಿಂದ ರಚನೆಗೊಂಡ ಸರ್ಕಾರ, ಅದರ ದೆಸೆಯಿಂದಲೇ ಪತನದ ಅಂಚಿಗೆ ಹೋಗಿ ಹೇಗೋ ಉಳಿದುಕೊಂಡರೂ, ಈಗ ಡಿ.ಕೆ.ಶಿ. ಗಣಿ ಹಗರಣದಿಂದ ಮತ್ತೆ ಒಂದು ರಣರಂಗವನ್ನು ಸಜ್ಜುಗೊಳಿಸಿದೆಯಂತಲ್ಲಾ. ಬೆಂಗಳೂರು ಸಮೀಪ ಕನಕಪುರದ ಕಡೆಗಿರುವ ಖಾಲಿ ಜಮೀನನ್ನೆಲ್ಲಾ ಕೊಂಡ ಶಿವಕುಮಾರ್, ಅದೂ ಸಾಲದೆಂಬಂತೆ ಬಳ್ಳಾರಿ ಕಡೆಗೂ ಹೋಗಿ ರೈತರ ಜಮೀನನ್ನು ಕೊಂಡು, ಗಣಿ ಅಗೆದು, ಹಣ ಮಾಡಿದ್ದನ್ನು ಕಣ್ಣಾರೆ ನೋಡಿದ ಗೌಡರ ಕುಟುಂಬ ಸುಮ್ಮನಿರಲು ಸಾಧ್ಯವೇ? ಈಗಾಗಲೇ ಜನಾರ್ದನ ರೆಡ್ಡಿಯ ಲಾರಿಗಳನ್ನು ತಡೆದು ಸೇಡು ತೀರಿಸಿಕೊಂಡಿರುವ ಕುಮಾರಣ್ಣ, ತನ್ನ ಸಮವಯಸ್ಕ ವೈರಿ ಶಿವಕುಮಾರನನ್ನು ಮಟ್ಟ ಹಾಕದಿದ್ದರೆ ಮುಖ್ಯಮಂತ್ರಿಯಾದುದಕ್ಕೂ ಸಾರ್ಥಕ ಎಂದು ಭಾವಿಸಿ, ಶಿವಕುಮಾರನ್ನ ಗಣಿ ಬಂದ್ ಮಾಡಿದ್ದೂ ಅಲ್ಲದೆ, ಆತನನ್ನು ಬಂಧಿಸುವ ಏರ್ಪಾಡು ಮಾಡಿದ್ದನ್ನು ಗ್ರಹಿಸಿದ ಕರ್ನಾಟಕದ ಜನ ಬರಲಿರುವ ಕುರುಕ್ಷೇತ್ರವೊಂದನ್ನು ನೋಡಲು ತಯಾರಾದರಂತಲ್ಲಾ, ಥೂತ್ತೇರಿ!

* * * * * * *

ನಮ್ಮ ಡಿ.ಕೆ.ಶಿ. ಸಾಂರಾಜ್ಯದ ಮೇಲೆ ದಂಡೆತ್ತಿ ಹೋಗಿ, ಅವನ ಅದಿರಿನ ದಾಸ್ತಾನನ್ನು ವಶಪಡಿಸಿಕೊಂಡಿದ್ದೂ ಅಲ್ಲದೆ, ಅವನನ್ನು ಬಂಧಿಸಿ ಜೈಲಿನಲ್ಲಿಡುವ ತಯಾರಿ ನಡೆಸಿರುವ ಮುಖ್ಯಮಂತ್ರಿ ಕ್ರಮವನ್ನು ಮೆಚ್ಚಿ ಅಭಿನಂದಿಸಬೇಕೆನಿಸಿತಲ್ಲಾ. ಮೈಸೂರು ಪ್ರಾಂತ್ಯದಲ್ಲಿ ಅಲೆಯುತ್ತಿರುವ ಮುಖ್ಯಮಂತ್ರಿಯನ್ನು ಸಂಪರ್ಕಿಸುವಲ್ಲಿ ಸಾಕು ಸಾಕಾಯ್ತು. ಅಂತೂ ಸಿಕ್ಕಿದರು.



"ಹಲೋ ಸಾರ್, ನಾನು ಯಾಹೂ. ತಮಗೆ ಅಭಿನಂದನೆ ಹೇಳಕ್ಕೆ ಫೋನ್ ಮಾಡಿದೆ ಸಾರ್."

"ಅಭಿನಂದನೆ ಯಾಕ್ರಿ ಈಗ?"

"ಆ ಡಿ.ಕೆ.ಶಿ. ಗಣಿಗಾರಿಕೆ ಮೇಲೆ ದಾಳಿ ಮಾಡಿ, ಅರೆಷ್ಟು ಮಾಡೊ ತಯಾರಿ ನಡೆಸಿದ್ದೀರಲ್ಲ, ಅದಕ್ಕೆ ಸಾರ್."

"ಥ್ಯಾಂಕ್ಸ್. ನಮ್ಮ ತಂದೆಯವರು ಕೂಡ ಇದೇ ಈಗ ಮೆಚ್ಚಿಕೊಂಡು ಫೋನ್ ಮಾಡಿದ್ರು."

"ಡಿ.ಕೆ.ಶಿ.ನ ಯಾವಾಗರೆಷ್ಟು ಮಾಡ್ತಿರಿ ಸಾರ್?"

"ಯಾವಾಗಲಾದ್ರು ಮಾಡಬವುದು. ಅರೆಷ್ಟು ಮಾಡಿ ಜೈಲಿಗಾಕಿದ್ರೆ ಮಾತ್ರ ಅವನಿಗೆ ಬುದ್ಧಿ ಬರೋದು."

"ಇದ್ದಕ್ಕಿದ್ದಂತೆ ಯಾಕ್ ಸಾರ್ ಇಂತ ಕ್ರಮ ತಗೊಂಡ್ರಿ?"

"ಅಲ್ರೀ, ನನ್ನ ಮಗ ಯಾವುದೋ ಹೋಟ್ಲುಗೋಗಿ, ಊಟ ಕೇಳಿ, ಗಲಾಟೆ ಮಾಡಿದ ಅಂತ ಅದನ್ನೇ ದೊಡ್ಡದು ಮಾಡಿ ಗಲಾಟೆನೆ ಮಾಡುಸ್ತನಲ್ಲಾ, ಅದನ್ನೆಲ್ಲಾ ನೋಡಿಕಂಡು ಸುಮ್ಮನಿರಕ್ಕಾಯ್ತದೇನ್ರಿ? ನಾನು ಮುಖ್ಯಮಂತ್ರಿಯಾಗಿದ್ದು ಏನೂ ಮಾಡಲಿಲ್ಲ ಅಂದ್ರೆ, ಜನ ಏನು ತಿಳಕಳ್ತರೆ? ಇವತ್ತು ನನ್ನ ಮಗನ ವಿರುದ್ಧ ಗಲಾಟೆ ಮಾಡಿದೋರು ನಾಳೆ ನಮ್ಮಣ್ಣಂದಿರ ಮಕ್ಕಳ ಮೇಲೂ ಗಲಾಟೆ ಮಾಡ್ತರೆ. ಅದ್ಕೆ ದೇವೇಗೌಡರ ಮೊಮ್ಮಕ್ಕಳ ಸುದ್ದಿಗೆ ಬಂದ್ರೆ ಏನಾಯ್ತದೆ ಅಂತ ತೋರಿಸಿ ಕೊಟ್ಟದ್ದಿನಿ!"

"ನಿಜ ಸಾರ್, ಮುಖ್ಯಮಂತ್ರಿ ಪವರ್‌ರೇನು ಅಂತ ಈಗ ಗೊತ್ತಾಯ್ತು."

"ಇಷ್ಟಕ್ಕೆ ಮುಗಿಲಿಲ್ಲ ಕಂಡ್ರೀ, ಇನ್ನು ಇದೆ. ಇನ್ನೂ ಭಾಳ ಜನ ಹಾರಾಡ್ತ ಅವ್ರೆ. ಅವ್ರಿಗೆಲ್ಲಾ ಸರಿಯಾಗಿ ಬುದ್ಧಿ ಕಲುಸಬೇಕು. ಆ ಸೋಮಣ್ಣ ನಮ್ಮ ತಂದೆ ಸುಮ್ಮನೆ ಸಾಯಲ್ಲ, ಬರಬಾರ್ದ ಕಾಯಿಲೆ ಬಂದು ಸಾಯ್ತನೆ ಆ ದೇವೇಗೌಡ ಅಂತಿದ್ನಂತೆ. ಅವ್ನಿಗೂ ಬುದ್ಧಿ ಕಲುಸಬೇಕು."

"ಇನ್ನು ಯಾರ್‍ಯಾರಿದಾರೆ ಸಾರ್ ನಿಮ್ಮ ಪಟ್ಟೀಲಿ?"

"ತುಂಬಾ ಜನ ಅವ್ರೆ ಕಂಡ್ರಿ. ನಮ್ಮ ತಂದೆಗೆ ತೊಂದ್ರೆ ಕೊಟ್ಟೋರು, ನಮ್ಮ ತಾಯಿಗೆ ತೊಂದ್ರೆ ಕೊಟ್ಟೋರು, ನಮ್ಮಣ್ಣಂದಿರಿಗೆ ಬೋದಿರೋರು, ನಮ್ಮ ಹೆಂಡತಿ ವಿಷಯ ಮಾತಾಡಿದೋರು, ಆಮೇಲೆ ನಮ್ಮ ತಂದೆನ ಆಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರ ಲೀಡ್ರು ಅಂತ ಬರದಿರೋದು.... ಹಿಂಗೆ ಭಾಳ ಜನ ವೈರಿಗಳವ್ರೆ. ಅವ್ರ ಮೇಲೆಲ್ಲ ಸೇಡು ತೀರಿಸಿಕೊಳ್ಳಕ್ಕೆ ಸಮಯಾನೆ ಸಾಲ್ತಾಯಿಲ್ಲ."

"ಇನ್ನೇನು ಮುಖ್ಯಮಂತ್ರಿ ಜವಾಬ್ದಾರಿನ ದೇವೇಗೌಡ್ರು ನೋಡಿಕೊಳ್ತಾಯಿರೊದ್ರಿಂದ ನೀವು ಫುಲ್‌ಟೈಂ ಈ ಕೆಲಸ ಮಾಡಬಹುದಲ್ಲಾ ಸಾರ್?"

"ಅಂಗೆ ಪದೆಪದೇ ಮಾಡಕ್ಕಾಗಲ್ಲ ಕಂಡ್ರೀ. ಆ ಜನಾರ್ಧನ ರೆಡ್ಡಿ ಗಣಿಗಾರಿಕೆಗೆ ತೊಂದ್ರೆ ಕೊಟ್ಟು ಒಂದು ತಿಂಗಳಾದ ಮೇಲೆ ಈ ಡಿ.ಕೆ.ಶಿ. ವಿಚಾರಿಸಿಕೊಂಡಿದ್ದೀವಿ. ಈಗ ಈ ಸಿದ್ಧರಾಮಯ್ಯನ್ನ ವಿಚಾರಿಸಿಕೊಂಡ ನಂತರ ಮುಂದೆ ಯಾರನ್ನು ವಿಚಾರಿಸಿಕೋಬೇಕು ಅನ್ನದನ್ನ ನಾವು ನಮ್ಮ ತಂದೆ ಜೊತೆ ಕೂತುಕೊಂಡು ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರ್ತೀವಿ. ಆನಂತರ ಈ ತೀರ್ಮಾನನ ಸರ್ಕಾರಿ ಕಾರ್ಯಾಚರಣೆಯಾಗಿ ಜಾರಿಗೆ ಬರಂಗೆ ಅಧಿಕಾರಿಗಳಿಗೆ ಹೇಳ್ತಿವಿ. ಅಧಿಕಾರಿಗಳು ಕ್ರಮ ಜರುಗುಸ್ತರೆ. ಆಗ ಅದು ನಮ್ಮ ಮೇಲೆ ಬರಲ್ಲ, ಈಗ್ಲು ನೋಡಿ ನಾವು ತುಂಬಾ ಯೋಚನೆ ಮಾಡಿ ಡಿ.ಕೆ.ಶಿ. ಮೇಲೆ ದಾಳಿ ಮಾಡಿದ ಕ್ರಮ ಸರ್ಕಾರ ನ್ಯಾಯಾಲಯದ ವ್ಯಾಪ್ತಿದು ನಮ್ಮ ಸೇಡಲ್ಲ ಅಂದೊ ಜನಗಳು ನಂಬಿಕೊಂಡ್ರು."

"ನಿಮ್ಮದು ಒಂದಿಷ್ಟು ಮೈನ್ಸ್ ಮಂಗಳೂರಲ್ಲಿ ರಾಶಿ ಬಿದ್ದಿತ್ತಂತೆ?"

"ನಮ್ಮ ಆಕ್ರಮ ಗಣಿಗಾರಿಕೆ ರಾಶಿನೆಲ್ಲಾ ಸಾಗಿಸಿ, ನಮ್ಮ ರೆಕಾರ್ಡ್ಸ್ ಕರೆಕ್ಟಾಗಿರಂಗೆ ನೋಡಿಕಂಡೇ ನಾವು ಡಿ.ಕೆ.ಶಿ. ಮೇಲೆ ದಾಳಿ ಮಾಡಿದ್ದು ಕಂಡ್ರಿ, ಅಷ್ಟೂ ಗೊತ್ತಾಗಲ್ಲವೆ."

"ಸಾರ್, ಈಗ ನೀವೂ ಗಣಿಗಾರಿಕೆ ಮಾಡ್ತಯಿದ್ದಿರಿ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅವರು ನಿಮ್ಮ ಗಣಿಗಾರಿಕೆ ಮೇಲೆ ದಾಳಿ ಮಾಡಿದ್ರೆ?"

"ಅಷ್ಟೊತ್ತಿಗೆ ನಾವು ಗಣಿಗಾರಿಕೆಲಿ ದುಡಿಯೋದನ್ನೆಲ್ಲಾ ದುಡಕೊಂಡು ಬೇಕಿದ್ರೆ ಗಣಿಗಾರಿಕೆ ನಿಲ್ಸಿರತಿವಿ ಕಂಡ್ರಿ. ಒಂದು ವೇಳೆ ಮುಂದುವರಿಸಿದ್ರು ಬೇರೆಯವರ ಹೆಸರಲ್ಲಿ ಮಾಡ್ತಿವಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರು, ನಮ್ಮನ್ನ ಕಂಡ್ರೆ ಹೆದರೊ ತರ ಇರತಿವಿ."

"ಈಗ ನಿಮ್ಮ ಮುಂದಿನ ದಾಳಿ ಯಾರ ಮೇಲೆ ಸಾರ್?"

"ಸಾರಿ ಬ್ರದರ್ ಆ ಸೀಕ್ರೆಟ್ ಹೇಳಲ್ಲ."

"ಥೂತ್ತೇರಿ!!!"

-ಯಾಹೂ

ಪಿಕೆಪಿ = ಡಿಕೇಶಿ + ಜಯಲಲಿತಾ

"ಇದೇನಿದು ಸುವರ್ಣ ಕರ್ನಾಟಕದಲ್ಲಿ ಮಾಜಿ ಕನ್ನಡ ಕುವರಿ ಕುಮಾರಿ ಜಯಲಲಿತಾರ (Jayalalitha....a!) ಸಮೂಹಗಾನ?!...... ಅಂತೀರಾ?

ಅದೊಂತರ ಹಾಗೆಯೇ ಅಂದುಕೊಳ್ಳಿ... ಮುಕ್ತ ಮಾರುಕಟ್ಟೆ ಮತ್ತು ಜಾಗತೀಕರಣದ ಅಬ್ಬರದಲ್ಲಿ ನಮ್ಮ ಅಧಿಕಾರಸ್ಥ ರಾಜಕಾರಣಿಗಳ ಪಕ್ಷಾತೀತ ಬಿಜಿನೆಸ್ ಆರ್ಕೆಸ್ಟ್ರಾ!



ಮೊನ್ನೆ ಮುಖ್ಯಮಂತ್ರಿ ಕುಮಾರಣ್ಣ ತಮ್ಮ ಅಧಿಕೃತ ರಾಜಕೀಯ ಶತ್ರು ಡಿ.ಕೆ. ಶಿವಕುಮಾರ್ ವಿರುದ್ಧ ಸಿಡಿಸಿದ ಅಕ್ರಮ ಗಣಿಗಾರಿಕೆ ಬಾಂಬ್‌ನಿಂದಾಗಿ ಬಯಲಾಗಿದೆ ಈ ತಮಿಳ್ನಾಡಿನ ಸಿಂಹಿಣಿ ಜಯಲಲಿತಾ ಮತ್ತು ಸಾತನೂರಿನ ಸಿಂಹಮರಿ ಡಿಕೆಶಿ ಯನ್ನು ಐರನ್ ಓರ್ ದಂಧೆಯಲ್ಲಿ ಒಗ್ಗೂಡಿಸಿರುವ ಪಿಕೆಪಿ ಎಂಬ ಖಾಸಗಿ ಮೈನಿಂಗ್ ಕಂಪನಿಯ ಅಮೋಘ ಇತಿಹಾಸ!!

"ಪಿಕೆಪಿ ಕಂಪನಿಯ ಸಂದಿಹಳ್ಳಿ ಮೈನಿಂಗ್ ಯಾರ್ಡ್‌ನಲ್ಲಿ ಡಿಕೆಶಿಗೆ ಸೇರಿದ 8 ಕಂಪನಿಗಳ 2 ಲಕ್ಷ 70 ಸಾವಿರ ಟನ್ ಕಬ್ಬಿಣದ ಅದಿರಿನ ಅಕ್ರಮ ದಾಸ್ತಾನು ಪತ್ತೆ..." ಇದು ಸಿ.ಎಂ. ಕುಮಾರಣ್ಣ ಪತ್ರಿಕಾಗೋಷ್ಠಿಯಲ್ಲಿ ಸ್ಫೋಟಿಸಿದ ಸುದ್ದಿ ಬಾಂಬು... ಪರಿಣಾಮ ಯಾವುದೇ ಮುನ್ಸೂಚನೆಯನ್ನು ನೀಡದೆಯೇ ಡಿಕೆಶಿಯ ಪತ್ನಿ ಉಮಾ, ಸೋದರಿ ಮಂಜುಳಾ ಹಾಗು ಸೋದರ ಸುರೇಶ್ ವಿರುದ್ಧ ಬಂಧನದ ವಾರಂಟ್ ಜಾರಿ....

ಇಂತಹ ರೋಮಾಂಚಕಾರಿ ಕಾರ್ಯಾಚರಣೆಯ ತಾಣವಾದ ಈ ಪಿಕೆಪಿ ಎಂಬ ತಮಿಳ್ನಾಡು ಮೂಲದ ಮೈನಿಂಗ್ ಕಂಪನಿಯ ಮೂಲ ಪ್ರವರ್ತಕ ಮತ್ತು ಸಂಸ್ಥಾಪಕ ಯಾರು ಗೊತ್ತೆ: ಪಿ.ಕೆ. ಪೊನ್ನುರಾಜ್ ಎಂಬ ಜಯಲಲಿತಾ ಬಂಟ!

ಹಿಂದೆ ಜಯಲಲಿತಾ ಚುನಾವಣೆಯಲ್ಲಿ ಪರಾಭವ ಗೊಂಡು ಮಾಜಿ ಮುಖ್ಯಮಂತ್ರಿಯಾದಾಗ ಆಕೆಯನ್ನು ಭ್ರಷ್ಟಾಚಾರದ ಆರೋಪದ ಮೇಲೆ ತುರ್ತಾಗಿ ಬಂಧಿಸಿ ಜೈಲಿಗಟ್ಟಿದ ಕರುಣಾನಿಧಿ ಸರ್ಕಾರದ ಕಾರ್ಯಾಚರಣೆ ನೆನಪಿದೆಯೇ?

ಅಂದು ಜಯಲಲಿತಾರ ಬಂಧನವನ್ನು ಪ್ರತಿಭಟಿಸಿ ತಮಿಳುನಾಡಿನಾದ್ಯಂತ ಆಕೆಯ ಎಐಡಿಎಂಕೆ ಕಾರ್ಯಕರ್ತರು ನಡೆಸಿದ ದೊಂಬಿ, ಹಿಂಸಾಚಾರದ ಅಗ್ನಿಕುಂಡದಿಂದಲೇ ನಾಯಕನಾಗಿ ಎದ್ದು ಬಂದವನು ಈ ಪಿ.ಕೆ. ಪೊನ್ನುರಾಜ್...

ಧರ್ಮಪುರಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಹಲ್ಲೆ, ಅಗ್ನಿಸ್ಪರ್ಶ ನಡೆದು 9 ಅಮಾಯಕ ಶಾಲಾಮಕ್ಕಳು ಸಜೀವ ದಹನಕ್ಕೆ ಬಲಿಯಾಗಿದ್ದವು.... ಆ ಐತಿಹಾಸಿಕ ಪ್ರತಿಭಟನೆಯ ಹೀರೋ ಪಿ.ಕೆ. ಪೊನ್ನುರಾಜುವೇ ಮುಂದೆ 1994 ರ ನಂತರ ಮತ್ತೆ ಅಧಿಕಾರಕ್ಕೆ ಮರಳಿದ ಅಕ್ಕ ಜಯಲಲಿತಾರ ದರಬಾರಿನಲ್ಲಿ ಗ್ರಾನೈಟ್, ಐರನ್ ಓರ್ ದಂಧೆಯ ಮೂಲಕ ಭಾರೀ ಕೋಟ್ಯಾಧೀಶ್ವರನಾಗಿ ಅರಳುತ್ತ ಬಂದ....

ಪಿಕೆಪಿ ಅರಳಿದ್ದು ದೇವೇಗೌಡರ ಆಸ್ಥಾನದಲ್ಲಿ

ಅಂದಹಾಗೆ ತಮಿಳ್ನಾಡಿನ ಜೈಲ್‌ಭರೋ ರಾಜಕೀಯದಲ್ಲಿ ಜಯಲಲಿತಾ ಪರ ಅಗ್ರ ಅನುಯಾಯಿಯಾಗಿ ಹೊರಹೊಮ್ಮಿದ ಈ ಪಿ.ಕೆ. ಪೊನ್ನುರಾಜ್ ಎಂಬ ಆಸಾಮಿ ಶರವೇಗದಲ್ಲಿ ಮೈನಿಂಗ್ ಉದ್ದಿಮೆದಾರನಾಗಿ ಅವತರಿಸಿದ್ದು ತಮಿಳ್ನಾಡಿನಲ್ಲಲ್ಲ, ಬದಲಾಗಿ ನಮ್ಮದೇ ಸುವರ್ಣ ಕರ್ನಾಟಕದಲ್ಲಿ!

ಇವತ್ತು ಸಿ.ಎಂ. ಕುಮಾರಣ್ಣನ ಕಾಕದೃಷ್ಟಿಗೆ ಗುರಿಯಾಗಿರುವ ಡಿಕೆಶಿಯ ಬಿಜಿನೆಸ್ ಆಪತ್ಬಾಂಧವನಾದ ಈ ಪಿ.ಕೆ.ಪಿ. ಯನ್ನು ಆವತ್ತು ಅಂದರೆ 1994-95 ರ ಅವಧಿಯಲ್ಲಿ ಕರ್ನಾಟಕದ ಮಣ್ಣಿನಲ್ಲಿ ಹುರಿದುಂಬಿಸಿ ಬೆಳೆಸಿದ್ದು ಇನ್ನಾರೂ ಅಲ್ಲ, ಸ್ವತಃ ಕುಮಾರಣ್ಣನ ಪಿತಾಶ್ರೀ ಎಚ್.ಡಿ. ದೇವೇಗೌಡ್ರೇ... ಅಂದು ರಾಜ್ಯದ ಮುಖ್ಯಮಂತ್ರಿ ಪದವಿಗೇರಿದ್ದ ಮಣ್ಣಿನ ಮಗನಿಗೆ ಈ ಪಿಕೆಪಿಯನ್ನು ಕರೆತಂದು ಪರಿಚಯಿಸಿದ್ದೇ ಅವರ ಕಿರಿಯಪುತ್ರ ಡಾ. ರಮೇಶ್....

ರವೀಂದ್ರ ರೇಶ್ಮೆ

ಆದಾಗಲೇ ತಮ್ಮ ರೇಡಿಯಾಲಜಿ ಎಂಡಿ ಪದವಿಗೆ ಗುಡ್‌ಬೈ ಹೇಳಿ ರಿಯಲ್ ಎಸ್ಟೇಟು, ಶಾಪ್ವಾಲೇಸ್ ಹೋಲ್‌ಸೇಲ್ ಬಿಯರು-ಬ್ರ್ಯಾಂದಿ ಡೀಲರ್‌ಶಿಪ್ಪು, ಪೋರವಾಲ್ ಪ್ಲಾಸ್ಟಿಕ್ಸು ಮುಂತಾದ ಬಿಜಿನೆಸ್ ಐಟಂಗಳನ್ನು ಕೈಗೆತ್ತಿಕೊಂಡಿದ್ದ ಮುನ್ನಾಭಾಯ್ ಡಾ. ರಮೇಶ್‌ಗೆ ಪೊನ್ನುರಾಜ್ ಅತ್ಯಂತ ಪ್ರತಿಭಾವಂತ ಬಿಜಿನೆಸ್ ಮ್ಯಾನ್‌ನಂತೆ ಕಂಡಿದ್ದ.....

ರಮೇಶ್ ಸ್ನೇಹ ಹಾಗು ಪಿತಾಶ್ರೀ ದೇವೇಗೌಡರ ಆಶೀರ್ವಾದದಿಂದಾಗಿ ಪಿಕೆಪಿಗೆ ಕನಕಪುರ ವಲಯದ ಅತ್ಯುತ್ತಮ ಗ್ರಾನೈಟ್ ಕಲ್ಲಿನ ತಾಣವಾದ ಪುರದೊಡ್ಡಿ ಕ್ವಾರಿಯ ಲೀಸು ದಕ್ಕಿಬಿಟ್ಟಿತು... ತದನಂತರ ಆತನ ಸಾಮ್ರಾಜ್ಯ ಮುಂಬೈ ಕರ್ನಾಟಕದ ಹುನಗುಂದ-ಇಳಕಲ್ಲಿನ ಗ್ರೈನೈಟ್ ಸಂಪತ್ತಿನಲ್ಲೂ ವಿಸ್ತಾರಗೊಂಡಿತು....

ಹೀಗೆ ಆರಂಭಗೊಂಡ ಪಿಕೆಪಿ ಮತ್ತು ಗೌಡ ಪರಿವಾರದ ಬಿಜಿನೆಸ್ ಸ್ನೇಹದ ಫಲವಾಗಿಯೇ ಆತನಿಗೆ



ಆವತ್ತೇ ಎಲ್ಲ ಮೈನಿಂಗ್ ದಂಧೆಗಳ ಸರ್ಕಾರಿ ಪೋಷಕ ಸಂಸ್ಥೆಯಾದ ಮೈಸೂರು ಮಿನರಲ್ಸ್ ಕಂಪನಿಯ ನಿಕಟ ಸಾಮೀಪ್ಯ ಕೃಪಾಶ್ರಮ ದಕ್ಕುವುದು ಸುಲಭವಾಗಿಬಿಟ್ಟಿತು...

ಈ ಎಂಎಂಎಲ್‌ನವರು ರಾಜ್ಯ ಸರ್ಕಾರದ ಕಂಪನಿಯ 'ಅಧ್ವರ್ಯುಗ'ಗಳಂತಿದ್ದ ಅಶ್ವಥ್ ಮತ್ತು ಲಕ್ಷ್ಮಣ ಎಂಬ ಉನ್ನತಾಧಿಕಾರಿಗಳ ಸಹವಾಸದಿಂದಾಗಿಯೇ ಮುಂದೆ ಹೊಸಪೇಟೆ, ಸೊಂಡೂರು ಕಡೆಯ ಕಬ್ಬಿಣದ ಗಣಿಗಳತ್ತ ತಿರುಗಿದ ಪಿಕೆಪಿಗೆ ಬರೀ 300 ರೂಪಾಯಿ ನಷ್ಟು ಸಸ್ತಾದರದಲ್ಲಿ ವೇಸ್ಟ್‌ಡಂಪ್ ಮತ್ತು ಡಸ್ಟ್ ಎಂದು ವರ್ಗೀಕರಿಸಲಾದ ಅಮೂಲ್ಯ ಅದಿರಿನ ಅಕ್ಷಯ ಪಾತ್ರೆಯೇ ಲಭ್ಯವಾಗಿಬಿಟ್ಟಿತು....

ತೀರ ಇತ್ತೀಚಿನವರೆಗೂ ಅಂದರೆ 2001-02 ರ ಸುಮಾರಿನಲ್ಲೂ ಎಸ್.ಎಂ. ಕೃಷ್ಣ ಕಾಂಗ್ರೆ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಕಾಶಪ್ಪನವರ್ ನಿಧನಾನಂತರ ಜರುಗಿದ ಹುನಗುಂದ ಅಸೆಂಬ್ಲಿ ಕ್ಷೇತ್ರದ ಬೈಎಲೆಕ್ಷನ್ ಸಮಯದಲ್ಲೂ ಪಿ.ಕೆ. ಪೊನ್ನುರಾಜ್ ಅಂದು ಪ್ರತಿಪಕ್ಷವಾಗಿದ್ದ ಜೆಡಿಎಸ್ ನಾಯಕ ದೇವೇಗೌಡರಿಗೆ ನಿಷ್ಠಾವಂತನೆನಿಸಿದ್ದ...



ಎಷ್ಟರಮಟ್ಟಿಗೆ ಎಂದರೆ ಚುನಾವಣಾ ಪ್ರಚಾರಕ್ಕೋಸ್ಕರ ಹುನಗುಂದದಲ್ಲಿ ಮೊಕ್ಕಾಂ ಮಾಡಿದ್ದ ಗೌಡರ ಸಮಸ್ತ ಆತಿಥ್ಯದ ಜವಾಬ್ದಾರಿ ನಿರ್ವಹಿಸಿದ್ದೇ ಈ ಪಿಕೆಪಿ...

ಹಳಸಿದ ಸಂಬಂಧ ಸಿಡಿದ ಕಾಳ್ಗಿಚ್ಚು

ಹುನಗುಂದ ಉಪಚುನಾವಣೆಯ ನಂತರದ ದಿನಗಳಲ್ಲಿ ಕ್ರಮೇಣ ಮತ್ತೆ ತಮ್ಮ ರಾಜಕೀಯ ಶಕ್ತಿಯನ್ನು ವರ್ಧಿಸಿಕೊಂಡ ಗೌಡರ ಕುಟುಂಬ ಅಧಿಕಾರಕ್ಕೆ ಮರಳುವ ಆಕಾಂಕ್ಷೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಂತೆಯೇ ಅವರ ಪುತ್ರದ್ವಯರಾದ ಕೆಎಎಸ್ ಅಧಿಕಾರಿ ಬಾಲಕೃಷ್ಣ ಹಾಗು ಬಿಜಿನೆಸ್‌ಮ್ಯಾನ್ ಡಾ. ರಮೇಶರ ವ್ಯಾಪಾರಿ ಆಸಕ್ತಿಗಳೂ ತೀವ್ರಗೊಂಡವು.....

ಆಗಲೇ ಪ್ರವರ್ಧಮಾನಕ್ಕೇರಿದ ಪಿಕೆಪಿಗೆ ಆ... ಗ್ರಾನೈಟ್ ಮತ್ತು ಐರನ್ ಓರ್ ದಂಧೆಯಲ್ಲಿ ತಮ್ಮ... ಸೇರಿಸಿಕೊಳ್ಳುವಂತೆ ಗೌಡರ ಮಕ್ಕಳು ಸೂಕ್ಷ್ಮವಾ... ಚಿತಾವಣೆ ಮಾಡತೊಡಗಿದರು. ಆದನ್ನ ಸಹಿಸಿಕೊಳ್ಳ... ಕ್ಕಾಗದ ಪಿಕೆಪಿ ಗೌಡರ ಪರಿವಾರದ ಸಾವಾಸ ತೊರೆ... ಕೃಷ್ಣಾ ದರಬಾರಿನ ಬಲಿಷ್ಠ ದಾದಾನಂತೆ ಮೆರೆಯು... ಸಚಿವ ಡಿಕೆಶಿಯ ಅಖಾಡಕ್ಕೆ ಸೇರಿಕೊಂಡ.

ಪಿಕೆಪಿಗೆ ಎಂಎಂಎಲ್‌ನಿಂದ ದಕ್ಕುತ್ತಿದ್ದ ಎಲ್ಲ ರಿಯ... ಯಿತಿ, ಸೌಲತ್ತುಗಳೂ ಕಾಲಾನುಕ್ರಮದಲ್ಲಿ ಡಿಕೆಶಿ ಹು... ಹಾಕಿದ ಏಳೆಂಟು ಖಾಸಗಿ ಕಂಪನಿಗಳಿಗೂ ಲಭಿಸತೊ... ದವು... ಡಿಕೆಶಿಯ ಪತ್ನಿ, ಸೋದರಿ- ಸೋದರ... ಪಾಲುದಾರರಾಗಿದ್ದ ವಿಕ್ಟರಿ ಎಕ್ಸ್‌ಪೋರ್ಟ್ಸ್, ಇಂಡಿಯ... ರಾಕ್ಸ್ ಪ್ವಾಲಿಶ್, ಸುವಿ ಗ್ರಾನೈಟ್ಸ್, ಸ್ಕಂದ ಎಂಟ... ಪ್ರೈಸಸ್, ಸಾಯಿ ಟ್ರೇಡಿಂಗ್ ಕಂಪ...

ಸೇಡಲ್ಲ...

ಮುಂತಾದವುಗಳೆಲ್ಲ ಪಿಕೆಪಿಯ ಮೈನಿ... ಕಂಪನಿಯ ಜತೆ ಅವಿನಾಭಾವ ಸಂಬ... ರೂಢಿಸಿಕೊಂಡೇಬಂದವು........

ಪಿಕೆಪಿ ಮತ್ತು ಡಿಕೇಶಿಗಳಿಗೂ ದ... ದೃಷ್ಟದ ದಿನಗಳು ಧಾವಿಸಿಬಂದವು, ಕು... ರಣ್ಣನ ಮೈತ್ರಿಕೂಟ ಸರ್ಕಾರದ ರಾಕ್ಷಸ ರು... ದಲ್ಲಿ... ಅವರಿಬ್ಬರ ಕಂಪನಿಗಳ ಮಧ್ಯೆ ಬೇನಾ... ಯಾವುದು ಸು-ನಾಮಿ ಯಾವುದು, ಅಕ... ಯಾವುದು ಸಕ್ರಮ ಯಾವುದು ಎಂಬ ಭೇ... ಭಾವವೇ ಅಳಿಸಿಹೋಗಿದ್ದಂತಹ ಸುಭ... ದಿನಗಳು ಇದ್ದಕ್ಕಿದ್ದಂತೆಯೇ ಮಾಯಹ... ನಿರಂತರ ಕಷ್ಟಕೋಟಲೆಗಳ ಧಾರಾಕಾರ ಮಳೆ... ಸುರಿಯತೊಡಗಿತು.

ಕರ್ನಾಟಕದ ಸಿಂಹಾಸನಾಧೀಶ್ವರನಾಗಿರುವ ಕುಮಾ... ಸ್ವಾಮಿ ಕೈಯಲ್ಲೀಗ ಅಧಿಕಾರದ ಅಂಕುಶ, ಹಾ... ಒಂದೇ ಏಟಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದು... ಸುವ ತವಕ... ತಮ್ಮಿಂದಲೇ ಉದ್ಧಾರವಾಗಿ ತಮ... ದ್ರೋಹ ಬಗೆದ ಪಿ.ಕೆ.ಪೊನ್ನುರಾಜನನ್ನು ಹಾ... ತಾನು ಅಧಿಕಾರಕ್ಕೇರಿದ ಗಳಿಗೆಯಿಂದಲೇ ಹಗರಣ... ರಾದ್ಧಾಂತ ಸೃಷ್ಟಿಸಿ ಕಿರಿಕಿರಿ ಮಾಡುತ್ತ ಬಂದ ... ಶಿವಕುಮಾರರನ್ನು ಒಂದೇ ಸಲಕ್ಕೆ ಜೈಲಿಗಟ್ಟಬಿ... ಅವಸರ....

ಅಂತೂ ಅಧಿಕಾರಕ್ಕೆ ಬಂದಾಗಲೆಲ್ಲ ಎದುರಾಳಿಗ... ಜೈಲಿಗಟ್ಟುವ ತಮಿಳ್ನಾಡಿನ ಕರುಣಾನಿಧಿ-ಜ... ಲಲಿತಾಗಳ ಜೈಲ್-ಭರೋ ರಾಜಕಾರಣ ಕರ್ನಾಟ... ಕಾಲಿಟ್ಟಂತಾಗಿದೆ....

ಬಾಲಣ್ಣನ ಬಿಎಸ್‌ಕೆ ಅಲಿಯಾಸ್ ಟಿಎಂಎಲ್ ಅಲಿಯಾಸ್ ಆನಂದ್‌ಸಿಂಗ್!

ಅಕ್ರಮ ಗಣಿಗಾರಿಕೆಯ ವಿರುದ್ಧ ರಾಜಕೀಯ ಸಮರ ಸಾರಿರುವ ಮುಖ್ಯಮಂತ್ರಿ ಕುಮಾರಣ್ಣನವರ ಪರಿವಾರದ ಖಾಸಗಿ ಮೈನಿಂಗ್ ಕಂಪನಿಗಳ ಬಗ್ಗೆಯೇ ಇದೀಗ ಕೌತುಕಮಯ ವದಂತಿಗಳು! ಬೆಚ್ಚಿಬೀಳಿಸುವ ಅನುಮಾನಗಳು!! ಚಕಿತಗೊಳಿಸಬಲ್ಲ ವ್ಯವಹಾರಿಕ ಊಹಾಪೋಹಗಳು!!!

ಡಿಕೆಶಿ ಕುಟುಂಬದ ವಿರುದ್ಧ ನಡೆದಿರುವಂತಹ "ನಿರ್ದಾಕ್ಷಿಣ್ಯ" ಹಾಗು "ಕಾನೂನುಬದ್ಧವಾದ" ತನಿಖೆ, ದಾಳಿ ಮತ್ತು ವಾರಂಟ್ ಕಾರ್ಯಾಚರಣೆಗಳನ್ನೇ ಮಾನ್ಯ ಕುಮಾರಸ್ವಾಮಿಯವರು ತಮ್ಮ ಸೋದರದ್ವಯರಾದ ಎಚ್.ಡಿ. ಬಾಲಣ್ಣ ಹಾಗು ಡಾ. ರಮೇಶಣ್ಣನವರ ಬಿಎಸ್‌ಕೆ ಟ್ರೇಡಿಂಗ್ ಕಂಪನಿಯ ವಿಷಯದಲ್ಲೂ ಜರುಗಿಸಲಿ.. ಆಗ ಅಕ್ರಮ ಗಣಿಗಾರಿಕೆಯ ಸಕ್ರಮೀಕರಣದ 'ಆದರ್ಶ' ಮಾದರಿಗಳೇ ಗೋಚರವಾಗುತ್ತವೆ ಎಂಬುದೇ ಐರನ್ ಓರ್ ಲಾಬಿಯ ಮತ್ಸರಜೀವಿಗಳ ಹೊಟ್ಟೆಕಿಚ್ಚಿನ ಆಗ್ರಹ....



ಬಾಲಕೃಷ್ಣೇಗೌಡ

ಮೇಲೆ ಉಲ್ಲೇಖಿಸಲಾದ ವದಂತಿ, ಅನುಮಾನ, ಊಹಾಪೋಹ ಇತ್ಯಾದಿಗಳ ಪ್ರಕಾರ ಬಿಗ್ ಬ್ರದರ್ ಬಾಲಣ್ಣ ಮತ್ತು ಸ್ಮಾಲ್‌ಬ್ರದರ್ 'ಮುನ್ನಾಭಾಯಿ' ರಮೇಶಣ್ಣನವರ ಬಿಎಸ್‌ಕೆ ಕಂಪನಿ ಈಗೀಗ ತನ್ನ ಸ್ವಂತ ಹೆಸರಿನಲ್ಲಿ ವ್ಯವಹರಿಸುವುದನ್ನೇ ಕಮ್ಮಿ ಮಾಡಿದೆಯಂತೆ....

ಸುದ್ದಿ ಮಾಧ್ಯಮಗಳ ತುಂಬಾ ಅವರ ಕುಟುಂಬದ ರಾಜಕೀಯ ವೈರಿಗಳು ನಡೆಸಿದ ಸಿ.ಡಿ. ಕ್ಯಾಸೆಟ್ಟುಗಳ ಸಮರ, ಬ್ಯಾಂಕು ದಾಖಲೆಗಳ ಭರಾಟೆಯಿಂದಾಗಿ ವಿಚಲಿತರಾದ ಬಾಲಣ್ಣ-ರಮೇಶಣ್ಣ ಜೋಡಿ ಇದೀಗ ತಮ್ಮ ಬಿಎಸ್‌ಕೆ ಕಂಪನಿಯ ಟ್ರೇಡಿಂಗ್ ವಹಿವಾಟಿಗೆ ಹೊಸ ಆಯಾಮವನ್ನೇ ನೀಡಿದ್ದಾರಂತೆ.

ಇತ್ತೀಚೆಗೆ ಬಿಎಸ್‌ಕೆ ಪರವಾಗಿ ಉತ್ತಮ ದರ್ಜೆಯ ಅಂದರೆ 64, 65 ಅಥವಾ 66 ಗ್ರೇಡ್ ಕಬ್ಬಿಣದ ಅದಿರನ್ನು ಸಗಟು ಖರೀದಿ ಮಾಡುತ್ತಿರುವವರು ಗೋವಾದ ಸಲಗಾಂವಕರ್ ಕುಟುಂಬದ TML ತುಂಗಭದ್ರಾ ಮೈನಿಂಗ್ ಲಿಮಿಟೆಡ್ ಎಂಬ ಈಗಾಗಲೇ ಜಗತ್ಪ್ರಸಿದ್ಧವಾದ ಕಂಪನಿ ಅಂತೆ....

ಈ TML ಗೆ ಈಗಾಗಲೇ ಚಿತ್ರದುರ್ಗದ ಹಳೆಯ ಮೈನಿಂಗ್ ಕುಳ ದಿವಂಗತ ರಾಮಮೂರ್ತಿಯವರ ಜಾನ್ ಮೈನ್ಸ್ ಜತೆಗೆ ರೇಸಿಂಗ್ ಕಂಟ್ರಾಕ್ಟ್ ಇದ್ದೇ ಇತ್ತಲ್ಲವೆ... ಆ ಸವಲತ್ತಿನಿಂದಾಗಿಯೇ ಇಂದು ರಾಮಮೂರ್ತಿಯವರ ಉತ್ತರಾಧಿಕಾರಿಯಾಗಿ ಅವತರಿಸಿರುವ ಪುತ್ರ, ಪ್ರವೀಣ್‌ಚಂದ್ರರ ಮೂಲಕ TML ಕಂಪನಿಗೆ ಜಾನ್ ಮೈನ್ಸ್‌ನ ಅತ್ಯುತ್ತಮ ಗುಣಮಟ್ಟದ ಕಚ್ಚಾ ಅದಿರಿನ ಬಹುಪಾಲು ಸಾಮಗ್ರಿ ಯಥೇಚ್ಛವಾಗಿ ಅತ್ಯಂತ ಸಸ್ತಾ ದರದಲ್ಲಿ ಸರಬರಾಜಾಗತೊಡಗಿದೆ... ಒಂದು ಅಂದಾಜಿನ ಪ್ರಕಾರ ಅನ್ಯರಿಗೆ ಸುಮಾರು ರೂ. 1150 ಕ್ಕೆ ಟನ್‌ನಂತೆ ಮಾ... ಮಾಡಲಾಗುವ ಮಾಲು ಈ ಬಿಎಸ್‌ಕೆ- ಪ್ರೊ... TML ಕಂಪನಿಗೆ ರೂ. 300 ರಿಂದ ರೂ. 3... ಸೋವಿ ದರದಲ್ಲಿಯೇ ಸಪ್ಲೈ ಆಗುತ್ತಿದೆ!!



ರಮೇಶ್

ಕರ್ನಾಟಕದ 'ರಾಜಪರಿವಾರ'ದ ರಂಗಪ್ರವೇ... ದಾಗಿ ಜಾನ್‌ಮೈನ್ಸ್‌ನ ಮೇಲಿನ ಒತ್ತಡ ಎಷ್ಟರಮ... ಹೆಚ್ಚಿದೆಯೆಂದರೆ ಅವರಿಗೆ ಕೇಂದ್ರ ಸ... ದಿಂದ ವಿಧಿಸಲಾಗಿರುವ IMB (ಇಂಡಿ... ಮೈನಿಂಗ್ ಬ್ಯೂರೋ) ವಾರ್ಷಿಕ ಮಾ... ಮಿತಿಯಾದ 7.5 ಲಕ್ಷ ಟನ್‌ನಷ್ಟು ಪ... ಪ್ರಸಕ್ತ ವರ್ಷದಲ್ಲಿ ಕೇವಲ 6 ತಿಂಗ... ಖಾಲಿಯಾಗಿ ಬಿಟ್ಟಿದೆಯಂತೆ....

ಚಿತ್ರದುರ್ಗದ ಜಾನ್‌ಮೈನ್ಸ್... ಖರೀದಿಸಲಾಗುವ ಅದಿರನ್ನು T... ಕಂಪನಿಯು ಸಾಸಲು ಗ್ರಾಮದ

ಟ್ವೆಂಟಿಟ್ವೆಂಟಿ ಅವರ್ ರಾಜಕಾರಣಿ ಎಚ್.ಡಿ. ದೇವೇಗೌಡರ ದೈತ್ಯಪ್ರತಿಭೆಗೆ ಬಹುಶಃ ಇದೊಂದು ಲೇಟೆಸ್ಟ್ ಉದಾಹರಣೆ: ಕೋಲಾಹಲಕಾರಿ ಚಾಮುಂಡೇಶ್ವರಿ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯ ಅಖಾಡಾಕ್ಕೆ ನಮ್ಮ ಜೆಡಿಎಸ್ ಪಾರ್ಟಿಯಿಂದ ಶಿವಬಸಪ್ಪ ಎಂಬ 80 ರ ಹರೆಯದ ವಯೋವೃದ್ಧ ಅನಾಮಧೇಯ ವ್ಯಕ್ತಿಪಟುವಿನ ಅರಂಗ್ರೇಟಂ!!


ತಮ್ಮ ದೀರ್ಘಕಾಲದ ಅನುಯಾಯಿ ಹಾಗು ಮಾಜಿ ಬೆಂಬಲಿಗ ಸಿದ್ರಾಮಯ್ಯನವರ ಸಹಜ ಜನಪ್ರಿಯತೆ ಹಾಗು ವ್ಯಾಪಕ ಜನಬೆಂಬಲದ ಅಗಾಧ ಸವಾಲಿನೆದುರು "ಲಿಂಗಾಯತರನ್ನೇ ನಮ್ಮ ಪಾರ್ಟಿಯಿಂದ ನಿಲ್ಲಿಸ್ತೇವೆ" ಎಂಬ ಹುಂಬ ಹಟಕ್ಕೆ ಬಿದ್ದು ಹಸಿಹಸಿ ಜಾತಿ ಲೆಕ್ಕಾಚಾರದ ಮತ್ತೊಂದು ಪ್ರಯೋಗಕ್ಕೆ ಕೈಹಾಕಿದ್ದಾರೆ ದೇವೇಗೌಡ್ರು....

ಒಂದು ವೇಳೆ ಸೆಕ್ಯುಲರ್-ಜೆಡಿಯ ನಾಯಕ ಗೌಡ್ರಿಗೆ ಲಿಂಗಾಯತರ ರಾಜಕೀಯ ಕ್ಷೇಮಾಭಿವೃದ್ಧಿಯ ಬಗ್ಗೆ ಪ್ರಾಮಾಣಿಕವಾದ ಕಾಳಜಿಯೇ ಇದ್ದ ಪಕ್ಷದಲ್ಲಿ ಆ ಜನಾಂಗದ ಹೊಸ ತಲೆಮಾರಿನ, ವಿದ್ಯಾವಂತ ಹಾಗು ಪ್ರಗತಿಪರ ರಾಜಕೀಯ ಪ್ರಜ್ಞೆಯುಳ್ಳ ಡೈನಾಮಿಕ್

ಚಾಮುಂಡೇಶ್ವರಿ:
ಪುರಾತನ ಡೈನೋಸಾರ್ Vs ಸಾಮಾಜಿಕ ನ್ಯಾಯದ ಸೂಪರ್‌ಸ್ಟಾರ್

ನಿಲ್ಲಿಸಿದ್ದಾರೆ.... ಅಖಿಲ ಭಾರತ ವೀರಶೈವ ಮಹಾಸಭೆಯ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎನ್ನಲಾದ ಶಿವಬಸಪ್ಪ ಎಂಬ ಶಿವಶರಣರನ್ನು ಏಕಾಏಕಿ ಅವರ ಸಂಧ್ಯಾಕಾಲದಲ್ಲಿ ಪ್ರವರ್ಧಮಾನಕ್ಕೆ ತರುವುದೇ ಲಿಂಗಾಯತರಿಗೆ ನೀಡುವ ಸಾಮಾಜಿಕ ನ್ಯಾಯವೆಂದು ಭಾವಿಸಿರುವಂತಿದೆ ದೇವೇಗೌಡ್ರು...

ಮಾತೆತ್ತಿದರೆ ಒಳಮೀಸಲಾತಿಯ ಗುಮ್ಮ ಹೊರತೆಗೆದಿಟ್ಟು



ಎಲ್ಲ ಜಾತಿವಾದಿ ಚಿಂತನೆ ಹಾಗು ಅಪ್ಪಟ ಕಂದಾಚಾರಿ ಆಚರಣೆಗಳ ಸಮೇತ ರಾಜ್ಯ ಹಾಗು ರಾಷ್ಟ್ರ ರಾಜಕಾರಣದ ಉತ್ತುಂಗಕ್ಕೇರಿ ಕೆಳಗಿಳಿದ ದೇವೇಗೌಡ್ರು ಇವತ್ತು 21 ನೇ ಶತಮಾನದ ಹೈಟೆಕ್ ಯುಗದಲ್ಲೂ ಅವೇ ಸಂಸ್ಥಾ ಕಾಂಗ್ರೆಸ್ ಮಾಡೆಲ್ ಪಾಳೇಗಾರಿಕೆ ಸಂಸ್ಕೃತಿಯನ್ನೇ ಜೀವಂತವಾಗಿಡಲು ಹೊರಟಿದ್ದಾರೆ.

ತಮ್ಮ ಜೆಡಿಎಸ್ ಪಾರ್ಟಿಯ ಸೆಕ್ಯುಲರಿಸಮ್ಮನ್ನು ಕೇವಲ ತಮ್ಮ ಕುಟುಂಬ ಪ್ರೇಮ, ಪುತ್ರ ವಾತ್ಸಲ್ಯ ಹಾಗು ಸ್ವಜನಪಕ್ಷಪಾತಕ್ಕೋಸ್ಕರ ಬಲಿಕೊಡುತ್ತ ಬಂದ ದೇವೇಗೌಡ್ರು ಕರ್ನಾಟಕ ಸರ್ಕಾರದ ಇಡೀ ಆಡಳಿತಯಂತ್ರವನ್ನೇ ತಮ್ಮ ಮಕ್ಕಳ ಮೂಲಕ ಕೈವಶಮಾಡಿಕೊಂಡು ಸುವರ್ಣ ಕರ್ನಾಟಕದ ಪ್ರಾಕ್ಸಿ ಚಕ್ರವರ್ತಿಯಾಗಿ ವಿಜೃಂಭಿಸುತ್ತಿರುವಾಗ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಆಯ್ಕೆ ನಿಚ್ಚಳ... ಅವರಿಗೆದುರಾಗಿರುವ ರಾಜಕೀಯ ಸವಾಲು ಸ್ಪಷ್ಟ.....

ಸಹೋದ್ಯೋಗಿಗಳನ್ನು ಸದೆಬಡಿಯುತ್ತ ಬಂದ ನಿಮ್ಮ ಸ್ವಜನಪಕ್ಷಪಾತದ ಧರ್ಮವನ್ನೇ?

ಅಥವಾ ಬಿಜೆಪಿ ಮೈತ್ರಿಯನ್ನು ಮೊದಲು ನೋಡುಗರ ಹೃದಯ ಕಲಕುವಂತೆ ಕಣ್ಣೀರಿಡುತ್ತ ಖಂಡಿಸುತ್ತ ಬಂದು ಕ್ರಮೇಣ ಆ ಕೋಮುವಾದಿ ಪಾರ್ಟಿಯ ಸಾವಾಸವನ್ನೇ ಅತ್ಯಂತ ಆಪ್ತವಾಗಿ ಪ್ರೀತಿಸ ತೊಡಗಿದ್ದು, ತನ್ಮೂಲಕ ಮತ್ತೆ ನಿಮ್ಮ ಬ್ಯಾಕ್-ಸೀಟ್ ಡ್ರೈವಿಂಗನ್ನು ಚಾಲನೆಗೆ ತಂದ ನಿಮ್ಮ ನಾಟಕೀಯ ವರ್ತನೆಯ ಬೂಟಾಟಿಕೆಯ ಧರ್ಮವನ್ನೆ?



ಲಿಂಗಾಯತರ ಪೈಕಿಯಲ್ಲಿಯೇ ಅತ್ಯಂತ ಶುದ್ಧ ಹಸ್ತರೂ, ಮೇಧಾವಿ ಆಡಳಿತಗಾರರೂ, ಮುತ್ಸದ್ದಿಯೂ ಎಂದೇ ಹೆಸರಾದ ಅದೇ ಚಾಮುಂಡೇಶ್ವರಿ ಕ್ಷೇತ್ರದ ಹಿರಿಯ ನಾಯಕ ರಾಜಶೇಖರಮೂರ್ತಿಯವರಿಗೆ ಮುಖ್ಯಮಂತ್ರಿ ಮಾಡುವ ಭ್ರಮೆ ಹುಟ್ಟಿಸಿ ಮೂಲೆಗುಂಪು ಮಾಡಿದ ನಿಮ್ಮ ತೀರಾ ಇತ್ತೀಚಿನ 'ರಾಜ ಧರ್ಮ'ವನ್ನು ಚಾಣಕ್ಯ ತಂತ್ರವನ್ನು ಲಿಂಗಾಯತರಾದರೂ ಹೇಗೆ ಮೆಚ್ಚಿಕೊಂಡಾರು, ಹೇಳಿ ಗೌಡಾಜೀ?

ಕೇಡಿ ರಾಜಕಾರಣ



ನಾಯಕನೊಬ್ಬನನ್ನು ಗುರುತಿಸಿ ದೀಕ್ಷೆ ಕೊಡಬಹುದಿತ್ತು...

ಹಾಗೆ ಮಾಡದೇನೆ, ದೇವೇಗೌಡ್ರು ಮೈಸೂರು ಭಾಗದ ಹಿರಿಯ ನಾಯಕ ರಾಜಶೇಖರಮೂರ್ತಿಯವರ ವಾಯ್ಸ್ ಎಂದು ಬಿಂಬಿಸುತ್ತ ಜುರಾಸಿಕ್ ಪ್ರಾಚೀನ ಯುಗದ ಪಳಿಯುಳಿಕೆಯಂತಿರುವ ಶಿವಬಸಪ್ಪ ಎಂಬ ಡೈನೋಸಾರ್ ಸ್ವರೂಪಿಯನ್ನು ಮತದಾರರೆದುರು


ಸಿದ್ರಾಮಯ್ಯನವರ ಬ್ಯಾಕ್‌ವರ್ಡ್ ಕ್ಲಾಸ್ ಬೆಂಬಲಿಗರನ್ನು ಕಂಗೆಡಿಸಲು ಯತ್ನಿಸುತ್ತ ಬಂದ ದೇವೇಗೌಡರ ರಾಜಕೀಯ ವರಸೆಗಳಿಂದ ಈಗಾಗಲೇ ಸಾಕಷ್ಟು ರೋಸಿ ಹೋಗಿರಬಹುದಾದ ಲಿಂಗಾಯತರಿಗಾಗಲೀ, ಅಥವಾ ಇನ್ನಾವುದೇ ಶೂದ್ರ ಜಾತಿ ಜನಾಂಗಕ್ಕಾಗಲೀ, ಇದೊಂದು ಘೋರವಾದ ಅವಮಾನ, ಅನ್ಯಾಯ.... ಸಾಮಾಜಿಕ ನ್ಯಾಯದ ಹೆಸರಲ್ಲೇ ಜಾತಿಗೆ ಮಣೆ ಹಾಕುವುದಾದಲ್ಲೂ ಆಯಾ ಜಾತಿಯ ಸಮರ್ಥರೂ, ಪ್ರತಿಭಾವಂತರೂ, ಕ್ರಿಯಾಶೀಲರೂ ಹಾಗೂ ತಕ್ಕಮಟ್ಟಿಗೆ ವಿದ್ಯಾವಂತರೂ ಆದ ಪ್ರತಿಭೆಗಳನ್ನು ಪುರಸ್ಕರಿಸಬೇಕು... ಆದರ ಬದಲು ತಮ್ಮ ತತ್‌ಕ್ಷಣದ ಓಟ್‌ಬ್ಯಾಂಕ್ ರಾಜಕೀಯ ಅಂಕಗಣಿತಕ್ಕನುಸಾರವಾಗಿ ಲಿಂಗಾಯತ ಜಾತಿಯ ಹೆಸರಲ್ಲಿ ಒಬ್ಬ ಅಪರಿಚಿತ ಮುಖವನ್ನು ಮುಂದಿಟ್ಟು ಮತ ಕೇಳುವುದು ಶುದ್ಧ ಪುಢಾರಿ ರಾಜಕಾರಣ.... ಆತ್ಮವಂಚನೆ ಹಾಗೂ ಜಾತಿ ಸಮೂಹಸನ್ನಿ ಸೃಷ್ಟಿಸಬೇಕೆಂಬ ಅನಿಷ್ಟ ಪ್ರವೃತ್ತಿಯ ಅನಾವರಣ....

ಇದೀಗ ಲಿಂಗಾಯತರೂ, ಒಕ್ಕಲಿಗರೂ, ಹಿಂದುಳಿದವರೂ, ದಲಿತರು ಹಾಗು ಅಲ್ಪಸಂಖ್ಯಾತರೆಲ್ಲರೂ ದೇವೇಗೌಡ ಮತ್ತವರ ಸಮಾನಮನಸ್ಕ ಹಿರಿಯ ನಾಯಕರುಗಳ ಇಂತಹ ಸವಕಲು ತಂತ್ರಗಾರಿಕೆಗೆ ಧಿಕ್ಕಾರ ಹೇಳಬೇಕಾದ ಸಂದರ್ಭ ಬಂದಿದೆ....

ಸೆಕ್ಯುಲರ್, ಸೆಕ್ಯುಲರ್ ಮಂತ್ರ ಪಠಿಸುತ್ತಲೇ ತಮ್ಮ

ಆಕಸ್ಮಿಕವಾಗಿ ತಮ್ಮ ಪುತ್ರನಿಗೆ ದಕ್ಕಿದ ಅಧಿಕಾರ ಗದ್ದುಗೆಯನ್ನು ಏಕಾಏಕಿ ತಮ್ಮ ಸಮಸ್ತ ಕುಟುಂಬ ವರ್ಗದ ಅವಸರದ ಆಸ್ತಿಗಳಿಕೆ, ದಿಢೀರ್ ಬಿಜಿನೆಸ್ ಚಟುವಟಿಕೆ ಹಾಗು ಅಗಾಧ ಐಶ್ವರ್ಯ-ಸಂಪತ್ತುಗಳ ಶೇಖರಣೆಯಲ್ಲಿ ತೊಡಗಲು ಅನುವು ಮಾಡಿಕೊಟ್ಟ ಶ್ರೀಮಾನ್ ದೇವೇಗೌಡ್ರು ಈ ಉಪಚುನಾವಣೆಯನ್ನು "ಧರ್ಮಯುದ್ಧ" ಎಂದು ಬಣ್ಣಿಸಿಕೊಂಡಿದ್ದಾರೆ....

ಯಾವ ಧರ್ಮಕ್ಕೋಸ್ಕರ ನಿಮ್ಮ ಧರ್ಮಯುದ್ಧ ದೇವೇಗೌಡಾಜೀ, ಎಂದು ಅವರ ಮಾಜಿ ಅಭಿಮಾನಿಗಳಾದ ನಾವೆಲ್ಲ ಕೇಳಬಹುದೆ? ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಬೀದಿಗಿಳಿದು ಹೋರಾಡುತ್ತ ಬಂದ ತಾವೀಗ ಮಾತೆತ್ತಿದರೆ ನಿಮ್ಮ ಮಕ್ಕಳ, ಮೊಮ್ಮಕ್ಕಳ ಕಾರುಬಾರನ್ನು ಸಮರ್ಥಿಸಲು ಸೇಲ್‌ದೀಡು, ಸಿಡಿ ಕ್ಯಾಸೆಟ್ಟುಗಳನ್ನು ಹಿಡಿದುಕೊಂಡು ಬಂದು ಪತ್ರಿಕಾಗೋಷ್ಠಿಗಳಲ್ಲಿ ಚೀರಾಡುವಂತಹ ಸ್ವಕುಟುಂಬಪ್ರಿಯರ ಧರ್ಮವನ್ನೇ?



ಶಿವಬಸಪ್ಪ

ಅಥವಾ ತಮ್ಮ ಹಾಗು ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾದಾರೆಂಬ ಗುಮಾನಿಯಿಂದಲೇ ಸಿದ್ಧರಾಮಯ್ಯ ಸಿಂಧ್ಯಾ ಎಂ.ಪಿ. ಪ್ರಕಾಶ್‌ರಂತಹ ನಿಜಕ್ಕೂ ಅನುಭವಿಗಳೂ, ಸಮರ್ಥರೂ ಆದ ರಾಜಕೀಯ

ಲಿಂಗಾಯತರಿಗೆ ಮೋಡಿ ಮಾಡಲೆತ್ನಿಸುವುದರ ಜತೆಗೆಯೇ ಮೈಸೂರಿನ ವಿದ್ಯಾವಂತ ಬ್ರಾಹ್ಮಣವರ್ಗದತ್ತಲೂ ಗೌಡರು ಪ್ರಯೋಗಿಸಿರುವ ಸೆಕ್ಯುಲರ್ ತಂತ್ರವೂ ಎಂತಹದ್ದು ನೋಡಿ: ಹಿಂದೆ ಉಡುಪಿ ಶ್ರೀಕೃಷ್ಣ ದೇವಾಲಯದ ಕನಕಗೋಪುರ ಧ್ವಂಸ ಮಾಡಿದ ವಿವಾದದಲ್ಲಿ ಉದ್ಧಟತನದಿಂದ(?) ವರ್ತಿಸಿದವರಿಗೆ ಬುದ್ಧಿ ಕಲಿಸಬೇಕಂತೆ!.... ಛೇ ಇದಕ್ಕಿಂತ ಹೀನವಾದ ಜಾತಿ-ಪ್ರಚೋದಕ ಕುತಂತ್ರ ಎಲ್ಲಾದರೂ ಇರುವುದು ಸಾಧ್ಯವೇ....

ನೋ, ನೋ, ನೋ ಎಂದು ಗಟ್ಟಿದನಿಯಲ್ಲಿ ಪ್ರತಿಭಟಿಸಿ ಸಿದ್ರಾಮಯ್ಯನವರ ಪರ ಮತ ಚಲಾಯಿಸುವ ಮೂಲಕ ಗೌಡರ ಪರಿವಾರದ ಏಕಸ್ವಾಮ್ಯಕ್ಕೆ ಧಿಕ್ಕಾರ ಹೇಳಬೇಕಿದೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರು...

[illegible]ಷನ್ ಯಾರ್ಡ್‌ನಲ್ಲಿ ಸಂಗ್ರಹಿಸಿ ಅಲ್ಲಿ ಗೂಡ್ಸ್ [illegible]ಗನ್ನುಗಳಲ್ಲಿ (Rake movement) ಮಂಗ[illegible]ರಿಗೆ ಸಾಗಾಣಿಕೆ ಮಾಡುವುದರಿಂದ ತಗಲುವ [illegible] ಟನ್ನಿಗೆ ಕೇವಲ 550 ರೂ. ಮಾತ್ರ.... ಅದೇ [illegible]ಜಪರಿವಾರದ ಕಟಾಕ್ಷ ಗಿಟ್ಟಿಸದ ಸಾಧಾರಣ ಕಂಪನಿ[illegible] ಇದೇ ಮಾಲನ್ನು ಟ್ರಕ್ಕುಗಳ ಮೂಲಕ ಸಾಗಿಸಿದಾಗ [illegible]ರಬೇಕಾದ ವೆಚ್ಚ ಟನ್ನಿಗೆ 1250 ರೂ. ಗಳಷ್ಟು!

ಹೀಗೆ ಬಾಲಣ್ಣ-ರಮೇಶಣ್ಣ ಆಂಡ್ ಬ್ರದರ್ಸ್ [illegible].(!) ಎಂಬ ಅದೃಷ್ಟಶಾಲಿ ಪರಿವಾರಕ್ಕೋಸ್ಕರ [illegible] ವೆಚ್ಚದಲ್ಲೂ ಉಳಿತಾಯ ಮಾಡುವ TML [illegible] ತನ್ನ ಮಾಲನ್ನು ಮಂಗಳೂರು ಬಂದರಿಗೆ [illegible] ಅಲ್ಲಿನ ಡಂಪಿಂಗ್ ಯಾರ್ಡ್‌ನಲ್ಲಿ ಶೇಖರಿಸು[illegible]....

ಅತ್ತ ಮಂಗಳೂರಿನ ಡಂಪಿಂಗ್ ಯಾರ್ಡ್‌ನಲ್ಲಿ [illegible] ಮಾಡಲಾದ ಅದಿರು ಸಂಗ್ರಹವನ್ನು ಹಡಗುಗಳಿಗೆ [illegible] ಮಾಡಿ FOB ಆಧಾರದ ಮೇಲೆ ಚೈನಾಗೆ [illegible] ಸಮಸ್ತ ಕಾರ್ಯಾಚರಣೆಯ ಜವಾಬ್ದಾರಿ [illegible] ಅಭಿವೃದ್ಧಿರಂಗ ಸರ್ಕಾರದ ಮೀಡುಗಾರಿಕೆ [illegible] ನಾಗರಾಜಶೆಟ್ಟರ 'ಗಣೇಶ್ ಶಿಪ್ಪಿಂಗ್ ಕಂಪನಿ' [illegible]!!

ಹೀಗಿದೆ ನೋಡಿ! ಅಲ್ಲಿ ಕುಮಾರಣ್ಣನವರ ಸರ್ಕಾರ [illegible] ಈ ಚಿಕ್ಕಪೂರ ನಾಗರಾಜಶೆಟ್ಟರದ್ದು ಅಧಿಕಾರ

ಹಂಚಿಕೆ... ಇಲ್ಲಿ ಸಿ.ಎಂ.ರ ಸೋದರ ಕಂಪನಿಯ ಜತೆ ಖಾಸಗಿ ವ್ಯಾಪಾರದಲ್ಲೂ ಸಕ್ರಿಯ ಪಾಲುದಾರಿಕೆ... ಬಹುಶಃ ಇದೇ ಈ ಅಭಿವೃದ್ಧಿರಂಗ ಮೈತ್ರಿಕೂಟದ ಅಸಲೀ ಮಸಲತ್ತು....

ಈ ರೀತಿ ಮೊದಮೊದಲು ಮಂಗಳೂರು ಬಂದರಿಗಷ್ಟೇ ಸೀಮಿತಗೊಂಡಿದ್ದ ನಾಗರಾಜಶೆಟ್ಟರ ಗಣೇಶ್ ಶಿಪ್ಪಿಂಗ್ ಕಂಪನಿಯ ವಹಿವಾಟು ಬರಬರುತ್ತ ಕಾರವಾರದ ಬಂದರಿಗೂ ವಿಸ್ತಾರಗೊಳ್ಳುತ್ತಿರುವುದು ಲೇಟೆಸ್ಟ್ ವಿದ್ಯಾಮಾನ.... ತತ್ಪರಿಣಾಮವಾಗಿಯೇ ಕಾರವಾರದ ಬಂದರಿನಲ್ಲಿ ತನ್ನ ಏಕಾಧಿಪತ್ಯ ಸ್ಥಾಪಿಸಲು ಹೆಣಗಾಡುತ್ತಿದ್ದ ಮಾಜಿ ಶಾಸಕ ದಿ. ಅಸ್ನೋಟಿಕರ್‌ರ ಸುಪುತ್ರನ ಗ್ಯಾಂಗಿಗೆ ಇತ್ತೀಚೆಗೆ ರಾಜ್ಯ ಸರ್ಕಾರದ ಪೊಲೀಸ್ ಯಂತ್ರ ಬಿಗಿಯಾಗಿ ಕಡಿವಾಣ ಹಾಕಲು ಸಾಧ್ಯವಾಗಿದ್ದು....

ಮಂತ್ರಿ ನಾಗರಾಜಶೆಟ್ಟರ ಶಿಪ್ಪಿಂಗ್ ಕಂಪನಿ ಇತರರಿಗೆ ಪ್ಲಾಟ್ ಹ್ಯಾಂಡ್ಲಿಂಗ್ ಚಾರ್ಜ್ [illegible] ಟನ್ನಿಗೆ 250 ರೂ. ಗಳನ್ನು ವಿಧಿಸುತ್ತಿದ್ದು, [illegible] 'ಸ್ಪೆಷಲ್' ಪಟ್ಟಿಯಲ್ಲಿರುವ TML ಕಂಪನಿಗೆ ಕೇವಲ 60 ರೂ. ಗಳನ್ನು [illegible]

ತ್ತಿದೆಯಂತೆ.....

ಮಂಗಳೂರು ಹಾಗು ಕಾರವಾರ ಇವೆರಡೂ ಬಂದರುಗಳಲ್ಲೂ ಬಾಲಣ್ಣನವರ ಬಿಎಸ್‌ಕೆ, ಸಲಗಾಂವ್ ಕರ್‌ರ TML ಹಾಗು ನಾಗರಾಜಶೆಟ್ಟರ ಗಣೇಶ್ ಶಿಪ್ಪಿಂಗ್ ಕಂಪನಿಗಳ ಜಂಟಿ ವಹಿವಾಟಿಗೆ ಸಕಲ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿ ಅನುಕೂಲ ಮಾಡಿಕೊಡಲು



ಹೇಗೂ ದೊಡ್ಡಣ್ಣ ಸನ್ಮಾನ್ಯ ಎಚ್.ಡಿ. ರೇವಣ್ಣನವರೇ ಶಿಪ್ಪಿಂಗ್ ಮತ್ತು ಪೋರ್ಟ್ಸ್ ಮಂತ್ರಿಯಾಗಿದ್ದಾರಲ್ಲವೇ!!

ಇದೀಗ ಕಾರವಾರ [illegible] ಬೇಲೆಕೇರಿ ಬಂದರು [illegible] 1000

ಗ್ರೂಪ್' ಎಂಬ ಖಾಸಗಿ ಡೆವೆಲಪ್‌ಮೆಂಟ್ ಕಂಪನಿಗೆ ವಹಿಸಿಕೊಟ್ಟಿದೆ ರೇವಣ್ಣನವರ ಬಂದರು ಇಲಾಖೆ...

ಅಂದಹಾಗೆ ಕಾರವಾರದ ಬೆಳ್ಳಿಕೇರೆ ಬಂದರಿಗೆ ಬಿಎಸ್‌ಕೆ ಪರವಾಗಿ ಅದಿರು ಖರೀದಿಸಿ ಡಂಪ್ ಮಾಡುತ್ತಿರುವುದು TML ಅಲ್ಲ... ಇಲ್ಲಿ 'ರಾಜಪರಿವಾರ'ದ ಸೇವಾ ಕೈಂಕರ್ಯದ ಜವಾಬ್ದಾರಿ ಹೊತ್ತಿರುವುದು ಹೊಸಪೇಟೆಯ ಮೈನಿಂಗ್ ಪ್ರಿನ್ಸ್ ಹಾಗು ಉದಯೋನ್ಮುಖ ರಾಜಕಾರಣಿ ಆನಂದ್‌ಸಿಂಗ್!

ಈ ಆನಂದ್‌ಸಿಂಗನ ಒಡೆತನದ ವ್ಯಾಸನಕೆರೆ ಪ್ರದೇಶದ ಕಬ್ಬಿಣದ ನಿಕ್ಷೇಪಗಳು ಅನೇಕ ವರ್ಷಗಳ ಕಾಲ ಅನಧಿಕೃತವಾಗಿಯೇ ಮೈನಿಂಗ್ ಚಟುವಟಿಕೆಗಳ ತಾಣವಾಗಿದ್ದು ಕುಮಾರಣ್ಣನವರ ಸರ್ಕಾರ ಅಧಿಕಾರಕ್ಕೇರಿದ ನಂತರ ಆ ಅಕ್ರಮ ಗಣಿಗಳೆಲ್ಲ ಸಕ್ರಮಗೊಂಡು ಅಧಿಕೃತ ಲೈಸೆನ್ಸ್ ಸಮೇತ ರಾಜಾರೋಷವಾಗಿ [illegible]

[illegible] ಆನಂದ್‌ಸಿಂಗನ [illegible] [illegible]

ಸಿನಿಮಾರಂಗದಲ್ಲಿ ಪಾರ್ವತಿಪುರದ ಘಟಿಂಗ ಯರ್ರ

ಈಗಾಗಲೇ ನಾನಾ ರೀತಿಯ ಬಿಕ್ಕಟ್ಟುಗಳನ್ನು ಸೃಷ್ಟಿಸಿಕೊಂಡು ನರಳುತ್ತಿರುವ ಕನ್ನಡ ಚಿತ್ರರಂಗದ ವ್ಯವಹಾರದಲ್ಲಿ 'ಲಾಂಗು' ಕಾಣಿಸಿಕೊಂಡಿದೆ. ಇಲ್ಲಿ ಫೈನಾನ್ಷಿಯರ್‌ಗಳು ನಿರ್ಮಾಪಕನಿಗೆ ಗೂಸಾ ಕೊಡುವುದು, ಸಾಲ-ಬಡ್ಡಿಗೆ ಹೆದರಿಕೊಂಡು ನಿರ್ಮಾಪಕರು ನಿರ್ದೇಶಕರಿಗೆ-ಕಲಾವಿದರಿಗೆ ಧಮಕಿ ಹಾಕುವುದು ನಡವೇ ಇದೆ.

ಇಷ್ಟು ಸಾಲದೆಂಬಂತೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಗೂಂಡಾಗಳು, ಮೀಟರ್ ಬಡ್ಡಿ ಮಾಫಿಯಾಗಳ ಹಾವಳಿ ಶುರುವಾಗಿದೆ. ಅಂತಹವರಲ್ಲಿ ಒಬ್ಬನಾದ ಘಟಿಂಗ ನಿರ್ಮಾಪಕ ವೆಂಕಟೇಶ್ "ನಾನು ಮೊದಲು ರೌಡಿ ಆಮೇಲೆ ನಿರ್ಮಾಪಕ" ಎಂದು ಕೈಲಿ ಲಾಂಗ್ ಹಿಡಿದು ಸಹ ಕಲಾವಿದರಿಗೇ ಬೆದರಿಕೆ ಹಾಕಿರುವ ಘಟನೆ ಚಿಕ್ಕ ವಿಚಾರವಲ್ಲ.


ಇವನೇ ಹೀರೋ ಯರ್ರ


ಗಾಂಧಿನಗರದ ಇವತ್ತಿನ ಟ್ರೆಂಡ್ ಇದು.

ಈ ವೆಂಕಟೇಶ್ ಕಲಾಸಿಪಾಳ್ಯದ ಪಾರ್ವತಿಪುರದ ಮೀಟರ್ ಬಡ್ಡಿ ಕುಳ. ಅಲಿಯಾಸ್ ಯರ್ರಂಸ್ವಾಮಿ ಎಂತಲೂ ಇವನಿಗೆ ಹೆಸರಿದೆ. 1997 ರಲ್ಲಿ ನಿರ್ಮಾಪಕ ಚಿದಂಬರಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ಫಿಲಂ ಫೈನಾನ್ಷಿಯರ್ ಪಾರ್ವತಿಪುರಂ ಮಾದೇಶನ ತಮ್ಮ ಇವನು. ಹೆಸರು ವೆಂಕಟೇಶ್ ಅಂತಿದ್ದರೂ ದುಶ್ಶಾಸನ ಗುಣದವನು. ಸಿನಿಮಾ ರಂಗದಲ್ಲೂ ಬಡ್ಡಿ ದಂಧೆಯ 'ಅಮ್ಮ-ಅಕ್ಕ' ಬೈಗುಳ ಭಾಷೆ ಧಾರಾಳವಾಗಿ ಬಳಸುತ್ತಾನೆ. ಇಷ್ಟೆಲ್ಲಾ ದುರ್ಗುಣಗಳಿರುವ ಯರ್ರಂಸ್ವಾಮಿ ನಿರ್ಮಿಸುತ್ತಿರುವ ಸಿನಿಮಾ ಹೆಸರು 'ಗುಣ' ಎಂದು. ಇನ್ನೂ ವಿಚಿತ್ರ ಏನೆಂದರೆ ಈ ಅವತಾರ ಪುರುಷವೇ 'ಗುಣ'ದ ಹೀರೋ ಕೂಡ. ಈ ಯರ್ರಂಸ್ವಾಮಿ ಮೊನ್ನೆ ನವೆಂಬರ್ 17 ರ ಸಂಜೆ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಲಾಂಗ್ ಹಿಡಿದು ಏರಿಹೋಗಿರುವುದು ಪ್ರವೀಣ, ರೇಣುಕ ಎಂಬ ಸಹಕಲಾವಿದೆಯರ ಮೇಲೆ. ಸ್ಟುಡಿಯೋದಲ್ಲಿ ಯರ್ರನ 'ಗುಣ'ದ ಡಬ್ಬಿಂಗ್ ನಡೆಯುತ್ತಿದ್ದಾಗಲೇ 'ಪಲ್ಲಕ್ಕಿ' ಚಿತ್ರದ ಶೂಟಿಂಗ್ ಕೂಡ ಅಲ್ಲೇ ನಡೆದಿತ್ತು. ಸಹಕಲಾವಿದೆಯರಾದ ದಿವ್ಯ ಪ್ರವೀಣ, ರೇಣುಕ, ಶ್ಯಾಮಲ ಮುಂತಾದವರಿದ್ದಲ್ಲಿಗೆ ಬಂದ ವೆಂಕಟೇಶ್ 'ನನ್ ಪಿಚ್ಚರ್‌ಗೆ ಒಂದು ಐಟಂ ಸಾಂಗ್ ಹಾಕ್ತೀನಿ, ಡ್ಯಾನ್ಸ್ ಮಾಸ್ಟರ್ ಯಾರನ್ ಮಾಡಲಿ' ಎಂದು ಮಾತು ಶುರುವಿಟ್ಟುಕೊಂಡಿದ್ದಾನೆ. 'ಯಾರ್ನಾದ್ರೂ ಹಾಕ್ಕೊಳಿ, ನಮ್ಗೇನೂ' ಎಂದು ಒಬ್ಬ ಹುಡುಗಿ ಹೇಳುತ್ತಿರುವಾಗಲೇ ಇನ್ನಿಬ್ಬರು ಹುಡುಗಿಯರು ಕಿಸಕ್ಕಂತ ನಕ್ಕಂತೆ ಭಾಸವಾಯಿತು ಯರ್ರಿಗೆ, ಅಷ್ಟೇ ಸಾಕಾಯಿತಲ್ಲ ಅವನಿಗೆ.

"ಏನ್ ನಗ್ತೀರೆ, ನನ್ ಮೈಂಡೇ ಚೇಂಜ್ ಆಗ್ಬಿಡುತ್ತೆ" ಎಂದು ಬಾಲ ಬಿಚ್ಚಿದ್ದಾನೆ. ಈ ಯರ್ರಿ, ತನ್ನಿಡೀ ಜೀವನವನ್ನು ಹೆಣ್ಣುಗಳ ಶಿಕಾರಿಯಲ್ಲೇ ಕಳೆದಿರುವ ಆಸಾಮಿ. ಇವನ ಹಲ್ಕಾ ಮೂಡ್ ಗಮನಿಸಿದ ಹುಡುಗಿಯರು ಹುಷಾರಾಗಿ 'ನಾವು ನಿಮ್ಮುನ್ ನೋಡಿ ನಗಲಿಲ್ಲ' ಎಂದೇನೊ ಹೇಳಿದರೂ ಯರ್ರಿ ಕಿವಿಗೊಟ್ಟಿಲ್ಲ ಅಲ್ಲೇ ಜಗಳ ಶುರುವಾಗಿದೆ.

ಹೋಗೆ, ಬಾರೆ ಎಂದು ಶುರು ಮಾಡಿದ ಯರ್ರಿ ಅವನ ಅಯೋಗ್ಯ ಬುದ್ಧಿಗೆ ತಕ್ಕಂತೆ ಅಮ್ಮ, ಅಕ್ಕ ಎಂಬ ಬೈಗುಳ ಕಾರಿಕೊಂಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸಹಕಲಾವಿದೆಯರು ಚಪ್ಪಲೀಲಿ ಹೊಡಿತೀವಿ ಎಂದಿದ್ದಕ್ಕೆ ಯರ್ರಿಯ ತಲೆ ಕೆಟ್ಟುಹೋಗಿದೆ. ಆಗಲೇ ಅಲ್ಲಿಗೆ ಬಂದು ಇನ್ನಷ್ಟು ಅದ್ವಾನ ಎಬ್ಬಿಸಿದವನು ಮುನಿಸ್ವಾಮಿ. ಇವನು ಯರ್ರಿಯ ಗೆಳೆಯ ಹಾಗೂ 'ಗುಣ' ನಿರ್ಮಾಣದ ಪಾಲುದಾರ. ದುರ್ಗುಣದಲ್ಲಿ ಥೇಟ್ ಯರ್ರಿಯ ಅಪರಾವತಾರ. ಈ ಮುನಿಯ ಬಂದವನೇ "ಈವಾಗ್ಲೆ ಐವತ್ತು ಜನಾನ್ ಕರಿಸ್ತೀನಿ" ಎಂದು ಕಿರುಚಾಡಿ ಸಹಕಲಾವಿದೆಯರಿಗೆ ಹೊಡೆಯಲು ನುಗ್ಗಿದ್ದಾನೆ. ಹೀರೋ ಯರ್ರಿ ಎಲ್ಲಿಟ್ಟುಕೊಂಡಿದ್ದನೋ ಏನೋ ಲಾಂಗ್ ಕೈಲಿಡಿದು 'ನಾನ್ ಮೊದಲು ರೌಡಿ, ಆಮೇಲೆ ನಿರ್ಮಾಪಕ' ಎಂದು ಕಿರುಚುತ್ತಾ ಎಲ್ಲರನ್ನು ಬೆದರಿಸಿದ್ದಾನೆ.

ಅಂದಹಾಗೆ ಇವೆಲ್ಲಾ ನಡೆಯುತ್ತಿದ್ದಾಗ ಸುಬ್ರಮಣ್ಯಪುರ ಪೊಲೀಸರು ಬೆಪ್ಪುತಕ್ಕಡಿಗಳ ತರಾ ನೋಡುತ್ತಾ ನಿಂತೇ ಇದ್ದರು! ಅಷ್ಟೇ ಅಲ್ಲ ಈಗ ಸಹ ಕಲಾವಿದರು ಒಟ್ಟಾಗಿ ಹೋಗಿ ನಿರ್ಮಾಪಕನ ಗೂಂಡಾಗಿರಿ ಬಗ್ಗೆ ದೂರಿದರೆ ಫಿಲಂ ಚೇಂಬರ್ ಸಹ ಸೈಲೆಂಟಾಗಿದೆಯೇ ವಿನಃ ಉಸಿರೆತ್ತುತ್ತಿಲ್ಲ. ಮೀಟರ್ ಬಡ್ಡಿಯವರ ವಿರುದ್ಧ ಉಸಿರೆತ್ತುವ ಮೀಟರ್ ಇವರ್‍ಯಾರಿಗೂ ಇದ್ದಂತಿಲ್ಲ.


ದೌರ್ಜನ್ಯಕ್ಕೊಳಗಾದ ಸಹಕಲಾವಿದರು

[illegible]

'ಗುಣ' ಸಿನಿಮಾದ ಹೀರೋ ಯರ್ರಿ ಅಭಿಜಾತ ಕಲಾವಿದನೇನಲ್ಲ, ಕೇವಲ ಹುಡುಗಿಯರ ಶೋಕಿಗಾಗೇ ಸಿನಿಮಾ ಫೀಲ್ಡಿಗೆ ಬಂದಿದ್ದಾನೆ ಎಂಬ ಪುಕಾರುಗಳಿವೆ. ಸಿನಿಮಾಗೆ ಕಾಲಿಡುವ ಮೊದಲು 2001 ರಲ್ಲಿ ಕೆಂಪೇಗೌಡ ನಗರ ವಾರ್ಡಿನಿಂದ ನಗರಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಇವನೆಂತಾ ಚೆಂಗಲುಬುದ್ಧಿಯವನೆಂದರೆ ಚುನಾವಣಾ ಪ್ರಚಾರಕ್ಕೆಂದು ಗುಟ್ಟಳ್ಳಿ ಸ್ಲಂ ಏರಿಯಾದಲ್ಲಿ ಓಡಾಡುತ್ತಿದ್ದಾಗ ಅಲ್ಲೇ ಒಬ್ಬ ಹುಡುಗಿಯ ಮೇಲೆ ಇವನ ಕಾಕದೃಷ್ಟಿ ಬಿತ್ತು. ಏನೇನು ಆಮಿಷ ಒಡ್ಡಿದ್ದನೋ ಆ ಹುಡುಗಿ ಇವನ ಮಾತಿಗೆ ತಲೆದೂಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಳು. ಯರ್ರಿಯ ಈ ನೀಚ ಬುದ್ಧಿ ನೋಡಿದ ಜನ ಓಟು ಹಾಕದೆ ಸೋಲಿಸಿ ಬಿಟ್ಟರು. ಸೋಷಿಯಲ್ ವರ್ಕು ಹಾಳೂಮೂಳೆಂದು ಸಿಕ್ಕಸಿಕ್ಕವರಿಗೆ ಕಾಸೆತ್ತಿಕೊಡುತ್ತಿದ್ದ ಯರ್ರಿಗೆ ಆಗ ಜೊತೆಯಾದವನೇ ಉಮೇಶ ಶೆಟ್ಟಿ. ನಶಾ ಎಂಬ ಲೈವ್‌ಬ್ಯಾಂಡ್ ನಡೆಸುತ್ತಿರುವ ಈ ಶೆಟ್ಟಿ ಮುತ್ತಪ್ಪ ರೈ ಶಿಷ್ಯ. ರೈ ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಯಾರೋ ಸ್ವಾತಂತ್ರ್ಯ ಹೋರಾಟಗಾರನೇ ರಿಲೀಸ್ ಆದಂತೆ ಇವರಿಬ್ಬರೂ ಭಾರಿ ಪಟಾಕಿ ಹೊಡೆಸಿದ್ದರು.

ಮಾತೆತ್ತಿದರೆ ಮಚ್ಚು-ಲಾಂಗು ಎಂದು ಗಾಂಚಾಲಿ ಮಾಡುವ ಯರ್ರಿಯ ಪೊಗರಿಗೆ ಈ ಲಿಂಕುಗಳೂ ಕಾರಣವಾಗಿರಬಹುದು. ರಾಜ್ಯ ಕೊರಚರ ಸಂಘದ ಅಧ್ಯಕ್ಷನಾಗಿರುವ ಮಾದೇಶ ಈಗ ಸ್ವಲ್ಪ ಬದಲಾಗಿದ್ದಾನೆ. ತಮ್ಮ ಯರ್ರಿಯ ಚೆಂಗಲು ಬುದ್ಧಿ ಸರಿ ಮಾಡಲು ಹೋದಾಗೆಲ್ಲಾ ಈ ಯರ್ರಿ ಹಠಮಾರಿ ಮಕ್ಕಳ ತರ ಗೋಡೆಗೇ ತಲೆ ಚಚ್ಚಿಕೊಳ್ಳುತ್ತಿರುತ್ತಾನಂತೆ.

ಅಂತಾ ತಿಕ್ಕಲು ಹಾಗೂ **short temper** ಗಿರಾಕಿ ಈ 'ಗುಣ' ಚಿತ್ರದ ಹೀರೋ.

'ಗುಣ' ಸಿನಿಮಾ ಶುರುವಾಗಿ ಈಗಾಗಲೇ ಐದಾರು ವರ್ಷ ಆಗಿ ಹೋಗಿದೆ. ಹತ್ತಿರದಲ್ಲೆಲ್ಲೂ ಇದರ ರಿಲೀಸ್ ಸಾಧ್ಯತೆ ಕಾಣಿಸುತ್ತಿಲ್ಲ. ಇದಕ್ಕೆ ಯರ್ರಿಯೇ ಹೊಣೆ ವಿನಃ ಸಹಕಲಾವಿದರಾಗಲೀ, ಮತ್ತಿನ್ಯಾರೋ ಕಾರಣ ಅಲ್ಲ.

ಹೀರೋ ಆಗುವ ಮೊದಲು ಯರ್ರಿ ಫಿಲಂ ಚೇಂಬರ್ ಹತ್ತಿರವೇ ನಿತ್ಯ ಅಡ್ಡೆ ಹಾಕುತ್ತಿದ್ದ. ತಾನು ಸಾಲ ಕೊಟ್ಟಿದ್ದ ನಿರ್ಮಾಪಕರ್‍ಯಾರಾದರು ಎದುರಿಗೆ ಸಿಕ್ಕರೆ 'ಏಯ್... ನಿನ್...ನ್ ಬಾರೋ ಇಲ್ಲಿ' ಎಂದೇ ಮಾತು ಶುರು ಮಾಡುತ್ತಿದ್ದ.

ಇಂತಾ ಪುಂಡು ಗುಣದವನೇ ಈಗ ಹೀರೋ ಕಂ ನಿರ್ಮಾಪಕನಾಗಿದ್ದಾನೆ. ಲಾಂಗು-ಮಚ್ಚಿನ ಭಾಷೆಯಲ್ಲಿ ವ್ಯವಹರಿಸುತ್ತಿದ್ದಾನೆ. ಇವನಂಥವರಿಂದ ಈಗಾಗಲೇ ಹದಗೆಟ್ಟಿರುವ ಕನ್ನಡ ಚಿತ್ರರಂಗದ ನಿರ್ಮಾಪಕ-ನಿರ್ದೇಶಕ-ವಿತರಕ ಹಾಗೂ ಕಲಾವಿದರ ಸಂಬಂಧಗಳು ಇನ್ನೂ ಹಳಸಿಕೊಳ್ಳಲಿವೆ.

ಫಿಲಂ ಚೇಂಬರ್ ಇನ್ನಾದರೂ ನಿದ್ರೆ ಬಿಟ್ಟು ಎದ್ದೇಳಬಾರದಾ?

-ಬಿಳಿದಾಳೆ ಈಶ

ಡಬಲ್ ಕಾಲ್‌ಶೀಟ್ ಘಟವ

ನಟ-ನಟಿಯರ ಕಾಲ್‌ಶೀಟ್ ಎಂದರೆ ಸಿ... ಗೊತ್ತಿರುತ್ತದೆ. ಆದರೆ ಡಬಲ್ ಕಾಲ್‌ಶೀಟ್ ಕೇ... ವುದೇ ಯರ್ರಿಯ ಸ್ಪೆಷಾಲಿಟಿ. ಡಬಲ್ ಕಾಲ್‌ಶೀ... ಎಂದರೆ ಯರ್ರಿಯ ಸಿನಿಮಾದ ಕಲಾವಿದೆಯರು ಅ... ನೊಂದಿಗೆ 'ಎಲ್ಲಾ' ರೀತಿಯಲ್ಲೂ ಸಹಕರಿಸಬೇಕೆಂ... ಅರ್ಥ.


ಆಟೋ ಮೋಹನ

ರಾಜಶ್ರೀ ಎಂಬ ನಟಿಯನ್ನು ಇದೇ ರೀತಿ ಗೋಳಾಡಿಸಿದ್ದ ಯರ್ರಿ, ಪಾರ್ವತಿಪುರದ ಮೀಟರ್ ಬಡ್ಡಿ ಕುಳಗಳಾದ ಆಟೋ ಮೋಹನ, ಮಾದೇಶ, ಎಂಎಲ್‌ಎ ಮುಂತಾದವರ ಪೈಕಿ ಮಿತಿಮೀರಿದ ನಟೋರಿಟಿ ಬೆಳೆಸಿಕೊಂಡಿದ್ದಾನೆ. ಹಾಗೆ ಹೇಳಬೇಕೆಂ... ಕನ್ನಡ ಚಿತ್ರರಂಗದಲ್ಲಿ ಈಗ್ಗೆ ಹತ್ತು ವರ್ಷಗಳ ಹಿಂ... ಗೂಂಡಾಗಿರಿ ಉದ್ಘಾಟಿಸಿದ್ದೇ ಈ ಬಡ್ಡಿಕೋರರ ಗ್ಯಾಂ... 1997 ರ ಮಾರ್ಚ್ 13 ರಂದು ನಿರ್ಮಾಪಕ ಚಿದಂ... ಶೆಟ್ಟಿಯನ್ನು ಹೊಡೆದು ಕೊಲೆ ಮಾಡುವ ಮೊದ... ಇದೇ ಗ್ಯಾಂಗ್‌ನಿಂದ ಹತ್ತಾರು ಹಲ್ಲೆ ಘಟನೆಗ... ನಡೆದಿದ್ದವು.


ಮಾದೇಶ

ಚಿತ್ರದುರ್ಗದ ಹಂಚಿಕೆದಾರ ಸೀತೂರಾಂ, ಪೊಲೀಸ್ ಸ್ಟೋರಿ ಸಿನಿಮಾದ ಕ... ಬರೆದ ಡೇವಿಡ್, ಮಾರ್ತಾಂಡ ಸಿನಿಮಾ... ಚಲಪತಿ ಮೇಲೆ ಇವರು ಹಲ್ಲೆ ನಡೆಸಿದ್ದರು. ಕಲಾಸಿಪಾಳ್ಯದ ಜಬ್ಬಾರ್ ಟ್ರಾವೆಲ್ಸ್‌ನ ಮುನಾ... ಮಗನನ್ನೇ ಕಿಡ್‌ನ್ಯಾಪ್ ಮಾಡಿದ್ದರು. ಈ ಕೇಸಿನ... ರೌಡಿ ತನ್ವೀರ್ ಚಟ್ನಿ ಸಲೀಂ ತಲೆ ಹಾಕಿದ್ದಕ್ಕೆ ಸಲೀ... ಹತ್ಯೆಯಾಗಿತ್ತು.

ಗಾಂಧಿನಗರ ಅವತ್ತು ಎಚ್ಚೆತ್ತುಕೊಳ್ಳಲಿಲ್ಲ. ಈ... ಇದೇ ಆಟೋ ಮೋಹನ ನಿರ್ದೇಶಕ ಆರ್ಯ ಮೆ... ಹಲ್ಲೆ ನಡೆಸಿದ್ದಾನೆ. ಇವನ ಗೆಣೇಕಾರ ಯರ್ರಿ ಲಾಂ... ಕೈಲಿಡಿದು ಕಲಾವಿದರನ್ನು ಬೆದರಿಸುವ ಮಟ... ಹೋಗಿದ್ದಾನೆ.

ಈ ಗ್ಯಾಂಗಿನೊಂದಿಗೆ ಈಗ ಚಾಮರಾಜಪೇಟೆ... ಸಂಪತ್ಕುಮಾರ್ ಅಲಿಯಾಸ್ ಚೆನ್ನ ಎಂಬ ಫೈನಾ... ಯರ್ ಕಾಣಿಸಿಕೊಳ್ಳುತ್ತಿದ್ದಾನೆ. ಈ ಹುಡುಗ... ಮಾವಳ್ಳಿಯ ನಟೋರಿಯಸ್ ಎಲಿಮೆಂಟುಗಳ ಲಿಂ... ಗಳಿವೆ. ಆರ್.ವಿ. ದೇವರಾಜನ ಕೃಪೆ, ಆಶೀರ್ವಾ... ಗಳೂ ಇವೆ.

ಕನ್ನಡ ಚಿತ್ರರಂಗ ಚರಂಡಿ ಪಾಲಾಗಲು ಇ... ಸಾಕೆನ್ನಿಸುತ್ತದೆ. ಪರಿಸ್ಥಿತಿ ಈ ಹಂತಕ್ಕೆ ತಲುಪಿ... ವಾಗಲೂ ಫಿಲಂ ಚೇಂಬರ್‌ನದ್ದು ಈಗಲೂ ಕುಂ... ಕರ್ಣ ನಿದ್ರೆ.

ಬಾಲಣ್ಣನ ಬಿಎಸ್‌ಕೆ ಅಲಿಯಾಸ್.....

(ಹಿಂದಿನ ಪುಟದಿಂದ)

ಬ್ರದರ್ಸ್ ಜೋಡಿ ಆತನಿಂದಲೂ ನಿರಂತರವಾಗಿ ಡಿಸ್ಕೌಂಟ್ ದರದಲ್ಲಿ 63,64 ಗ್ರೇಡ್ ಅದಿರು ಸಪ್ಲೈ ಸೌಲಭ್ಯ ಗಿಟ್ಟಿಸಿದೆ.... ಆನಂದಸಿಂಗನ ವೈಪ್ರೋವಿ ಕಂಪನಿಯ ಈ ಅದಿರು ಕಪ್ಪವನ್ನು ತನ್ನ ಹೆಸರಲ್ಲಿಯೇ ಸಾಗಿಸಿ ಬೆಳ್ಳಿಕೆರೆ ಬಂದರಿನಲ್ಲಿ ಡಂಪ್ ಮಾಡುವ ಮುಲಾಜಿಗೆ ಸಿಲುಕಿಕೊಂಡಿದೆ....

ಚಿತ್ರದುರ್ಗದ ಮಾಲು ಸಲಗಾಂವಕರ್‌ರ TML ಕಂಪನಿಯ ಹೆಸರಲ್ಲಿ ಮಂಗಳೂರಿಗೆ ಹಾಗೂ ಹೊಸಪೇಟೆಯ ವ್ಯಾಸನಕೆರೆ ಮೈನ್ಸ್‌ನ ಮಾಲು ಆನಂದಸಿಂಗರ ಮೂಲಕ ಕಾರವಾರದ ಬೆಳ್ಳಿಕೆರೆಗೆ ಸರಬರಾಜಾಗುವ ವ್ಯವಸ್ಥೆ ಮಾಡಿಕೊಂಡಿರುವ ಬಿಎಸ್‌ಕೆ ಕಂಪನಿಯ ಅಪ್ರತಿಮ ವ್ಯವಹಾರ ಕುಶಲತೆಯನ್ನು ಕಂಡು ಸಾಂಪ್ರದಾಯಿಕ ಮೈನಿಂಗ್ ದೊರೆಗಳೆಲ್ಲ ಬೆಚ್ಚಿಬೀಳುವಂತಾಗಿದೆ....

ಜಾನ್ ಮೈನ್ಸ್ ಹಾಗು ಆನಂದ್‌ಸಿಂಗ್ ಮೈನ್ಸ್‌ನ ಅತ್ಯುತ್ತಮ ಗ್ರೇಡ್ ಅದಿರಿನ ಸಿಂಹಪಾಲನ್ನು ರಾಜಪರಿವಾರದ (ಗೌಡ ಪರಿವಾರ?) 'ಮೈತ್ರಿಕೂಟ'ವೇ ಕಬಳಿಸುತ್ತಿರುವುದರಿಂದ ಹಳೆಯ ಪ್ರತಿಸ್ಪರ್ಧಿಗಳೆಲ್ಲರೂ ತಮಗೆ ನಿಗದಿಯಾದ ಕೋಟಾ ಸಹ ಸಿಗದೆಯೇ ಕಂಗಾಲಾಗತೊಡಗಿದ್ದಾರೆ....

ಬಿಎಸ್‌ಕೆ ಆರ್ಭಟದ ಎದುರು ಮಂಗಳೂರಿನ Alpine, ಮಿನ್‌ಕೋರ್, ತೇರಾಪಂತ್, ರಾಜ್‌ಮಹಲ್ ಸಿಲ್, ಮುಂತಾದ ಹಳೆಯ ಘಟಾನುಘಟಿಗಳೆಲ್ಲ ಜಾನ್‌ಮೈನ್ಸ್‌ನ ತಮ್ಮ ಹಳೆಯ ಸಂಬಂಧ ಕಳಚಿಕೊಂಡಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ.... ಅವರೇನಾದರೂ ದೂರು ನೀಡುವ ದುಸ್ಸಾಹಸಕ್ಕಿಳಿದಿದ್ದಾದರೆ ಅವರ ನಿಗದಿತ ಕೋಟಾವನ್ನೇ ರದ್ದು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ ಜಾನ್ ಮೈನ್ಸ್ ಆಡಳಿತಾಧಿಕಾರಿಗಳು....

ಮಂಗಳೂರು ಹಾಗು ಬೆಳ್ಳಿಕೆರೆಗೆ FOR ಮೂಲಕ ಸಾಗಿಸಲಾಗುವ ಸಮಗ್ರ ಅದಿರನ್ನು ಖರೀದಿ ಮಾಡಿ ರಫ್ತು ಮಾಡುವ ಸೇವಾರ್ಥ (ಕರ್ಮ!?) ಸುಪ್ರಸಿದ್ಧ ಅದಾನಿ ಎಕ್ಸ್‌ಪೋರ್ಟ್ ಕಂಪನಿಯದ್ದು.... ಕೋಲ್ಕತಾ ಮೂಲದ ಈ ಅದಾನಿ ಕಂಪನಿಗೂ ಕರ್ನಾಟಕದ ರಾಜಪರಿವಾರದ ಕಟಾಕ್ಷ ಅನಿವಾರ್ಯವಲ್ಲವೇ...

ಅದಾನಿ ಎಕ್ಸ್‌ಪೋರ್ಟ್ ಕಂಪನಿಯಿಂದ FOB ಆಧಾರದಲ್ಲಿ ಆಮದು ಮಾಡಿ ಕೊಳ್ಳುವ 'ಅಮೂಲ್ಯ' ಸೇವೆ ಹಾಂಕ್‌ಕಾಂಗ್ ಮೂಲದ 'ಕಾಂಟಿನೆಂಟಲ್' ಕಂಪನಿಯದ್ದು... ಚಿತ್ರದುರ್ಗದ ಹಳೆಯ ಮೈನಿಂಗ್ ಕುಳ ಪೋತ್‌ದಾರ್ ಸಂಬಂಧದ ಈ ಕಾಂಟಿನೆಂ... ಕಂಪನಿಗೆ ಪ್ರಧಾನ ಸಲಹೆಗಾರ ಕರ್ನಾಟಕದ ... ಇಲಾಖೆ ನಿವೃತ್ತ ನಿರ್ದೇಶಕ ಹಾಗು ಇವತ್ತಿನ ... ಬಗೆಯ ಗಣಿಗಾರಿಕೆ ಅವಾಂತರಗಳ ಪ್ರವರ್ತಕನೆ... ಗುರುತಿಸಲ್ಪಟ್ಟಿರುವ ಬಸಪ್ಪರೆಡ್ಡಿ ಎಂಬ ಮ... ಮೈನಿಂಗ್ ದಾದಾ!!

ಇದು ಹಗರಣದ ಹಾವಳಿಯಿಂದ ತತ್ತ... ಕುಮಾರಣ್ಣನವರ ಸುಪ್ರಸಿದ್ಧ ಸೋದರದ್ವಯರ ಬಿ... ಟ್ರೇಡಿಂಗ್ ಕಂಪನಿಯು ತನ್ನ ಪ್ರತಿಷ್ಠೆ ಮತ್ತು ಆತ್ಮಗ... ರಕ್ಷಣೆಗಾಗಿ ನಿರ್ಮಿಸಿಕೊಂಡಿರುವ ಅಭೂತಪೂ... ವ್ಯಾಪಾರಿ ಚಕ್ರವ್ಯೂಹ... ಇದರಲ್ಲಿ ವ್ಯಾಪಾರಿ ಚಾಣ... ಗಿಂತ ಹೆಚ್ಚು ಪ್ರಬಲವಾಗಿರುವುದು 'ರಾಜಪರಿವಾ... ಅಧಿಕಾರಬಲ ಮತ್ತು ಬಲಿಷ್ಠ ರಾಜಕೀಯ ವರ್ಚ... ಇಲ್ಲಿ ಯಾವುದೂ ಅಕ್ರಮವೇ ಇಲ್ಲ.. ಎಲ್ಲವೂ ಸ... ಕಾನೂನು ಬದ್ಧ ಹಾಗು ಸಂವಿಧಾನಾತ್ಮಕವೇ!!!

ಹೆಂಡತಿಯನ್ನೇ ಕೊಂದ ತಲೆಹಿಡುಕ ಸ್ಯಾಂಟ್ರೊ ರವಿ?

ನೂರಾರು ಅಮಾಯಕ ಹೆಣ್ಣುಗಳನ್ನು ಪಾಪಕೂಪಕ್ಕೆ ತಳ್ಳಿದ ಪಿಂಪ್ ಸ್ಯಾಂಟ್ರೋ ರವಿ ಈ ಸಾರಿ ತಪ್ಪಿಸಿಕೊಳ್ಳುವಂತಿಲ್ಲ. ಈ ತಲೆಹಿಡುಕನ ಹೆಂಡತಿ ಚಂದ್ರಿಕಾ ಕೊಲೆಯಾಗಿ ಹೋಗಿದ್ದಾಳೆ. ಯಾವ ಆಂಗಲ್‌ನಲ್ಲಿ ನೋಡಿದರೂ, ಕಾಡುಮೃಗ ಸ್ಯಾಂಟ್ರೋ ರವಿಯೇ ಕೊಲೆಗಾರ ಎಂಬುದು ಜನಸಾಮಾನ್ಯನಿಗೂ ಗೊತ್ತಾಗುತ್ತಿದೆ. ಆದರೆ ಮಂಡ್ಯದ ಪೊಲೀಸ್ ಇಲಾಖೆ ಮಾತ್ರ ಸ್ಯಾಂಟ್ರೋ ರವಿಯ ಎಂಜಲು ನೆಕ್ಕುತ್ತಿರುವಂತಿದೆ.

ನವೆಂಬರ್ 9 ರಂದು ಪಾಂಡವಪುರದ ವಿ.ಸಿ. ನಾಲೆಯಲ್ಲಿ ಮುಖ, ತಲೆಗೆ ಆಸಿಡ್ ಹಾಕಿದ, ಅರ್ಧ ದೇಹವೇ ಸೀಳಲ್ಪಟ್ಟ ಹೆಣವೊಂದು ತೇಲಿ ಬಂತು. ಎರಡು ತೋಳುಗಳಲ್ಲಿ ಹರೀಶ್, ರವಿ ಅಂತಾ ಹಚ್ಚೆ ಗುರುತು ಇದ್ದುದನ್ನು ನೋಡಿದ ಪಾಂಡವಪುರ ಪೊಲೀಸರು ಅದು ಚಂದ್ರಿಕಾಳ ಶವ ಎಂಬ ಅನುಮಾನದಿಂದ ಮುತ್ಲಾಳ ಸ್ಯಾಂಟ್ರೋ ರವಿಯನ್ನು ಕರೆಸಿದರೆ ಅವನು ಅದು ನನ್ನ ಹೆಂಡತಿಯ ಶವ ಅಲ್ಲ ಎಂದು ಹೇಳಿದ.

ಆದರೆ ಚಂದ್ರಿಕಾಳ ತಾಯಿ ಮತ್ತು ತಂಗಿ ಸಿಕ್ಕಿರುವ ಶವ ಚಂದ್ರಿಕಾಳದೇ ಎಂದು ಸಾರಿ ಸಾರಿ ಹೇಳಿದ್ದಾರೆ.



ಹೆಂಡತಿ ಚಂದ್ರಿಕಾಳೊಂದಿಗೆ ಪಿಂಪ್ ಸ್ಯಾಂಟ್ರೋ ರವಿ

ಲೆಕ್ಕ ಕೇಳಿದ ರವಿ....

ಯಾಕೋ ಕಳೆದ ಒಂದೂವರೆ ವರ್ಷಗಳಿಂದ ಸ್ಯಾಂಟ್ರೋ ರವಿಯ ನಸೀಬೇ ನೆಟ್ಟಗಿದ್ದಂತಿಲ್ಲ. ಇಲ್ಲಿಗೆ ಒಂದೂವರೆ ವರ್ಷದ ಕೆಳಗೆ ಬೆಂಗಳೂರು ಪೊಲೀಸರ ಕೈಯಲ್ಲಿ ಹೈರಾಣಾಗಿದ್ದ ಸ್ಯಾಂಟ್ರೋ ರವಿ ಜೈಲಿಂದ ಆಚೆಗೆ ಬರುತ್ತಿದ್ದಂತೆ ಸ್ವತಃ ತನ್ನ ಮಗಳನ್ನೇ ಅಪಹರಿಸಿದ ಆರೋಪಕ್ಕೊಳಗಾಗಿ ಮಂಡ್ಯ ಪೊಲೀಸರಿಗೆ ಸಿಕ್ಕಿಬಿದ್ದ. ಈಗ ಸ್ವತಃ ಹೆಂಡತಿಯನ್ನೇ ಕೊಲೆ ಮಾಡಿರುವ ಗುಮಾನಿಗಳಿದ್ದಿವೆ. ಜತೆಗೆ ಬೆಂಗಳೂರು ಪಂಟರ್ ಸುನೀಲನ ಜತೆಗಿನ ಈತನ ಒಡನಾಟ ಕುರಿತು ಒಂದೊಂದೇ ವಿಚಾರಗಳು ಹೊರಬೀಳುತ್ತಿವೆ.

ಮಂಡ್ಯದ ಸಾಮಾನ್ಯ ಅಬಕಾರಿ ಡಿವೈಎಸ್‌ಪಿಯೊಬ್ಬರ ಮಗ ಮಂಜುನಾಥ್ ಅಲಿಯಾಸ್ ಕಿರಣ್ ಅಲಿಯಾಸ್ ಸ್ಯಾಂಟ್ರೋ ರವಿ ಮೈಸೂರಿನ ಮಾಂಸದ ದಂಧೆಗಳಿಗೆ ಹುಡುಗಿಯರನ್ನು ಪೂರೈಸುತ್ತಲೇ ಬಂದವನು. ಆ ಮೂಲಕ ದಕ್ಷಿಣ ಕರ್ನಾಟಕದ ದೊಡ್ಡ ನಗರಗಳ ಮಾಂಸದ ದಂಧೆಯಲ್ಲಿ ಇವನ ಹೆಸರು ದೊಡ್ಡ ಮಟ್ಟದಲ್ಲಿ ಚಲಾವಣೆಗೆ ಬಂತು. ಒಂದೂವರೆ ವರ್ಷಗಳ ಕೆಳಗೆ ಬೆಂಗಳೂರು ಪೊಲೀಸರ ಕೈಗೆ ಸಿಕ್ಕು ಆಚೆ ಬರುವುದರೊಳಗೆ ಬೆಂಗಳೂರಿನ ಸಮಸ್ತ ಪಾತಕಿಗಳ ಸಂಪರ್ಕ ಸ್ಯಾಂಟ್ರೋ ರವಿಗಾಗಿತ್ತು. ಜೈಲಿಂದ ಆಚೆಗೆ ಬಂದವನೆ ಹೆಂಡತಿ ಚಂದ್ರಿಕಾಳನ್ನು ಇನ್ನಿಲ್ಲದಂತೆ ಕಾಡತೊಡಗಿದ.

ಅಸಲು ಮಾಂಸದ ದಂಧೆಯಲ್ಲಿ ಸ್ಯಾಂಟ್ರೋ ರವಿ ಗಳಿಸಿದ್ದ ದುಡ್ಡಿನ ವಹಿವಾಟು ನಡೆಯುತ್ತಿದ್ದದ್ದೆ ಹೆಂಡತಿ ಚಂದ್ರಿಕಾಳ ಬ್ಯಾಂಕ್ ಖಾತೆಯಲ್ಲಿ. ಬೆಂಗಳೂರು ಪೊಲೀಸರು ರವಿಯನ್ನು ಜೈಲಿಗಟ್ಟುವ ವೇಳೆಗೆ ಚಂದ್ರಿಕಾಳ ಬ್ಯಾಂಕ್ ಖಾತೆಯಲ್ಲಿ 22 ಲಕ್ಷಕ್ಕೂ ಹೆಚ್ಚು ರವಿಯ ದುಡ್ಡು ಜಮೆಯಾಗಿತ್ತು. ಇಲ್ಲಿಗೆ ಕಳೆದ ಜುಲೈನಲ್ಲಿ ಜೈಲಿಂದ ಆಚೆಗೆ ಬಂದ ರವಿ ಹೆಂಡತಿ ಚಂದ್ರಿಕಾಳ ಖಾತೆಯಲ್ಲಿದ್ದ 22 ಲಕ್ಷಕ್ಕೂ ಲೆಕ್ಕ ಕೇಳುತ್ತಾ ಹೆಂಡತಿಯನ್ನು ಅಟಕಾಯಿಸಿಕೊಂಡ.

ಮಗಳನ್ನೇ ಹೊತ್ತೊಯ್ದ

ಯಾವಾಗ ಲೆಕ್ಕ ಕೊಡುವಂತೆ ಸ್ಯಾಂಟ್ರೋ ರವಿ ಅಟಕಾಯಿಸಿಕೊಂಡನೊ ಆಗ ಚಂದ್ರಿಕಾ, ಒಡನಾಡಿಯ ಪರಶು ಬಳಿಗೆ ಹೋಗಿ ತನ್ನನ್ನು ತನ್ನ ಗಂಡ ದಂಧೆಗಿಳಿಯುವಂತೆ ಒತ್ತಾಯಿಸುತ್ತಿದ್ದಾನೆ, ಕಾಪಾಡಿ ಅಂದಳು. ಸಹಜವಾಗಿಯೇ ಒಡನಾಡಿಯ ಪರಶು ಚಂದ್ರಿಕಾಳ ಪರ ನಿಂತರು. ಆಗ ಸ್ವಂತ ಮಗಳನ್ನೇ ಚಂದ್ರಿಕಾಳ ಮಂಡ್ಯದ ಮನೆಯಿಂದ ಅಪಹರಿಸಿದ ಸ್ಯಾಂಟ್ರೊ ರವಿ. ಆಗ ಮಂಡ್ಯ ಪೊಲೀಸ್ ಠಾಣೆಯಲ್ಲಿ ರವಿ ಮೇಲೆ ಕೇಸ್ ದಾಖಲಾಯಿತು. ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ವೇಳೆ ರವಿ ಪರ ಹೈಕೋರ್ಟಿನಲ್ಲಿ ಬಡಿದಾಡಿದ ವಕೀಲ ಕಿರಣ್ ಜವಳಿಗೆ ಒಂದು ಕಾಲು ಲಕ್ಷ ಕೊಟ್ಟಿದ್ದಕ್ಕೆ, ಲೆಕ್ಕ ಕೊಟ್ಟದ್ದು ಬಿಟ್ಟರೆ ಉಳಿದಿದ್ದಕ್ಕೆ ಪರಶುರಾ ಎಂದುಬಿಟ್ಟಳು ಚಂದ್ರಿಕಾ.

ನಂತರದಲ್ಲಿ ಸ್ಯಾಂಟ್ರೋ ರವಿಯು ಬಿಸ್ನು ದುಡ್ಡು, ಮಾಂಸ ಎಲ್ಲವೂ ಆಗಿರುವ ಮೈಸೂರಿನ ಕೆಲ ಪೊಲೀಸ್ ಅಧಿಕಾರಿಗಳು, ವಕೀಲರು ಸೇರಿಯೇ ಗಂಡ-ಹೆಂಡತಿಯರಿಬ್ಬರಿಗೂ ರಾಜಿ ಮಾಡಿಸಿ ಮೈಸೂರಿನ ಮಾಂಸ ದಂಧೆ ನಿರ್ವಿಘ್ನವಾಗುವಂತೆ ಮಾಡಿಕೊಂಡರು. ಇಷ್ಟೆಲ್ಲಾ ಆಗಿ ಮೈಸೂರಿನ ಮಾಂಸ ದಂಧೆ ನಿರಾತಂಕ ಎಂದು ಪೊಲೀಸರು ಆಕಳಿಸುತ್ತಿದ್ದಂತೆ ಕಳೆದ 3 ರಂದು ಹೆಂಡತಿ ಕಾಣೆಯಾಗಿದ್ದಾಳೆಂದು ಸ್ವತಃ ಸ್ಯಾಂಟ್ರೋ ರವಿ ಎನ್.ಆರ್. ಪುರ ಪೊಲೀಸರಿಗೆ ದೂರುಕೊಟ್ಟ. ಹೆಂಡತಿ ಕಾಣೆಯಾಗಿದ್ದಾಳೆಂದು ಪತ್ರಿಕೆಗಳಿಗೂ ಜಾಹೀರಾತು ಕೊಟ್ಟ. ನವೆಂಬರ್ 9 ರಂದು ಚಂದ್ರಿಕಾ ಹೆಣವಾಗಿ ಹೋಗಿದ್ದಳು.

ಅಡ್ಜೆಸ್ಟ್ ಮಾಡ್ಕೊಳ್ಳಿ ಅಂದ್ರು

ಮಂಡ್ಯದಿಂದ ಹೋಗಿ ಶವದ ಗುರುತು ಹಿಡಿದ ಚಂದ್ರಿಕಾಳ ತಾಯಿ ಮತ್ತು ತಂಗಿಯರು ಸಿಕ್ಕಿರುವ ಶವ ತಮ್ಮ ಮಗಳದೆಂದರು. ಕಡೆಗೆ ಹಾಗಂತಲೇ ಮೈಸೂರು ಮತ್ತು ಮಂಡ್ಯ ಎಸ್‌ಪಿಗೆ ದೂರು ಕೊಟ್ಟರು. ಆಗ ಕಡೆಗೆ ಪಾಂಡವಪುರ ಪೊಲೀಸರು 'ಸ್ಯಾಂಟ್ರೋ ರವಿಯ ಹಿಂದೆ ಬಹಳ ದೊಡ್ಡ ಜನ ಇದ್ದಾರೆ. ನೀವು ಕಂಪ್ಲೆಂಟ್ ಕೊಟ್ರೂ ಅವ್ನ ಏನ್ ಮಾಡಕ್ಕಾಗಲ್ಲ. ಅಷ್ಟೊ ಇಷ್ಟೊ ಇಸ್ಕೊಂಡ್ ಅಡ್ಜೆಸ್ಟ್ ಮಾಡ್ಕೋಳಿ' ಅಂತಾ ಚಂದ್ರಿಕಾಳ ತಾಯಿಗೆ ಅಡ್‌ವೈಸ್ ಮಾಡಿದ್ದಾರೆ. ಪಾಂಡವಪುರ ಎಸ್ಐ ಬಸವೇಶ್ ಅದೇನು ನುಂಗಿದ್ದಾನೊ ಹೊಟ್ಟೆಗೆ, ಕೇಸನ್ನು ವಿ.ಸಿ. ಕಾಲುವೆಯಲ್ಲೇ ತೇಲಿಸಲು ನಿರ್ಧರಿಸಿರುವಂತಿದೆ. ತನ್ನ ಹೆಂಡತಿ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನ ಜತೆ ಸಂಬಂಧವಿರಿಸಿ ಕೊಂಡಿದ್ದಳು, ಈಗ ಯಾರ ಜತೆಯೋ ಓಡಿಹೋಗಿರ ಬಹುದು ಅನ್ನುತ್ತಾನೆ ಸ್ಯಾಂಟ್ರೋ ರವಿ. ಮಂಡ್ಯ ಎಸ್ಪಿ ಪ್ರಕಾಶ್ ತಲೆ ಕೆಡಿಸಿಕೊಂಡಂತೆಯೇ ಇಲ್ಲ. ಆದರೂ ಈ ಸಲ ಪಿಂಪ್ ರವಿಗೆ ದಾರಿ ಸರಳವಾಗಿಲ್ಲ.

-ಎಂ.ಬಿ. ನಾಗಣ್ಣ

ಹಾಸನ : ಗಲ್ಲಿಯೊಳಗೆ ಏಳುತ್ತಂತೆ ರೇವಣ್ಣನ ಮೆಡಿಕಲ್ ಕಾಲೇಜು....






ಹಾಸನದಲ್ಲಿ ರೇವಣ್ಣನೇ ರಾಜ. ರೇವಣ್ಣ ಹೇಳಿದ್ದೆ ವೇದವಾಕ್ಯ. ಆದರೆ ಯಾವಾಗ ರೇವಣ್ಣ ಮಂತ್ರಿಯಾಗುತ್ತಾರೋ ಆಗೆಲ್ಲ ಹಾಸನ ಜಿಲ್ಲೆಯಲ್ಲಿ ಉಸಿರುಗಟ್ಟಿದ ವಾತಾವರಣವಿರುತ್ತದೆ. ಅಪ್ಪ ಕರ್ನಾಟಕ ರಾಜಕಾರಣದ ಸೂತ್ರಧಾರ. ತಮ್ಮ ರಾಜ್ಯದ ಮುಖ್ಯಮಂತ್ರಿ. ಇಷ್ಟೆಲ್ಲಾ ಆದ ಮೇಲೆ ಈ ರಾಜಕುಮಾರನನ್ನು ತಡೆಯುವವರೇ ಇಲ್ಲದಂತಾಗಿದೆ. ನಿಜ ಹೇಳಬೇಕೆಂದರೆ ರೇವಣ್ಣನಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲವೆನ್ನಬಹುದು. ಎಲ್ಲವೂ ಸರ್ವಾಧಿಕಾರಿಯ ಧೋರಣೆ.

ಮಂತ್ರಿ ರೇವಣ್ಣನಿಗೆ ಯಾವ ಜಿಲ್ಲಾ ಪಂಚಾಯಿತಿಯೂ ಲೆಕ್ಕಕ್ಕಿಲ್ಲ, ಯಾವ ನಗರಸಭೆಯೂ ಲೆಕ್ಕಕ್ಕಿಲ್ಲ. ಜಿಲ್ಲಾ ಪಂಚಾಯ್ತಿಯಲ್ಲಿ ಸಾಮಾನ್ಯ ಸಭೆ ನಡೆದರೂ ಅಲ್ಲಿ ಯಾರೂ ಮಾತನಾಡುವಂತಿಲ್ಲ, ಎಲ್ಲರೂ ರೇವಣ್ಣ ಹೇಳಿದ್ದಕ್ಕೆ ಯೆಸ್ ಎನ್ನಬೇಕು.

ಈಗ ರೇವಣ್ಣನಿಗೆ ಮೆಡಿಕಲ್ ಕಾಲೇಜನ್ನು ಪ್ರತಿಷ್ಠಾಪಿಸಿ ಅದರ ಮೇಲೆ ತನ್ನ ಹೆಸರನ್ನು ದೊಡ್ಡದಾಗಿ ಕೆತ್ತಿಸಿಕೊಳ್ಳಬೇಕೆಂಬ ಅದಮ್ಯ ಬಯಕೆ ಇದೆ. ರೇವಣ್ಣನ ರಾಜಕೀಯದ ಎಳಸುತನ ಗೊತ್ತಾಗುವುದು ಮೆಡಿಕಲ್ ಕಾಲೇಜಿಗೆ ಆಯ್ಕೆ ಮಾಡಿಕೊಂಡಿರುವ ಸ್ಥಳವನ್ನು ಗಮನಿಸಿದಾಗ. ರೇವಣ್ಣ ಮೆಡಿಕಲ್ ಕಾಲೇಜನ್ನು ಕಟ್ಟಲಿರುವುದು ಸರ್ಕಾರಿ ಆಸ್ಪತ್ರೆಯ ಪಕ್ಕದ ಗಲ್ಲಿ ಎಂದೇ ಹೇಳಬೇಕಾದ ಜಾಗದಲ್ಲಿ!

ಅಲ್ಲಿ ಕಾಲೇಜನ್ನು ಕಟ್ಟಲು ನಾಗಾರ್ಜುನ ಕಂಪೆನಿಯವರಿಗೆ ಡೀಲು ಕುದುರಿಸಿ ಕೊಟ್ಟದ್ದೂ ಆಯಿತು. ಆದರೆ ರೇವಣ್ಣನಿಗೆ ನಂತರವೇ ಗೊತ್ತಾದದ್ದು ಒಂದು ಮೆಡಿಕಲ್ ಕಾಲೇಜಿಗೆ ಏನೇನು ಬೇಕು ಎಂಬುದು. ಮೆಡಿಕಲ್ ಕಾಲೇಜು ಎಂದರೆ ಹಳ್ಳಿ ಪಂಚಾಯ್ತಿ ಶಾಲೆ ಕಟ್ಟಿದಂತೆ ಎಂದುಕೊಂಡಿದ್ದ ರೇವಣ್ಣನಿಗೆ ಮೆಡಿಕಲ್ ಕಾಲೇಜು ಎಂದರೆ ಹೀಗಲ್ಲ [illegible] ಮೆಡಿಕಲ್ ಕಾಲೇಜಿನ [illegible] [illegible] ಗೊತ್ತಾಗಿದ್ದೇ ಕಾಲೇಜು ಎಂದರೆ ಒಂದು ಕ್ಯಾಂಪಸ್ಸು ಇರಬೇಕು, ಡಾಕ್ಟರ್ ಆಗಲು ಬಂದ ವಿದ್ಯಾರ್ಥಿಗಳ ವಾಹನಗಳನ್ನು ನಿಲ್ಲಿಸಲು ಒಂದು ಪಾರ್ಕಿಂಗ್ ವ್ಯವಸ್ಥೆ ಬೇಕು, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲು ಬಂದ ಪ್ರೊಫೆಸರುಗಳಿಗೆ ಒಂದು ಕ್ವಾರ್ಟರ್ಸ್ ಕಟ್ಟಿಕೊಡಬೇಕು ಎಂದು....

ಇವೆಲ್ಲಾ ಆಗದೇ ಮೆಡಿಕಲ್ ಕಾಲೇಜು ಸಾಧ್ಯವಿಲ್ಲ ಎಂದು ಗೊತ್ತಾಗಿದ್ದೇ ರೇವಣ್ಣ ಒಮ್ಮೆ ಮೈಕೊಡವಿದರು. ಅವರು ಮೈ ಕೊಡವಿದ ಅಬ್ಬರಕ್ಕೆ ಸರ್ಕಾರಿ ಆಸ್ಪತ್ರೆಯ ಸುತ್ತಮುತ್ತಲಿನ ಜಾಗಗಳೆಲ್ಲಾ ಆಗಲೇ ನಡುಗಲು ಶುರುವಾಗಿದ್ದವು. ಉದ್ದೇಶಿತ ಮೆಡಿಕಲ್ ಕಾಲೇಜಿನ ಜಾಗದ ಪಕ್ಕ ಜೂನಿಯರ್ ಕಾಲೇಜಿಗೆ ಸಂಬಂಧಿಸಿದ 25 ಎಕರೆ ಮಕ್ಕಳ ಆಟದ ಮೈದಾನವಿದೆ. ಹಾಸನದ ಹೈಸ್ಕೂಲ್ ಫೀಲ್ಡ್ ಎಂದೇ ಪ್ರಸಿದ್ಧಿಯಾಗಿರುವ ಈ ಜಾಗದ ಮೇಲೆ ರೇವಣ್ಣನ ಕಣ್ಣುಬಿದ್ದಿದೆ. ಅದನ್ನು ಮೆಡಿಕಲ್ ಟ್ರಸ್ಟಿಗೆ ಎಂದು ತೆಗೆದುಕೊಂಡಾಯಿತು. ಆ ಜೂನಿಯರ್ ಕಾಲೇಜಿನಲ್ಲಿ ಪ್ರತಿ ವರ್ಷ ಮೂರು ಸಾವಿರ ಬಡ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಾರೆ. ಈಗ



ಶಾಲೆಯ ಆಟದ ಮೈದಾನದ ಜತೆಗೆ ಶಾಲೆಯ ಜಾಗವನ್ನು ರೇವಣ್ಣ ಮೆಡಿಕಲ್‌ಮಯ ಮಾಡಲು ಸಜ್ಜಾಗಿದ್ದಾರೆ. ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಈ ಕಾಲೇಜನ್ನು ತೆರವು ಗೊಳಿಸಿ ಗ್ರಾಮೀಣ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು [illegible]

ಗಂಧದ ಕೋರಿಗೂ ಕೈ?

ರೇವಣ್ಣನ ಮೆಡಿಕಲ್ ಕಾಲೇಜಿನ ಪ್ರಹಸನ ಇಷ್ಟಕ್ಕೆ ಮುಗಿಯುವುದಿಲ್ಲ. ಹಾಸನ ನಗರದ ಶ್ವಾಸಕೋಶಗಳೆಂದೇ ಹೆಸರಾಗಿರುವ ಮಹಾರಾಜ ಪಾರ್ಕ್ ಹಾಗೂ ಗಂಧದ ಕೋರಿಯನ್ನು ರೇವಣ್ಣ ಮೆಡಿಕಲ್ ಕಾಲೇಜಿಗಾಗಿ ತೆಗೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಅರಣ್ಯ ಇಲಾಖೆಯ ಹಿಡಿತದಲ್ಲಿರುವ ಗಂಧದ ಕೋರಿಯ ಮರಗಳನ್ನು ನೆಲಸಮ ಮಾಡಿ ಮೆಡಿಕಲ್ ಕ್ಯಾಂಪಸನ್ನು ಮಾಡುವ ಯೋಜನೆ ರೇವಣ್ಣನದು. ಹಾಸನ ಜಿಲ್ಲೆಗೆ ಹೇಗೆ ಬೇಲೂರು, ಹಳೇಬೀಡು ಭೂಷಣವೋ ಹಾಗೆಯೇ ಹಾಸನ ನಗರದ ಜನತೆಗೂ ಸ್ವಾತಂತ್ರ್ಯಪೂರ್ವದ ಗಂಧದ ಕೋರಿಗೂ ಭಾವನಾತ್ಮಕ ಸಂಬಂಧವಿದೆ.

ರೇವಣ್ಣ ದೂರಗಾಮಿ ದೃಷ್ಟಿಯುಳ್ಳ ರಾಜಕಾರಣಿ ಆಗಿದ್ದರೆ ಮೆಡಿಕಲ್ ಕಾಲೇಜ್‌ಗಾಗಿಯೇ 300 ಬೆಡ್ಡಿನ ಆಸ್ಪತ್ರೆಯನ್ನು ನಗರದ ಹೊರವಲಯದಲ್ಲಿ ನಿರ್ಮಿಸುವ ಯೋಚನೆ ಮಾಡುತ್ತಿದ್ದರು. ನಗರದಲ್ಲಿ ಹಿರಿಯ ನಾಗರಿಕರಿದ್ದಾರೆ, ಜನಪ್ರತಿನಿಧಿಗಳಿದ್ದಾರೆ. ಅವರನ್ನು ಒಂದು ಸಭೆ ಕರೆದು ಸಲಹೆ ಪಡೆಯುವುದು ರೇವಣ್ಣನ ಜಾಯಮಾನವೇ ಅಲ್ಲ. ಅವರ ಮತ್ತೊಂದು ದುರ್ಗುಣವೆಂದರೆ ಯಾರಾದರೂ ತಾವು ಮಾಡಿದ್ದನ್ನು ವಿರೋಧಿಸಿದರೆ ಅದನ್ನೇ ಸಮರ್ಥಿಸಿಕೊಂಡು ದೊಂಬಾ[illegible] [illegible]ವುದು. ಈ ದೊಂಬಾಟದಿಂದಲೇ ನಗ[illegible] [illegible] ರೇವಣ್ಣನ ವಿರುದ್ಧ ಅಸಹನೆಯಿಂದ ಕುದಿಯು[illegible] [illegible]

-ವರದಿಗಾರ

ಅಣ್ಣನಿಗೆ ಯಾರೂ ಎದುರಾಡಂಗಿಲ್ಲ: ಸಿ.ಎಮ್. ಸಲಹೆ!

ಒಂದು ದಿನ ಇದ್ದಕ್ಕಿದ್ದಂತೆ ನಗರದ ಬಸ್‌ನಿಲ್ದಾಣದ ರಸ್ತೆಯ ಅಗಲೀಕರಣ ಶುರುವಾಯಿತು. ಎನ್.ಆರ್. ಸರ್ಕಲ್‌ನಿಂದ ಬಸ್ ನಿಲ್ದಾಣಕ್ಕೆ ಬರುವ ಕಡೆ 'ಪಿಕ್ಚರ್ ಪ್ಯಾಲೇಸ್' ಎಂಬ ಚಿತ್ರಮಂದಿರವಿದೆ. ಯಾವ ಸೂಚನೆಯೂ ಇಲ್ಲದಂತೆ ಚಿತ್ರಮಂದಿರದ ಮುಂದೆ ಇದ್ದ ಅಂಗಡಿಗಳನ್ನು ಒಡೆಯಲು ಶುರು ಮಾಡಿದರು. ಅದು ಪಿಕ್ಚರ್ ಪ್ಯಾಲೇಸ್‌ನವರಿಗೆ ಸೇರಿದ ಜಾಗ.



ಈ ಕೆಲಸದ ಹಿನ್ನೆಲೆಯನ್ನು ನೋಡಿ: ಪಿಕ್ಚರ್ ಪ್ಯಾಲೇಸಿನ ಮಾಲೀಕ ಗುರುಪ್ರಸಾದ್ ಸಮಾಜ ಸೇವೆಯಲ್ಲೂ ನಿರಂತರವಾಗಿರುವವರು. ಹಾಸನದ ಹೊರವಲಯದಲ್ಲಿ ವಿಶೇಷ ಆರ್ಥಿಕ ವಲಯ ಬಂದಾಗ ಸಹಜವಾಗಿಯೇ ಫ್ಯಾಕ್ಟರಿಗಳು ಬಂದವು. ಅಲ್ಲಿ ನೆಲವನ್ನು ಕಳೆದುಕೊಂಡವರ ಪರವಾಗಿ ಗುರುಪ್ರಸಾದ್ ನಿಲ್ಲುತ್ತಾರೆ. ನೆಲ ಕಳೆದುಕೊಂಡವರ ಮನೆಯವರಿಗೆ ಕೆಲಸ ಕೊಡುವಂತೆ ಒತ್ತಾಯಿಸುತ್ತಾರೆ. ಇದರಿಂದ ರೇವಣ್ಣನ ಆಪ್ತ[illegible] ಕೆಲಸ ಸಿಗುವುದು ಕಷ್ಟವಾಗುತ್ತದೆ. ಇಲ್ಲಿ [illegible] ಮಾಡುವ ಗುರುಪ್ರಸಾದನ ಟಾಕೀಸನ್ನು [illegible] ಅಲುಗಾಡಿಸಿದರೆ ಸುಮ್ಮನಾಗುತ್ತಾರೆ ಎಂದು ಯಾರೋ ರೇವಣ್ಣನ ಕಿವಿಗೆ ಊದಿದ್ದಾರೆ. ಅದರ ಪರಿಣಾಮ[illegible]

[illegible]

ಮಿನಿಸ್ಟರ್ ರೇವುನಾಯಕ್ ಲಿಂಕು
ಚೀಟರ್ ಮೋನ್ಯಾ ಮತ್ತೆ ಜೈಲಿಗೆ!

ಗದಗ

ಚೀಟರ್ ಮೋನ್ಯಾ ಅಲಿಯಾಸ್ ಮೋಹನ್ ವಾಳ್ಕೆರ್ ಮತ್ತೆ ಸಿಕ್ಕಿಬಿದ್ದಿದ್ದಾನೆ ಎಂದರೆ ಗದಗ, ಧಾರವಾಡ ಜಿಲ್ಲೆಗಳ ಜನ ಆಶ್ಚರ್ಯಗೊಳ್ಳುವುದಿಲ್ಲ. ಬದಲಾಗಿ ಯಾವ ಹಡಿಬಟ್ಟ ಕೆಲಸದಲ್ಲಿ ಸಿಕ್ಕಿಬಿದ್ದ? ಎಂದು ಪ್ರಶ್ನಿಸುತ್ತಾರೆ. ಏಕೆಂದರೆ ಚೀಟರ್ ಮೋನ್ಯಾನ ಕಂತ್ರಿ ದಂಧೆಗಳ ಲಿಸ್ಟೇ ಇದೆ. ನೋಟು ಡಬ್ಲಿಂಗು, ಖೋಟಾನೋಟು ಮೂವಿಂಗು, ಸೆಕ್ಸ್ ಸೀನ್ ಶೂಟಿಂಗು.... ಒಂದಾ, ಎರಡಾ? ಈ ಸಲ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ 3 ಲಕ್ಷ ರೂ. ವಂಚಿಸಿದ್ದಕ್ಕೆ, ಜೈಲುಪಾಲಾಗಿದೆ ಈ ಹುಳ....

ಜೈಲಿಗೆ ಹೋಗುವುದು, ಹೊರಗೆ ಬಂದ ಮೇಲೆ ಮತ್ತದೇ ಚೀಟಿಂಗ್ ದಂಧೆ ಮಾಡುವುದು ಮೋನ್ಯಾಗೆ ಕಾಮನ್ ಆಗಿಹೋಗಿದೆ. ಆದರೆ ಪೊಲೀಸಪ್ಪಗಳು, ಕೆಲ ರಾಜಕಾರಣಿಗಳ ಸಪೋರ್ಟು ಇರುವುದರಿಂದ ಮೋನ್ಯಾ ಆರಾಮಾಗಿದ್ದಾನೆ. ಕಳೆದ 20 ವರ್ಷಗಳಿಂದಲೂ ಇವನ ಮೋಸದಾಟ, ವಂಚನೆಯ ಕೂಟಗಳೆಲ್ಲ ಗದಗ, ಧಾರವಾಡಗಳಲ್ಲದೇ ಸುತ್ತಲಿನ ಇತರ ಜಿಲ್ಲೆಗಳ ಜನರಿಗೂ ಕಾಡುತ್ತಲೇ ಇವೆ. ಜನ ಇವನನ್ನು ಗಡಿಪಾರು ಮಾಡಿ ಎಂದು ಕೇಳಿಕೇಳಿ ಸಾಕಾಗಿಹೋಗಿದ್ದಾರೆ.

ಮೊನ್ನೆ ಮೊನ್ನೆ ಗದಗಿನಲ್ಲಿ ವೇಶ್ಯಾವಾಟಿಕೆಗೆ ಕುಖ್ಯಾತಿ ಹೊಂದಿರುವ ಪ್ರಸಾದ್ ಲಾಡ್ಜ್‌ನಲ್ಲಿ ಹುಡುಗಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದು ರಾತ್ರಿಯಿಡೀ ಜೈಲಲ್ಲೇ ಬದ್ದಿದ್ದ ಈ ಪಾಪಿ ಈಗ ಚಿನ್ನದ ವಂಚನೆಯಲ್ಲಿ ಅಂದರ್ ಆಗಿದೆ.

ಈಗ ಬಲಿಯಾಗಿರುವ ಆಸಾಮಿ ಕೊಲ್ಹಾಪುರ ಜಿಲ್ಲೆ ಚಾಂದ್‌ಗಡ್‌ನ ದಯಾನಂದ ಹಿರೇಮಠ. ಎರಡು ತಿಂಗಳ ಹಿಂದೆ ದಯಾನಂದನನ್ನು ಮರುಳು ಮಾಡಿದ ಮೋನ್ಯಾ ಕಡಿಮೆ ರೇಟಿಗೆ ಚಿನ್ನ ಕೊಡಿಸುವ ಭರವಸೆ ನೀಡಿ, 3 ಲಕ್ಷ ರೂ. ಎತ್ತಿದ್ದಾನೆ. ತಿಂಗಳಾದರೂ ಚಿನ್ನವಿಲ್ಲ... ಆಗಲೇ ದಯಾನಂದನಿಗೆ ಅರಿವಾಗಿದೆ. ಇದು ಚಿನ್ನದ ಹೆಸರಲ್ಲಿ ಕನ್ನ ಎಂಬುದು. ದಯಾನಂದ ದೂರು ಕೊಡುವುದಾಗಿ ಹೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾನೆ. ಧೈರ್ಯ ಮಾಡಿದ ದಯಾನಂದ ಗದಗ ಸಿಪಿಐ ರಮಾಕಾಂತ ಹುಲ್ಲೂರನ ಬಳಿ ಹೋಗಿದ್ದಾನೆ. ಚೀಟರ್ ಮೋನ್ಯಾನ ದೋಸ್ತ್ ಸಿಪಿಐ ಹುಲ್ಲೂರು ಮೋನ್ಯಾನನ್ನು ಒಳ ಹಾಕುವುದು ಬಿಟ್ಟು ರಾಜಿ ಮಾಡಿಸಲು ನೋಡಿದ್ದಾನೆ. ಆದರೆ ವಿಷಯ ಉನ್ನತಾಧಿಕಾರಿಗಳವರೆಗೆ ಮುಟ್ಟಿದಾಗ ಮೋನ್ಯಾನನ್ನು ಅರೆಸ್ಟ್ ಮಾಡಿ ಒಳಹಾಕಲಾಗಿದೆ.


ಚೀಟರ್ ಮೋನ್ಯಾ

ಚೀಟಿಂಗ್ ಮಾಡಿ ಬದುಕದಿದ್ದರೆ ತಿಂದ ಕೂಳು ಕರಗುವುದೇ ಇಲ್ಲ ಈ ಮೋನ್ಯಾ ಎಂಬ ಮವಾಲಿಗೆ. ಇತ್ತೀಚೆಗೆ ಟೈಲ್ಸ್ ವ್ಯಾಪಾರಿಯೆಂದು ಸುಳ್ಳು ಹೇಳಿ ಗದಗಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಹಿಡಿದಿದ್ದ ಮೋನ್ಯಾ. ಮೋನ್ಯಾನ 'ಗ್ರೇಟು' ಬ್ಯಾಕ್‌ಗ್ರೌಂಡ್ ಅರಿತ ಮನೆ ಮಾಲಿಕ ಹೂಗಾರ್ ತಕ್ಷಣ ಮನೆ ಖಾಲಿ ಮಾಡಲು ಹೇಳಿದ್ದಾರೆ. ಮೊದಲೇ ಚೀಟರು... ತಿರುಗಿಬಿದ್ದ ಮೋನ್ಯಾ 'ನಿನಗೆ 2 ಲಕ್ಷ ರೂ. ಸಾಲ ಕೊಟ್ಟಿದ್ದೇನಲ್ಲ' ಎಂದು ಮಾಲಿಕನಿಗೇ ಗೋಲ್‌ಮಾಲ್ ಮಾಡಲು ನೋಡಿದ್ದಾನೆ. ಮನೆ ಮಾಲಿಕ ಸೀದಾ ಎಸ್.ಪಿ. ಕೆ.ವಿ. ಶ್ರೀಧರ್ ಹತ್ತಿರ ಹೋಗಿದ್ದಾನೆ. ಈ ಎಸ್.ಪಿ.ಯೋ ಭ್ರಷ್ಟರ ಬ್ರದರ್‌ನಂತಿದ್ದಾನೆ. ಅಷ್ಟೊತ್ತಿಗಾಗಲೇ ಯಂಗರ್ ಬ್ರದರ್ ಮೋನ್ಯಾ ಎಸ್.ಪಿ.ಯನ್ನು ರೀಚ್ ಮಾಡಿದ್ದ ಅಥವಾ ರಿಚ್ ಮಾಡಿದ್ದ.... ಪುಣ್ಯಾತ್ಮ ಎಸ್.ಪಿ. ಶ್ರೀಧರ್ ಮನೆ ಮಾಲೀಕ ಹೂಗಾರ್‌ಗೇ ಬುದ್ಧಿ ಹೇಳಿ, ಚೀಟರ್ ಮೋನ್ಯಾ ಎಂಬ 'ಗಣ್ಯ' ವ್ಯಕ್ತಿಗೆ 14 ಲಕ್ಷ ರೂ.ಗಳಿಗೆ ಮನೆ ಮಾರಿಬಿಡುವಂತೆ ಸಲಹೆ.... ಅಲ್ಲಲ್ಲ ಬೆದರಿಕೆ ಕೊಟ್ಟಿದ್ದಾನೆ. ಮಾಲೀಕ ಹೂಗಾರ್ ಕರಪತ್ರ ಮಾಡಿಕೊಟ್ಟು ಬಾಯಿಮುಚ್ಚಿಕೊಂಡು ಮನೆಗೆ ಹೋಗಿದ್ದಾರೆ.

ಎಸ್.ಪಿ.ಗಳ ಲಿಂಕೇ ಇರುವ ಮೋನ್ಯಾ ಸದ್ಯದಲ್ಲೇ ಹೊರಬರುತ್ತಾನೆ, ಬಂದವನೇ ತನ್ನ ಸಕಲ ದಂಧೆ ಶುರು ಮಾಡುತ್ತಾನೆ.

ಈ ಪೀಡೆ ಮಧ್ಯದಲ್ಲಿ ಹುಬ್ಬಳ್ಳಿ ಧಾರವಾಡವನ್ನು ಕಾರ್ಯಕ್ಷೇತ್ರ ಮಾಡಿಕೊಂಡಿತ್ತು, ಅಲ್ಲಿಯ ಜನರಿಗೆ ಇವನ ಸಕಲ ಮುಖಗಳೂ ಪರಿಚಯವಾಗಿದ್ದರಿಂದ ಪ್ರತಿಭಟಿಸಿದ್ದರು. ಧಾರವಾಡ ಜಿಲ್ಲೆಯಿಂದ ಗಡಿಪಾರಾದ ಈ ಅಂತರ್‌ಪಿಶಾಚಿ, ಕಳೆದ ನಾಲ್ಕು ವರ್ಷಗಳಿಂದ ಗದಗನ್ನು ಹೆಡ್ ಆಫೀಸ್ ಮಾಡಿಕೊಂಡಿದ್ದಾನೆ. ಬೆಂಗಳೂರಿನಿಂದ ಹಿಡಿದು ಬೀದರ್‌ವರೆಗೂ ಮೋನ್ಯಾನ ಚೀಟಿಂಗ್ ಸ್ಟೋರಿಗಳಿವೆ. ಎಚ್ಕೆ ಕಾನೂನು ಮಂತ್ರಿಯಾಗಿದ್ದಾಗಲೇ ಈ ಮೋನ್ಯಾ ಗದಗಿನಲ್ಲಿ ಆಗ ಸಿಪಿಐ ಆಗಿದ್ದ ಪ್ರಕಾಶ್ ಮುರಗೋಡ ಎಂಬುವವನೊಂದಿಗೆ ಸೇರಿಕೊಂಡು ನೋಟು ಡಬ್ಲಿಂಗ್ ದಂಧೆಯಲ್ಲಿ ನಿರತನಾಗಿದ್ದ. ಎಚ್ಕೆ ಡಿ.ಆರ್. ಪಾಟೀಲ್ ಆಗಲೇ ಈ ಶನಿಯನ್ನು ಗಡಿಪಾರು ಮಾಡಬೇಕಿತ್ತು.

ಚೀಟರ್ ಮೋನ್ಯಾಗೆ ಎಲ್ಲೆಲ್ಲಿಯವೋ ಲಿಂಕುಗಳು. ಪಶು ಸಂಗೋಪನಾ ಸಚಿವ ರೇವುನಾಯ್ಕ ಎಲ್ಲಿ? ಈ ಮೋನ್ಯಾ ಎಲ್ಲಿ? ಆದರೂ ರೇವುನಾಯ್ಕನೂ ಗೊತ್ತು ಮನೆಹಾಳ ಮೋನ್ಯಾನಿಗೆ. ಮೊನ್ನೆ ಗದಗಿಗೆ ರೇವುನಾಯ್ಕ ಬಂದಾಗ ಮೋನ್ಯಾನ ಸಡಗರ ನೋಡಬೇಕಿತ್ತು ನೀವು... ಆಹಾ ಅದೇನು ಸ್ವಾಗತ, ಅದೇನು ಸಂಭ್ರಮ ಈ ಕ್ರಿಮಿನಲ್ ಮೋನ್ಯಾನದು.... ಮೋನ್ಯಾನ ಈ ಹಿಂದಿನ ಎಲ್ಲ ಪ್ರಕರಣ ಪರಿಗಣಿಸಿದರೆ ಈ ಭಾಗದಿಂದಲೇ ಎತ್ತಂಗಡಿ ಮಾಡಬೇಕಾಗುತ್ತದೆ. ವೊ ನಹಿ ಹೊ ಸಕತಾ.... ಕ್ಯೊಂಕಿ ಪೊಲೀಸ್-ಮೋನ್ಯಾ ಭಾಯಿ ಭಾಯಿ....

-ವರದಿಗಾರ

ಕೊಪ್ಪಳ

ಕಾಂಗ್ರೆಸ್: ಶರ್ಟ್ ಜಗ್ಗಿ ಬಡಿದಾಟ
ಜಡೆ ಎಳೆದು ಹೊಡೆದಾಟ

ಅವನ ಅಂಗಿ ಇವನು ಹಿಡಿದ. ಇವನ ಅಂಗಿ ಅವನು ಹಿಡಿದ. ಶರ್ಟ್‌ನ ಬಟನ್‌ಗಳು ಕಿತ್ತು ಹೋಗುವಂತೆ ಕುಸ್ತಿಗೆ ಬಿದ್ದರು ಅವರಿಬ್ಬರು.

ಇದು ನಡೆದದ್ದು ಬಳ್ಳಾರಿಯ ಜಿಂದಾಲ್ ಏರ್‌ಪೋರ್ಟ್‌ನಲ್ಲಿ. ಕುಸ್ತಿಪಟುಗಳಾರು ಗೊತ್ತೆ?


ರಾಯರೆಡ್ಡಿ

ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ ಮತ್ತು ಬಸವರಾಜ ರಾಯರೆಡ್ಡಿ. ಕೊಪ್ಪಳ ಕಾಂಗ್ರೆಸ್ ಎಷ್ಟು ಹೀನಸ್ಥಿತಿಗೆ ಇಳಿದಿದೆಯೆಂದರೆ, ಇಷ್ಟರಲ್ಲೇ ಚಪ್ಪಲಿಗಳಲ್ಲಿ ಹೊಡೆದಾಟಗಳು ನಡೆಯಲಿವೆ. ಮಹಿಳಾ ಕಾಂಗ್ರೆಸ್ಸಿಗರೇನೂ ಕಡಿಮೆನಾ? ಈಗ ಅವರು ಜಡೆ ಜಡೆ ಜಗ್ಗಾಡಿ ಬೀದಿರಂಪ ಮಾಡುವ ಲೆವೆಲ್ ತಲುಪಿದ್ದಾರೆ. ಅವರ ಮುಂದಿನ ರೋಡ್‌ಶೋ ಏನಿರಬಹುದು? ಎಂದು ಜನ ಕುತೂಹಲಗೊಂಡಿದ್ದಾರೆ.


ಮೊನ್ನೆ ಶನಿವಾರ 21 ರ ಕೊಪ್ಪಳ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆ ಲಲಿತಾ ರಾಣಿಯವರ ಅಧಿಕಾರ ಗ್ರಹಣ ಸಮಾರಂಭವಿತ್ತು, ಕೆಪಿಸಿಸಿ ಅಧ್ಯಕ್ಷ ಖರ್ಗೆ, ಧರ್ಮಸಿಂಗ್‌ರಿಗಾಗಿ ಬಳ್ಳಾರಿಯ ಜಿಂದಾಲ್ ಏರ್‌ಪೋರ್ಟ್‌ನಲ್ಲಿ ಕಾಯುತ್ತಿದ್ದವು ಕಾಂಗ್ರೆಸ ಕಪಿಗಳೆಲ್ಲ,

ಅಲ್ಲೇ ಸ್ಫೋಟಗೊಂಡಿತು ನೋಡಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪನ ಅಸಮಾಧಾನ. ಕೊಪ್ಪಳದ ತುಂಬಾ ಖರ್ಗೆ, ಧರ್ಮಸಿಂಗ್‌ಗೆ ಸ್ವಾಗತ ಎಂದು ಅಂಟಿಸಿದ ಪೋಸ್ಟರ್‌ಗಳಲ್ಲಿ ಮಲ್ಲಿಕಾರ್ಜುನ ನಾಗಪ್ಪನ ಫೋಟೋ ಇರದಂತೆ ಮಾಡಿದ್ದು ಕೊಪ್ಪಳದ ಶಾಸಕ ಬಸವರಾಜ ಹಿಟ್ನಾಳ್. ಏರ್‌ಪೋರ್ಟ್‌ನಲ್ಲಿ ಹಿಟ್ನಾಳ್‌ನನ್ನು ನೋಡಿದ್ದೇ ತಡ ಮಲ್ಲಿಕಾರ್ಜುನ ನಾಗಪ್ಪ 'ಏಯ್ ಪೆಕರ, ಅಟ ಹಚ್ಚಿಯಿಸು ಆಟಾ, ಯಾಕ್ ಹಾಕ್ಲಿಲ್ಲಾ ನನ್ ಫೋಟಾ?' ಎಂದಿದ್ದಾನೆ. ಹಿಟ್ನಾಳ್ ಮೊದಲೇ ಪೆಕರಾ. "ಪಾ, ಪಾ, ಪಾ," ಎಂದು ತೊದಲತೊಡಗಿದ ಕೂಡಲೇ ಹಿಟ್ನಾಳ್‌ನ ಸಹಾಯಕ್ಕೆ ಬಂದವನು ಸುಲಬುಗಾದ ಶಿಕಾಪತಿ ಶಾಸಕ ಬಸವರಾಜ ರಾಯರೆಡ್ಡಿ.

ಶುರುವಾಗಿದೆ ಆಗಲೇ ಬೈಗುಳಗಳ ಎಕ್ಸ್‌ಚೇಂಜ್...... ಒದರಾಡ್ತಾ ಒದರಾಡ್ತಾ ಮಲ್ಲಿಕಾರ್ಜುನ ನಾಗಪ್ಪ, ರಾಯರೆಡ್ಡಿ ಇಬ್ಬರೂ ಕೈಕೈ ಹಚ್ಚಿಯೇ ಬಿಟ್ಟಿದ್ದಾರೆ. ಶರ್ಟು ಹಿಡಿದು ಎಳೆದಾಡಿದ್ದಾರೆ. ಕಾರ್ಯಕರ್ತರು ಬಿಡಿಸದಿದ್ದರೆ ಚಪ್ಪಲಿ, ಬೂಟನೇಟುಗಳ ವಿನಿಮಯ ಆಗೇ ಬಿಡುತ್ತಿತ್ತು. ಹರಿದ ಶರ್ಟ್‌ಲ್ಲಿಯೇ ಖರ್ಗೆ, ಧರ್ಮಸಿಂಗ್‌ರನ್ನು ಸ್ವಾಗತಿಸಿದ್ದಾರೆ. ತನ್ನ ಗುರು ಖರ್ಗೆ ಮುಂದೆ ನೋವನ್ನೆಲ್ಲ ಹೇಳಿದ ಮಲ್ಲಿಕಾರ್ಜುನ ನಾಗಪ್ಪ 'ನಿನ್ನೆ ಮೊನ್ನೆ ಪಾರ್ಟಿಗೆ ಬಂದ ಕೆಲಸಗೇಡಿಗಳ ಕಾರುಬಾರು ಬಾಳ ಆಗೈತಿ' ಎಂದು ರಾಯರೆಡ್ಡಿ ಕುರಿತು ಆರೋಪ ಮಾಡಿದ್ದಾನೆ.

ಅಂತೂ ಎಲ್ಲ ಸೇರಿ ಕೊಪ್ಪಳಕ್ಕೆ ಬಂದು ಲಲಿತಾ ರಾಣಿಯ ಅಧಿಕಾರಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡರು. ಅಸಹನೆ, ಅಸಮಾಧಾನಗಳಲ್ಲೇ ಸಮಾರಂಭ ಮುಗಿಯಿತು. ಸಂಜೆ ಹರ್ಷಾ ಹೊಟೇಲಿನಲ್ಲಿ ಚಿಕ್ಕ ಪಾರ್ಟಿ ಇತ್ತು, ಲಲಿತಾರಾಣಿ ಸೇರಿದಂತೆ ಎಚ್.ಜಿ. ಶ್ರೀನಾಥ್, ಕರಿಯಣ್ಣ ಎಲ್ಲಾ ಇದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಾರಾಣಿಯು ಕಡೆ ಆಗ ಭರ್ರನೆ ಬಂದವಳೇ ಶೈಲಜಾ ರಮೇಶ್. 'ಅಲ್ಲಿ ಬಳ್ಳಾರ್‍ಯಾಗ ಅಂಗಿ ಹರಕೊಂಡಾರ... ಇಲ್ಲಿ ನಿನ್ ಜಡಿ ಎಳೆದು ಪಾಠ ಹೇಳ್ತೀನಿ' ಎಂದು ಯದ್ವಾತದ್ವಾ ಮಾತಾಡಿದ್ದಾಳೆ ಶೈಲಜಾ ರಮೇಶ್. ಸೌಮ್ಯ ಸ್ವಭಾವದ ಲಲಿತಾರಾಣಿ ಗಾಬರಿ ಬಿದ್ದಿದ್ದಾರೆ.


ಲಲಿತಾ ರಾಣಿ

ಶೈಲಜಾ ವಾದವೇನೆಂದರೆ ಟಿ.ಬಿ. ಡ್ಯಾಮ್ ಕಟ್ಟಿದೋರ ಸಂಬಂಧಿಕಳಂತೆ ಆಕೆ, ಅದಕ್ಕೇ ಆಕೆಯನ್ನೇ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಮಾಡಲೇಬೇಕಂತೆ. ಈ ಕುರಿತು ಬೆಂಗಳೂರಿಗೂ ಹೋಗಿ ಬಂದಿರುವ ಶೈಲಜಾ ರಾಣಿ ಸತೀಶರನ್ನು ಕಾಡಿಬೇಡಿದ್ದೂ ಉಪಯೋಗವಾಗಿಲ್ಲ, ಈಗ ಇದೆಲ್ಲ ಯಾಕೆ ಬಿಡಿ, ನೆಕ್ಸ್ಟ್ ಸೀನು ಫೈಟಿಂಗು ಇದೆ, ಅದನ್ನು ಓದಿ...

ಸ್ಟಾರ್ಟ್: ಲಲಿತಾರಾಣಿ ಪರವಾಗಿ ಶೈಲಜಾ ಮೇಲೆ ಅಟ್ಯಾಕ್‌ಗೆ ಇಳಿದೇ ಬಿಟ್ಟಳು ಅನ್ನಪೂರ್ಣಾಸಿಂಗ್. ನೂಕಾಟ, ತಳ್ಳಾಟ... ಬೈಗುಳಗಳ ಅಭಿಷೇಕ... ಇದೆಲ್ಲವನ್ನೂ ಸುಮ್ಮನೆ ನೋಡ್ತಾ ಇದ್ದರು ಶ್ರೀನಾಥ್, ಕರಿಯಣ್ಣ ಅಂದ್ರೆ ಕೊಪ್ಪಳ ಕಾಂಗ್ರೆಸ್‌ನ ಲೆವೆಲ್ ಅರ್ಥವಾಗುತ್ತೆ. ಕೊನೆಗೆ ಗಂಗಾವತಿಯ ಕಾರ್ಯಕರ್ತರೇ ಶೈಲಜಾಳಿಗೆ ಹೊಡೆಯಲು ಹೋಗಿದ್ದರು. ಅಂತೂ ಪಾರಾದ ಶೈಲಜಾ ಕಾರಲ್ಲಿ ಸೇಫಾಗಿ ಗಂಗಾವತಿಯತ್ತ ಹೋದಳು.

ಅಂದಂತೆ ಫೈಟಿಂಗುಗಳು ಶೈಲಜಾ, ಅನ್ನಪೂರ್ಣ ಸಿಂಗ್‌ರ ಹಾಬಿಗಳು. ನವಲಿ ಜಿ.ಪಂ. ಸೀಟಿಗಾಗಿ ಈ ಇಬ್ಬರು ಮಹಿಳೆಯರು ನಡುರಸ್ತೆಯಲ್ಲಿ ಬಡಿದಾಡಿಕೊಂಡಿದ್ದರು. ಪರಸ್ಪರ ಜಡೆ ಹಿಡಿದು ದರದರ ಎಳೆದಾಡಿದ್ದರು ಈ ಪುಣ್ಯಾತ್ಮೆಯರು.

ಅಂತೂ ಶನಿವಾರದ ಸಮಾರಂಭದಲ್ಲಿ ಕಾಂಗ್ರೆಸ್‌ನ ಹೆಗಲೇರಿದೆ ಶನಿ. ನೂರು ವರ್ಷದ ಇತಿಹಾಸದ ಪಕ್ಷವೊಂದು ಮೂರೂಬಿಟ್ಟು ನಿಂತಿದೆ ಇಲ್ಲಿ.

ಸದ್ಯದಲ್ಲೇ ಶಿವರಾಜ್ ಪಾಟೀಲ್, ಆಸ್ಕರ್ ಫರ್ನಾಂಡಿಸ್ ಕೊಪ್ಪಳಕ್ಕೆ ಬರುತ್ತಿದ್ದಾರೆ. ಅವತ್ತು ಚಪ್ಪಲಿ, ಬೂಟುಗಳ ಹಾರಾಟ ಗ್ಯಾರಂಟಿ ಎನ್ನುತ್ತಿದ್ದಾರೆ ಕೊಪ್ಪಳ ಜಿಲ್ಲೆಯ ಜನ.


ಶೇಮ್ ಶೇಮ್ ಕೊಪ್ಪಳ ಕಾಂಗ್ರೆಸ್.

-ವರದಿಗಾರ

ರೈತರ ಭೂಮಿಗೆ ಹೊನ್ನಳ್ಳಿ ನಾಲಿಗೆ...

ಹುಬ್ಬಳ್ಳಿ

ಶಾಸಕ ಹೊನ್ನಳ್ಳಿ ತನ್ನ ಬಗ್ಗೆ ಒಂದು ಸೀರಿಯಲ್ ಬರೀಲಿ ಅಂತಾ ಆಶಿಸ್ತಾನೇನೋ? ಕಳೆದ ವಾರ ತಾನೇ ಹೊನ್ನಳ್ಳಿ ಶಿಷ್ಯರು ಕಾರ್ಪೊರೇಷನ್ ನೀರು ಮಾರಲು ಹೊರಟು ಮಾನಗೇಡಿಗಳಾದ ಸುದ್ದಿ ಬರೆದಿದ್ದೆವು. ಈಗ ಶಿಷ್ಯರ ಬದಲು, ಹೊನ್ನಳ್ಳಿಯೇ ರೈತರ ಭೂಮಿಗಳಿಗೆ ನಾಲಿಗೆ ಚಾಚಿದ್ದಾನೆ. ಇಲ್ಲೂ 'ಆಶ್ರಯ ಮನೆ'ಯ ಹೆಸರಲ್ಲೇ ಆಶ್ರಯ ಪಡೆಯಲು ನೋಡಿದ್ದಾನೆ ಜಬ್ಬಾರ್‌ಖಾನ್ ಹೊನ್ನಳ್ಳಿ.



ಈಗ ಹೊನ್ನಳ್ಳಿ ಸಾಹೇಬ ಒಂದು ಹೊಸ ಪ್ಲಾನನ್ನು ಅಧಿಕಾರಿಗಳಿಗೆ ಹೇಳಿಕೊಟ್ಟಿದ್ದಾನೆ. 'ಆಶ್ರಯ ಮನೆ ಕಟ್ಟಸಾಕ ಭೂಮಿ ಕೇಳಿದ್ರಿ ಅಂದ್ರ, ರೈತರು ಸೈಟು ಮಾಡಿ ಹೆಚ್ಗೆ ರೊಕ್ಕಾ ಹೇಳ್ತಾರ... ಅದಕ್ಕ ನನಗೊಂದ್ ಐಡಿಯಾ ಹೊಳದೈತಿ... ನಾನೆಲ್ಲ ಭೂಮಿ ಖರೀದಿ ಮಾಡಿ, ಆಮ್ಯಾಲೆ ಸರಕಾರಕ್ಕೆ ಮಾರ್ತೀನಿ' ಎಂದು ಸೀಕ್ರೇಟಾಗಿ ಕಾರ್ಪೊರೇಷನ್ನಿನ ಖದೀಮರಲ್ಲದೆ ಜಿಲ್ಲಾಧಿಕಾರಿ ಶ್ರೀಕರನ ಜೊತೆಗೂ ಅಗ್ರಿಮೆಂಟ್ ಮಾಡಿಕೊಂಡೇ ಬಿಟ್ಟಿದ್ದಾನೆ.

ಮಂಟೂರು ರೋಡಿನಲ್ಲಿರುವ ಗುರುಸಿದ್ದಪ್ಪ ಮಾಳಗಿಯವರ 28 ಎಕರೆ, ಗುರುಸಿದ್ದಪ್ಪ ಕೂಡಲಗಿಯವರ 4 ಎಕರೆ, ಸೆಟ್ಲಮೆಂಟಿನ ಎಲ್ಲಪ್ಪ ದೊಡ್ಡಮನಿಯ 4 ಎಕರೆ ಹೊಲಗಳ ಖರೀದಿಗಾಗಿ ಹೊನ್ನಳ್ಳಿ ತುದಿಗಾಲ ಮೇಲೆ ನಿಂತಿದ್ದಾನೆ. ವ್ಯವಹಾರದ ಮಾತು ಕತೆಯೂ ಮುಗಿದುಹೋಗಿದೆ. ಈ ಭೂಮಿಗಳ ರೇಟು ಎಕರೆಗೆ ಮೂರೂವರೆ ಲಕ್ಷ ರೂ. ಆಗುತ್ತದಾದರೂ ಹೊನ್ನಳ್ಳಿ ಎಂಬ 'ಧರ್ಮವಂತ' ಮಾತ್ರ ಎಕರೆಗೆ ನಾಲ್ಕೂವರೆ ಲಕ್ಷ ರೂ.ಗಳಂತೆ ಖರೀದಿ ಮಾಡಲು ರೆಡಿಯಾಗಿಬಿಟ್ಟಿದ್ದಾನೆ ನೋಡಿ! ಇಲ್ಲಿ ಇರೋದು ಗುಟ್ಟು... ರೈತರು ಈ ಭೂಮಿಗಳನ್ನು ಸೈಟುಗಳನ್ನಾಗಿ ಪರಿವರ್ತಿಸಿ ಮಾರಿದರೆ ದೊಡ್ಡ ರೇಟು ಸಿಗುತ್ತದೆ.


ನಾಲ್ಕೂವರೆ ಲಕ್ಷದ ರೇಟಿನಲ್ಲಿ ಖರೀದಿಸುವ ಹೊನ್ನಳ್ಳಿ ಸರ್ಕಾರಕ್ಕೆ ಎಕರೆಗೆ 8 ಲಕ್ಷದಂತೆ ಮಾರುತ್ತಾನೆ. 36 ಎಕರೆ ಭೂಮಿಗೇನು ಕಡಿಮೆ ಲಾಭ ಸಿಗುತ್ತಾ? ಸುಮಾರು ಒಂದು ಕೋಟಿ 25 ಲಕ್ಷ ರೂ. ಹಣದುಡ್ಡನ್ನು ಬೆವರು ಹರಿಸದೇ ಗಳಿಸಲು ಹೊರಟಿದೆ ಹೊನ್ನಳ್ಳಿ ಟೀಮು. ಅಲ್ಲಿಗೆ ರೈತರಿಗೂ ಪಂಗನಾಮ, ಸರಕಾರಕ್ಕೂ ಟೋಪಿ!

ಪಾಲಿಕೆಯಿಂದ ನಿವೃತ್ತಿ ಪಡೆದು ಮನೆ ಸೇರಿದ್ದ ಕಡುಭ್ರಷ್ಟ ಜೇಕಿನಕಟ್ಟಿಯನ್ನು ಶಾಸಕ ಹೊನ್ನಳ್ಳಿ, ಸಚಿವ ಜಗದೀಶ್ ಶೆಟ್ಟರ್ ಮತ್ತೆ ಕರೆತಂದಿರುವುದೇ ತಮ್ಮ ಅಕ್ರಮ ಕೆಲಸಗಳನ್ನು ನಿಭಾಯಿಸಲೆಂದು. ಈ ಜೇಕಿನಕಟ್ಟಿಯೇ ಆಶ್ರಯ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳುತ್ತಾನೆ ಎಂದರೆ ಶೆಟ್ಟರ್, ಹೊನ್ನಳ್ಳಿಗಳ ಮಸಲತ್ತು ಅರ್ಥವಾಯಿತಲ್ಲ? ಇದಕ್ಕೆಲ್ಲ ಸಹಕರಿಸಲು ಹೊನ್ನಳ್ಳಿಯ ಶಿಷ್ಯ ಲಕ್ಕಡಹಾರನ ಗ್ಯಾಂಗ್ ಇದ್ದೇ ಇದೆಯಲ್ಲ. ಹಿಂದೆ ಎಸ್.ಎಂ. ಕೃಷ್ಣ ನಗರ ನಿರ್ಮಿಸುವಾಗ ಭೂಮಿ ಖರೀದಿಯಲ್ಲಾದ ಅವ್ಯವಹಾರವನ್ನು ವಿರೋಧಿಸಿದ್ದ ಮಾಜಿ ಕಾರ್ಪೊರೇಟರ್ ಕಾಶಿಮ ಸಾಬ್ ಶಿರಗುಪ್ಪಿ ಈಗ ಹೊನ್ನಳ್ಳಿ ಮಾಸ್ತರನೇ ನನ್ನ ಗುರು ಎನ್ನುತ್ತಿದ್ದಾನೆ. ಇನ್ನು ಹೊನ್ನಳ್ಳಿಯ ವಿರೋಧಿ ಹಿಂಡಸಗೇರಿಯಾದರೂ ಇದನ್ನು ಪ್ರತಿಭಟಿಸುತ್ತಾರಾ ಕಾದು ನೋಡಬೇಕು.

ಒಂದು ಕಡೆ ಶೆಟ್ಟರ್‌ನ ಭೂ ಖರೀದಿ, ಇನ್ನೊಂದು ಕಡೆ ಹೊನ್ನಳ್ಳಿಯದು... ಹುಬ್ಬಳ್ಳಿಗೆ ಮುಕ್ತಿ ಎಂದು?

-ವರದಿಗಾರ

ಹಡಗಲಿ: ಗೃಹಮಂತ್ರಿಯ ಗೂಂಡಾಗಿರಿ ಕ್ಷೇತ್ರ



ಸಮಾಜವಾದಿ ಸೋಗಿನ ಗೃಹಮಂತ್ರಿ ಎಂ.ಪಿ. ಪ್ರಕಾಶ್ ಕ್ಷೇತ್ರವಾದ ಹೂವಿನಹಡಗಲಿ ಅತ್ಯಾಚಾರ ಹಾಗು ಹತ್ಯೆಗಳ ತಾಣವಾಗಿ ಮಾರ್ಪಾಡಾಗಿದೆ. ಇಲ್ಲಿ ನಡೆವ ಅತ್ಯಾಚಾರ-ಕೊಲೆಗಳು ಸಲೀಸಾಗಿ ಆತ್ಮಹತ್ಯೆಗಳೆಂದು ದಾಖಲಾಗುತ್ತಿವೆ. ಗೃಹಮಂತ್ರಿ ಎಂ.ಪಿ. ಪ್ರಕಾಶ್ ತಮ್ಮ ಸುತ್ತ ಕಟ್ಟಿಕೊಂಡಿರುವ ದುಷ್ಟಕೂಟವೇ ಇಲ್ಲಿ ನಡೆಯುತ್ತಿರುವ ಅನ್ಯಾಯ-ಅಕ್ರಮಗಳನ್ನು ಮುಚ್ಚಿಹಾಕಿ ಗೃಹಮಂತ್ರಿಯ ಸಮಾಜವಾದದ ಸೋಗಲಾಡಿತನವನ್ನು ಬಯಲುಗೊಳಿಸುತ್ತಿದೆ. ಜೊತೆ ಜೊತೆಯಲ್ಲಿಯೇ ವಿರೋಧಿಗಳನ್ನು ಹಾಗೂ ಸತ್ಯ ಹೇಳಲೆತ್ನಿಸಿದ ಪತ್ರಕರ್ತರನ್ನು ನಡುಬೀದಿಯಲ್ಲೇ ಬಡಿದು ಕೇಕೆ ಹಾಕಲಾಗುತ್ತಿದೆ.



ಪಾಂಡುರಂಗಯ್ಯ

ಇಲ್ಲಿ ನಡೆಯುತ್ತಿರುವ ಅತ್ಯಾಚಾರ ಕೊಲೆಗಳನ್ನು ಸರ್ಕಲ್ ಇನ್ಸ್‌ಪೆಕ್ಟರ್ ಪಾಂಡುರಂಗಯ್ಯ ವ್ಯವಸ್ಥಿತವಾಗಿ ಆತ್ಮಹತ್ಯೆಗಳೆಂದು ದಾಖಲಿಸುತ್ತಿದ್ದಾನೆ. ಗೃಹಮಂತ್ರಿಯ ಮಗ ಎಂ.ಪಿ. ರವಿಯ ಶ್ರೀರಕ್ಷೆಯಿಂದ ಜೆಡಿಎಸ್‌ನ ಪುಢಾರಿಗಳಾದ ಕುರುಗೋಡಿ, ಕೋಟಿಗಟ್ಟಲೆ ಕಾಮಗಾರಿ ಗಿಟ್ಟಿಸಿಕೊಂಡಿರುವ ವಿಜಯಕುಮಾರ, ಮುಳ್ಳಪ್ಪ ಶಂಭು, ರಾಘು ಹಾಗೂ ನಕಲಿ ಗೋಲ್ಡ್ ಬಿಸ್ಕೆಟ್ ಕೇಸು ಹೊತ್ತಿರುವ ಶಿವಪುರದ ಸುರೇಶ, ಮುಂತಾದವರು ಹಡಗಲಿಯನ್ನು ಗುತ್ತಿಗೆ ಹಿಡಿದವರಂತೆ ವರ್ತಿಸುತ್ತಿದ್ದಾರೆ. ಇವರದೇ ಬೆಂಬಲದಿಂದಾಗಿ ರೇಪಿಸ್ಟರು, ಕೊಲೆಗಡುಕರು ಶಿಕ್ಷೆಯಿಂದ ತಪ್ಪಿಸಿಕೊಂಡು ಅಪರಾಧಿ ಕೃತ್ಯಗಳಿಗೆ ಇತರರನ್ನು ಪ್ರಚೋದಿಸುತ್ತಿದ್ದಾರೆ.

ನಡೆದಿರುವುದು ಹತ್ಯೆ ಎಂದು ಮನವರಿಕೆಯಾದರೂ ಸಿಪಿಐ ಪಾಂಡುರಂಗಯ್ಯ ಕಮಾಯಿ ಸಿಗದ ಕೇಸುಗಳ ತನಿಖೆಯ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸದೆ ಹಲವನ್ನು ಅಲಕ್ಷಿಸಿದರೆ; ಹಲವು ಇಂತವೇ ಕೇಸುಗಳನ್ನು ಕಮಾಯಿಯ ಅಕ್ಷಯಪಾತ್ರೆಯನ್ನಾಗಿ ಮಾಡಿಕೊಂಡು ಜೆಡಿಎಸ್ ಪುಢಾರಿಗಳೊಂದಿಗೆ ಪಾಲುದಾರನ ಪಾತ್ರ ವಹಿಸುತ್ತಿದ್ದಾನೆ. ಜಿಲ್ಲಾ ಪಂಚಾಯಿತಿ ವಿಭಾಗಕ್ಕೆ ಪ್ರಭಾವದಿಂದಲೇ ಪ್ರಭಾರಿ AEE ಆಗಿ ವಕ್ಕರಿಸಿರುವ ಇಂಜಿನಿಯರ್ ತಳಕಲ್ ಪ್ರಭಾಕರನೊಂದಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಪಾಂಡುರಂಗಯ್ಯ, ಮಿತಿಮೀರಿದ ಸಲುಗೆ- ಸಖ್ಯತೆಯನ್ನು ಬೆಳೆಸಿಕೊಂಡು ಕ್ಷೇತ್ರದ ಜನತೆಯನ್ನು ಕೊಳ್ಳೆ ಹೊಡೆಯುವ, ಪ್ರವಾಸಿ ಮಂದಿರಗಳಿಗೆ ಹೆಣ್ಣು- ಹೆಂಡವನ್ನು ಸರಬರಾಜು ಮಾಡಿಕೊಳ್ಳುವ ಯೋಜನೆಗಳಲ್ಲೇ ತೊಡಗಿರುವಾಗ ಹಡಗಲಿ ಕ್ಷೇತ್ರದಲ್ಲಿ ಅತ್ಯಾಚಾರ-ಹತ್ಯೆಗಳಂತಹ ಅರಾಜಕತೆಯಾಗದೆ ಸುವ್ಯವಸ್ಥೆ ಸಾಧ್ಯವಾಗುತ್ತದೆಯೇ?

ಗೃಹಮಂತ್ರಿಯ ನಟಭಯಂಕರ ರಾಜಕೀಯ, ಇವರ ಮಗ ಎಂ.ಪಿ. ರವಿಯ 'ಮನಿ ಮಿಂಚಿಂಗ್' ರಾಜಕಾರಣದಿಂದಾಗಿ ತಂದೆ-ಮಗನ ದುಷ್ಟಕೂಟ ಮಾತ್ರ ಸುಭಿಕ್ಷವಾಗಿದೆ. ಆದರೆ ಒಂದು ವರ್ಷದ ಅವಧಿಯಲ್ಲಿ ಬೀರಾಕೋರ್ನಳ್ಳಿ, ಕತ್ತೆಬೆನ್ನೂರು, ಹೊಳಲು, ಕುರುವತ್ತಿ, ಸೋಗಿ, ಹೊನ್ನೂರು, ಎಂ.ಪಿ. ಪ್ರಕಾಶ್ ನಗರವೂ ಸೇರಿದಂತೆ ತಾಲ್ಲೂಕಿನ ಬೇರೆಬೇರೆ ಗ್ರಾಮಗಳಲ್ಲಿ 20 ಕ್ಕಿಂತಲೂ ಹೆಚ್ಚು ಸಂಶಯಾಸ್ಪದ ಸಾವುಗಳು ಇಲ್ಲಿ ಸಂಭವಿಸಿವೆ ಎನ್ನಲಾಗುತ್ತಿದೆ. ಹೂವಿನಹಡಗಲಿ ಸಾವಿನ ಮನೆಯಂತಾಗಿದೆ ಎಂದು ಇಲ್ಲಿನವರು ಹೇಳುತ್ತಿದ್ದಾರೆ.

ಹೂವಿನಹಡಗಲಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿರುವ ಅನುಮಾನಾಸ್ಪದ ಸಾವುಗಳಲ್ಲಿ ಕೆಲವನ್ನು ಗಮನಿಸಿದರೆ ಇಲ್ಲಿನ ಕಾನೂನು (ಅ)ವ್ಯವಸ್ಥೆಯು ಅರಿವಾಗಬಹುದೇನೋ? ಎಂಬ ಉದ್ದೇಶದಿಂದ ಕೆಲವು ಘಟನೆಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ.

ದಿನಾಂಕ 15.10.2006 ರಂದು ಹಡಗಲಿ ಕ್ಷೇತ್ರದ ಹಗರಿಶೀರನ ಹಳ್ಳಿಯ (ಹರಪನಹಳ್ಳಿ ತಾಲ್ಲೂಕು) ಸುಧಾ ಎಂಬ ಹಾಲು ಮಾರುವ ಹುಡುಗಿ, ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಮರುದಿನದ ರಾತ್ರಿಯೇ (16.10.2006) ಇದೇ ಕ್ಷೇತ್ರದ ಸೋಗಿ ಗ್ರಾಮದ ರೇಣುಕ ಎಂಬ ಹುಡುಗಿ ಅನುಮಾನಾಸ್ಪದ ಸಾವಿಗೀಡಾಗಿದ್ದಾಳೆ. ಈಕೆಯೂ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿರುವ ಎಲ್ಲಾ ಲಕ್ಷಣಗಳಿದ್ದರೂ 'ಆತ್ಮಹತ್ಯೆ' ಎಂದು ಪೊಲೀಸ್ ಇಲಾಖೆ ದಾಖಲಿಸಿದೆ.

ಅಂದು ಸಂಜೆಯೇ ನಲ್ಲಿಯ ನೀರು ಹಿಡಿಯುವ ವಿಷಯದಲ್ಲಿ ಜಗಳವಾಗಿ ತಿಂದಪ್ಪ ಮತ್ತು ಮಂಜು ಎಂಬ ಇಬ್ಬರು ಅಪಾಪೋಲಿಗಳು ತಮ್ಮ ಹೆಂಡತಿಯರೊಂದಿಗೆ ಸೇರಿ ರೇಣುಕಳನ್ನು ಬಡಿದಿದ್ದಾರೆ. ರೇಣುಕಳ ಅಣ್ಣ ಮರಿಯಮ್ಮನ ಹಳ್ಳಿಗೆ ಕನ್ಯೆ ನೋಡಲು ಹೋಗಿದ್ದ. ಅವನ ಬರುವಿಕೆಯನ್ನು ಕಾಯುತ್ತ ತಾಯಿಯ ಪಕ್ಕದಲ್ಲಿ ಉಂಡು ಮಲಗಿದ್ದ ರೇಣುಕಾ ತನ್ನದೇ ಮನೆಯಂಗಳದಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ಸುಟ್ಟು ಹೆಣವಾಗಿ ಬಿದ್ದಿದ್ದಾಳೆ. ಸೀಮೆಎಣ್ಣೆ ಕ್ಯಾನು ಬಿದ್ದಿತ್ತು. ಸುಟ್ಟುಕೊಂಡು ಸತ್ತಿರಬಹುದೆನ್ನಲು ರೇಣುಕಳ ಒಳಉಡುಪುಗಳಾಗಲೀ, ತಲೆ ಕೂದಲುಗಳಾಗಲೀ ಸುಡದೆ ಎದೆ ಮತ್ತು ಬೆನ್ನಿನ ಭಾಗ ಮಾತ್ರ ಸುಟ್ಟಿತ್ತು. ರೇಣುಕ ಸುಟ್ಟುಕೊಂಡು ಮಲಗಿ ಸತ್ತಂತೆ ಕಾಣುತ್ತಿದ್ದಳು! ಆಕೆಯ ತೊಡೆ ಮುಂತಾದ ಕಡೆಗಳಲ್ಲಾದ ಗೀರುಗಾಯಗಳು ಇಟಗಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮಣನ ಕುರುಡುಗಣ್ಣಿಗೆ ಕಾಣಿಸಲಿಲ್ಲ. ತಿಂದಪ್ಪ ಮತ್ತು ಮಂಜನ ಬಗ್ಗೆ ಊರಿಗೆ ಊರೇ ಮಾತನಾಡಿಕೊಳ್ಳುತ್ತಿದ್ದುದೂ ಲಕ್ಷ್ಮಣನ ಕಿವುಡು ಕಿವಿಗೆ ಕೇಳಿಸಲಿಲ್ಲ!



ಶಬೀನಾ ಬಾನು (ಶವ)

■ ಎರಡು ತಿಂಗಳ ಹಿಂದೆ ಇದೇ ಕ್ಷೇತ್ರದ ಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳಲು ಗ್ರಾಮದಲ್ಲಿ ಶಬೀನ ಮತ್ತು ಆಕೆಯ ಅಕ್ಕ ದರ್ಗಾಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ರಘುಗದ್ದಿಗೌಡರ್ ಎಂಬುವವನು ಶಬೀನಳ ಅಕ್ಕನ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಅಕ್ಕನನ್ನು ರಕ್ಷಿಸಲು ಸೆಣಸಿದ ಚಿಕ್ಕ ಹುಡುಗಿ ಶಬೀನ ಭಾನುಳನ್ನು ರಘುಗದ್ದಿಗೌಡ ಕುಡುಗೋಲಿನಿಂದ ಒಂದೇ ಹೊಡೆತ ಹೊಡೆದಿದ್ದಾನೆ. ಶಬೀನಾಳ ಕಣ್ಣುಗುಡ್ಡೆ ಹೊರಬಂದು ಸ್ಥಳದಲ್ಲೇ ಆಕೆ ಸತ್ತಿದ್ದಾಳೆ. ಈ ಬಗ್ಗೆ ಕೇಸು ದಾಖಲಾದರೂ ಒಂದೆರಡು ತಿಂಗಳಲ್ಲೇ ರಘುಗದ್ದಿಗೌಡನಿಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ, ಜೆಡಿಎಸ್ ಪಕ್ಷದ ನರೇಂದ್ರನ ಕೃಪಾಶೀರ್ವಾದಿಂದ 'ಹುಚ್ಚ' ಎಂಬ ಪ್ರಮಾಣಪತ್ರ ಸಿಕ್ಕು ಜೈಲಿನಿಂದ ಹೊರಬಂದಿದ್ದಾನೆ.

■ ಮೂರು ತಿಂಗಳ ಹಿಂದೆ ಕೊಮಾರ್ನಳ್ಳಿ ತಾಂಡದ, ಹತ್ತನೇ ತರಗತಿ ಓದುತ್ತಿದ್ದ ಸರೋಜಳನ್ನು ಮಾಜಿ ಜಿಲ್ಲಾ ಪಂಚಾಯ್ತಿ ಮೆಂಬರ್; ನೂರಾರು ಎಕರೆ ಭೂಮಿ ಹೊಂದಿರುವ ಭೂಮಾಲೀಕ ಹಾಗೂ ಬಡ್ಡಿ ವ್ಯಾಪಾರಿ ದೂದಾನಾಯ್ಕನ ಮಗ ರವಿಶಾಸ್ತ್ರಿ (ಕಾನೂನು ವಿದ್ಯಾರ್ಥಿ!) ಎನ್ನುವವನು ಹಾಸ್ಟೆಲ್‌ನಿಂದಲೇ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಕೇಸು ದಾಖಲಾದರೂ ಎಂ.ಪಿ. ರವಿ ಹಾಗೂ ಸಿಪಿಐ ಪಾಂಡುರಂಗನಿಗೆ ಲಕ್ಷಗಳ ಲೆಕ್ಕದಲ್ಲಿ ಹಣ ಜಮಾವಣೆಯಾದ ನಂತರ ಈ ಕೇಸು ಮುಚ್ಚಿಹೋಗಿದೆ. ಕೇಸನ್ನು ಹಳ್ಳಹಿಡಿಸಿದ ಎಂ.ಪಿ. ರವಿ ಹಾಗು ಸಿಪಿಐ ಪಾಂಡುರಂಗನ ವಿರುದ್ಧ ಪ್ರತಿಭಟನೆಗಳು ನಡೆ ದಿದ್ದು ಈ ಬಗ್ಗೆ 13.9.2006ರ 'ಲಂಕೇಶ್' ಪತ್ರಿಕೆಯಲ್ಲಿ ವರದಿಯಾಗಿದೆ.

■ ಎಂ.ಪಿ. ಪ್ರಕಾಶ್ ನಗರದಲ್ಲಿ ಮದುವೆಯಾದ ಐದು ತಿಂಗಳಲ್ಲೇ ಸಬರದ ಪಾರ್ವತಮ್ಮನ ಸೊಸೆ (ಕವಲೂರಿನ ಹುಡುಗಿ) ಅನುಮಾನಾಸ್ಪದ ಸಾವು ಕಂಡಿದ್ದಾಳೆ. ತನ್ನ ಹಾದರವನ್ನು ಸೊಸೆ ನೋಡಿದ್ದರಿಂದಲೇ ಆಕೆಯನ್ನು ಸಬರದ ಪಾರ್ವತಮ್ಮನೇ ನೇಣು ಬಿಗಿದು ಕೊಂದಿದ್ದಾಳೆಂದು ಜನ ಹೇಳುತ್ತಿದ್ದರೂ ಈ ಸಾವು ಕೂಡಾ ಆತ್ಮಹತ್ಯೆಯಲ್ಲಿ ಸಮಾಪ್ತಿಯಾಗಿದೆ.

■ ಹಿಂದಿನ ತಿಂಗಳು ಹಡಗಲಿ ತಾಲ್ಲೂಕು ಹೊನ್ನೂರು ನಾಗರಾಜನೆಂಬಾತನ ಅಸಹಜ ಸಾವು ಕೂಡಾ ಇನ್ನಿಲ್ಲದ ಅನುಮಾನಗಳನ್ನು ಸೃಷ್ಟಿಸುತ್ತದೆ. ಹೊನ್ನೂರು ನಾಗರಾಜನಿಗೆ ಇನ್ನೊಬ್ಬ ಹುಡುಗಿಯೊಂದಿಗೆ ಸಂಬಂಧ ವಿತ್ತು. ದತ್ತ ಮತ್ತು ಹುಡುಗಿಯ ಸಂಬಂಧಿ ಸೋಮ ಎಂಬುವವರು ನಾಗರಾಜನನ್ನು ಹಿಡಿದು ರಾಣೆಬೆನ್ನೂರು ಮುಂತಾದ ಕಡೆ ಸುತ್ತಿಸಿ, ಕೊನೆಗೆ ಕೇಶವಮೂರ್ತಿ ಎಂಬಾತನ ಬೈಕ್‌ನಲ್ಲಿ ರಾಜವಾಳಕ್ಕೆ ಕರೆದುಕೊಂಡು ಹೋದರು ಅಷ್ಟೇ; ನಂತರ ಅಸಹಜ ನೇಣಿನರೂಪದಲ್ಲಿ ನಾಗರಾಜನ ಹೆಣ ಮಾತ್ರ ಸಿಕ್ಕಿದೆ. ಇನ್ನೂ ವಿಚಿತ್ರವೆಂದರೆ ನಾಗರಾಜನನ್ನು ಕರೆದುಕೊಂಡು ಹೋಗಿದ್ದ ಬೈಕ್ ಮಾಲೀಕ ಕೇಶವಮೂರ್ತಿ ಕೂಡಾ [illegible] ನಗರದಲ್ಲಿ ನೇಣು ಬಿಗಿದುಕೊಂಡ. [illegible] ನಾಗರಾಜನ ಹೆಣ ಕೊಳೆತುಹೋದಂತೆ ಆತನ ಅಸಹಜ ಸಾವು ಕೂಡಾ 'ಆತ್ಮಹತ್ಯೆ' ಎಂದು ಪೊಲೀಸ್ ದಾಖಲೆಯಲ್ಲಿ ಜೀರ್ಣವಾಗಿ ಹೋಗಿದೆ.



ನಾಗರಾಜನದು ಅಸಹಜ ಸಾವೋ? ಅಥವಾ ಕೊಲೆಯೋ?

■ ಇದೇ ಅಕ್ಟೋಬರ್ ತಿಂಗಳಲ್ಲಿ ಹಡಗಲಿ ತಾಲೂಕಿನ ಅರಗನೂರಿನಲ್ಲಿ ಸಭ್ಯ ಶಿಕ್ಷಕನಾಗಿದ್ದ ಮಂಜುನಾಥ ತನಗೆ ಸಂಬಂಧವೇ ಇಲ್ಲದ ಸ್ಥಳದಲ್ಲಿ ನೇಣಿಗೆ ಬಿಗಿದ ಕೊಳೆತ ಹೆಣವಾಗಿ ಸಿಕ್ಕಿದ್ದಾನೆ. ಈತನ ಹೆಂಡತಿಯೊಂದಿಗೆ ಸಂಬಂಧವಿರಿಸಿಕೊಂಡಿದ್ದ ಜೆಡಿಎಸ್ ಪುಢಾರಿಗಳ ಕೈವಾಡ ಈ ಸಾವಿನಲ್ಲಿದೆ ಎನ್ನಲಾಗುತ್ತಿದೆ. ಏಕೆಂದರೆ ಮಂಜುನಾಥನ ಕೊಳೆತ ಹೆಣ ಸಿಕ್ಕಿದ್ದು ಐದು ದಿನಗಳ ನಂತರದಲ್ಲಿ. ಹೆಣವು ಸಿಗುವ ಮೊದಲೇ ಮಂಜುನಾಥನ ನೌಕರಿಯಿಂದ ಸಿಗಬಹುದಾದ ಸೌಲಭ್ಯಗಳ ಕುರಿತ ಪ್ರಯತ್ನದ ತರಾತುರಿಯಲ್ಲಿ ಮಂಜುನಾಥನ ಹೆಂಡತಿಯೊಂದಿಗೆ ಜೆಡಿಎಸ್ ಪುಢಾರಿಗಳು ಕೈಜೋಡಿಸಿದ್ದಾರೆ. ಮಂಜುನಾಥನ ಸಾವು ಕೂಡಾ ಆತ್ಮಹತ್ಯೆ ಎಂದು ದಾಖಲಾಗಿದೆ.


ಅಸಹಜ ಸಾವು=ಆತ್ಮಹತ್ಯೆಗಳ ಚರಿತ್ರೆ ಒಂದು ಕಡೆ ದಾಖಲಾಗುತ್ತಿದ್ದರೆ ಇನ್ನೊಂದು ಕಡೆ ಕ್ರಿಮಿನಲ್‌ಗಳ ಅಟ್ಟಹಾಸ ಗೃಹಮಂತ್ರಿಯ ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಹಡಗಲಿಗೆ 8 ಕಿ.ಮೀ. ದೂರವಿರುವ ಅರಗನೂರಿನಲ್ಲಿ ಇಡೀ ಗುಡ್ಡವನ್ನು ಆಕ್ರಮಿಸಿಕೊಂಡು ಮಠ ಕಟ್ಟಿಕೊಂಡಿರುವ ಸನ್ಯಾಸಿ ವೇಷದ ವಂಚಕನೊಬ್ಬನಿದ್ದಾನೆ. ನಿಧಿ ಹುಡುಕುವ, ಕಂಟಕಗಳನ್ನು ಕಳೆಯುವ ಹೆಸರಿನಲ್ಲಿ ಇವನು ಹತ್ತಾರು ಜನರ ಮುಂಡಾ ಮೋಚಿದ್ದಾನೆಂದು ಇಲ್ಲಿನ ಜನ ಹೇಳುತ್ತಿದ್ದಾರೆ. ವರ್ಷ ಕ್ಕೊಮ್ಮೆ ಇವನು ನಡೆಸುವ ಜಾತ್ರೆಯಲ್ಲಿ ಸ್ಥಳೀಯರು ಭಾಗವಹಿಸುವುದಿಲ್ಲ, ಬರೀ ಹೊರಗಿನವರೇ ಭಾಗವಹಿ ಸುತ್ತಾರೆ. ಇವನ ವಂಚಕ ಬುದ್ಧಿ ಗಮನಿಸಿದ ಗ್ರಾಮ ಪಂಚಾಯ್ತಿಯವರು ಕಳ್ಳಸ್ವಾಮಿಯ ವಿರುದ್ಧ ಠರಾವು ಹೊರಡಿಸಿ ಕೇಸು ದಾಖಲಿಸಲು ಒತ್ತಾಯ ತಂದರೂ ಕೇಸು ದಾಖಲಾಗಿಲ್ಲ.

ಕ್ರಿಮಿನಲ್‌ಗಳೊಂದಿಗೆ ಒಂದಾಗಿರುವ ಖಾಕಿ ಕ್ರಿಮಿನಲ್ ಸಿಪಿಐ ಪಾಂಡುರಂಗಯ್ಯ ಮತ್ತು ಇಂಜಿನಿಯರ್ ತಳಕಲ್ ಪ್ರಭಾಕರ ಎಂಬಿಬ್ಬರು ಅಕ್ರಮ ಕೆಲಸಗಳಲ್ಲಿ ನಿರತರಾಗಿರುವ ದುಷ್ಟಕೂಟವನ್ನು ಪೋಷಿಸುತ್ತಿರುವುದರಿಂದ ಮಟ್ಕಾ ಬುಕ್ಕಿಗಳು ಪೊಲೀಸ್ ಠಾಣೆಯಲ್ಲೇ ಬುಗುರಿಯಾಡುತ್ತಿದ್ದಾರೆ. ಸಾರಾಯಿ ಕಾಂಟ್ರಾಕ್ಟರುಗಳು ಲೈಸನ್ಸ್‌ಗಳೇ ಇಲ್ಲದ 500 ರಷ್ಟು ಸಾರಾಯಿ ಅಂಗಡಿಗಳನ್ನು ತೆರೆದು ಸರ್ಕಾರದ ಬೊಕ್ಕಸವನ್ನು ಮುಂಡಾ ಮೋಚುತ್ತಿದ್ದಾರೆ. ನಕಲಿ ಬಂಗಾರದ ಬಿಸ್ಕೆಟ್ ಕೇಸು ಹೊತ್ತಿರುವ ಶಿವಪುರದ ಸುರೇಶ, ನಕಲಿ ಮದ್ಯ ಉತ್ಪಾದನಾಕಾರ ಜಗದೀಶ್‌ಗೌಡನಂಥವರು ಎಂ.ಪಿ. ಪ್ರಕಾಶರಿಗೆ ಚೇಲಾಗಿರಿ ಮಾಡಿಕೊಂಡೇ ಕೊಬ್ಬಿ ಹೋಗಿದ್ದಾರೆ.

ಅತ್ಯಾಚಾರ-ಹತ್ಯೆಗಳನ್ನು ಮಾಡುತ್ತಿರುವ ರೇಪಿಸ್ಟರು, ಏನು ಮಾಡಿದರೂ ದಕ್ಕಿಸಿಕೊಳ್ಳಬಹುದೆಂಬ ಭಂಡ ಧೈರ್ಯ ತಂದುಕೊಂಡಿದ್ದಾರೆ. ಒಂದು ಕಡೆ ಎಂ.ಪಿ. ಪ್ರಕಾಶ್‌ಗೆ ಚೇಲಾಗಿರಿ ಮಾಡಿಕೊಂಡೇ ಮಹಡಿಗಳನ್ನು ಕಟ್ಟಿಸಿಕೊಂಡಿರುವ ನಿಂಗರಾಜನಂತಹ ಪತ್ರಕರ್ತರುಗಳ ಹಿಂಡು ಇಲ್ಲಿ ಬೆಳೆಯುತ್ತಿದ್ದರೆ ಇನ್ನೊಂದು ಕಡೆ ಎಂ.ಪಿ. ಪ್ರಕಾಶ್ ವಿರುದ್ಧ ವರದಿ ಮಾಡಿದ ಪಾಟೀಲ್ ಬಸವರಾಜನಂಥವರು ನಡುಬೀದಿಯಲ್ಲಿ ಬಡಿಸಿಕೊಂಡು ಊರುಬಿಟ್ಟಿದ್ದಾರೆ. ಅನ್ಯಾಯಕ್ಕೊಳಗಾಗಿ ಠಾಣೆಗೆ ದೂರು ನೀಡಲು ಬಂದ ಜನಸಾಮಾನ್ಯರು ಸಿಪಿಐ ಪಾಂಡುರಂಗನ ಗದರಿಗೆಯ ಗತ್ತಿನಿಂದಾಗಿ ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ!

ತನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಗ್ರಹಿಸಲಾಗದ ಗೃಹಮಂತ್ರಿ ಎಂ.ಪಿ. ಪ್ರಕಾಶ್ ಮಲೆನಾಡಿನಲ್ಲಿನ ಅಶಾಂತಿಯ ವಾತಾವರಣದ ಬಗ್ಗೆ ಮಾತನಾಡುತ್ತಾರೆ. ತಾವೇ ಸೃಷ್ಟಿಸಿಕೊಂಡಿರುವ ದುಷ್ಟಕೂಟವು ಹಡಗಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಅಕ್ರಮಗಳನ್ನು ಮಟ್ಟಸವಾಗಿ ಮುಚ್ಚಿ [illegible] ಅಹಮಿಕೆಯ ಗತ್ತಿನಲ್ಲಿ ಎಂ.ಪಿ. ಪ್ರಕಾಶ್ [illegible] ಆದರೆ ಇದೇ ದುಷ್ಟಕೂಟವು ತಮ್ಮ [illegible] ರಾಜಕೀಯ ಬದುಕನ್ನು [illegible]

-ಚಂದ್ರಶೇಖರ ತೋರಣಘಟ್ಟ



ಈತನನ್ನು ಕೊಂದು ಸಾಧಿಸಿದ್ದು ಏನು?



ಹೊಟ್ಟೆಪಾಡಿಗಾಗಿ ಮೌಲ್ವಿ ಕೆಲಸ ಮಾಡುತ್ತಿದ್ದ ಈ ಮನುಷ್ಯನನ್ನು ಮಚ್ಚು ಮತ್ತು ಖಡ್ಗಗಳಿಂದ ಕೊಚ್ಚಿ ಹಾಕಿ ಪರಾರಿಯಾಯಿತು. ಈ ಮನುಷ್ಯನನ್ನು ಕೊಲೆ ಮಾಡಿ ಈ ಯುವ ಜನರು ಸಾಧಿಸಿದ್ದಾದರೂ ಏನನ್ನು?

ವಿಶೇಷ ಲೇಖನ

ಸಾರಾ ಅಬೂಬಕ್ಕರ್

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕೋಮುಗಲಭೆಯ ಕುರಿತು ಬರೆಯಲಾರಂಭಿಸುತ್ತಿದ್ದಂತೆ ನನ್ನೆದುರು ಬಂದು ನಿಲ್ಲುತ್ತಿದ್ದ ಮುಖ ಅಬ್ದುಲ್ ಗಫೂರ್ ಮೌಲ್ವಿಗಳದು. ನಾನು ಬಹಳ ನೋವಿನಿಂದ ಇದನ್ನು ಬರೆಯುತ್ತಿದ್ದೇನೆ.

ನಾವು ಖುರಾನ್ ಮತ್ತು ಪ್ರವಾದಿಗಳ ನೀತಿ ಬೋಧನೆಗಳ ಕುರಿತು ನಮ್ಮ ಮಕ್ಕಳಿಗೆ ಪಾಠ ಹೇಳಲು ಧರ್ಮಗುರುಗಳೊಬ್ಬರನ್ನು ಗೊತ್ತು ಮಾಡಿಕೊಂಡು ಮನೆಯಲ್ಲೇ ಪಾಠ ಹೇಳಿಸುವ ಪರಿಪಾಠವನ್ನಿಟ್ಟುಕೊಂಡಿದ್ದೇವೆ. ನಮ್ಮ ಕುಟುಂಬಗಳಲ್ಲಿ ಮಕ್ಕಳನ್ನು ಮದ್ರಸಾಗಳಿಗೆ ಕಳುಹಿಸುವ ಪರಿಪಾಠವಿಲ್ಲ. ಈ ರೀತಿ ನನ್ನ ಮೊಮ್ಮಗನಿಗೆ ಪಾಠ ಹೇಳಲು ಬಜ್ಪೆ ಮಸೀದಿಗೆ ಹೊಸದಾಗಿ ಬಂದಿದ್ದ ಗಫೂರ್ ಅವರನ್ನು ಗೊತ್ತು ಮಾಡಿಕೊಂಡಿದ್ದೆವು: ಕಳೆದೊಂದು ವರ್ಷದಿಂದಲೂ ಇವರು ಪಾಠ ಹೇಳಿಕೊಡಲು ನನ್ನ ಮನೆಗೆ ಬರುತ್ತಿದ್ದರು. ಸಾಧು ಸ್ವಭಾವದ ಈ ಮನುಷ್ಯನಿಂದ ಯಾರಿಗೂ ಯಾವ ತೊಂದರೆಯೂ ಇರಲಿಲ್ಲ. ನನ್ನ ಮನೆಗೆ ಬಂದು ಪಾಠ ಮುಗಿಸಿದ ಬಳಿಕ ಗೌರಿ ಲಂಕೇಶ್‌ರ ಪತ್ರಿಕೆ ಮತ್ತು ಪ್ರಜಾವಾಣಿಯನ್ನು ಓದಿಕೊಂಡು ಹೊರಡುತ್ತಿದ್ದರು. ನನ್ನ ಪುಸ್ತಕಗಳನ್ನೂ ಓದುತ್ತಿದ್ದರು. ಬಹಳ ತಿಳಿವಳಿಕಸ್ಥರಾಗಿದ್ದು ತುಂಬಿದ ಕೊಡದಂತಿದ್ದರು.

ರಮಜಾನ್ ಉಪವಾಸ ಪ್ರಾರಂಭವಾದ ಒಂದು ವಾರ ಇವರು ಬರಲಿಲ್ಲ. ಆಕ್ಟೋಬರ್ ಮೂರರಂದು ಬಂದವರು ತಾನು ಮಲೇರಿಯಾ ಜ್ವರದಿಂದ ಒಂದು ವಾರ ಆಸ್ಪತ್ರೆಯಲ್ಲಿ ಮಲಗಿ ಬಂದದ್ದನ್ನು ಹೇಳಿದರು. ದೇಹದಲ್ಲೂ ಇಳಿದು ಹೋಗಿದ್ದರು.

ಮರುದಿನ ಬೆಳಗಾವಿ ವಿಷಯದಲ್ಲಿ ಸರ್ಕಾರದ ಬಂದ್ ಆಚರಿಸಲಾಯಿತು. ಮರುದಿನ ಗುರುವಾರ ಕ್ಷುಲ್ಲಕ ಕಾರಣ ವನ್ನೊಡ್ಡಿ ಭಜರಂಗ ದಳದವರು ಬಂದ್‌ಗೆ ಕರೆಕೊಟ್ಟ ಕಾರಣ ಬಂದ್ ಆಚರಿಸಲಾಯಿತು. ಶುಕ್ರವಾರ ಬಾಬಾಬುಡನ್ ಗಿರಿಯಲ್ಲಿ ಪ್ರಮೋದ್ ಮುತಾಲಿಕ್ ಎಂಬಾತನನ್ನು ಬಂಧಿಸಿದ ಕಾರಣವನ್ನೊಡ್ಡಿ ಆ ದಿನ ಇನ್ನೊಂದು ಕೋಮುವಾದಿ ಸಂಘಟನೆ ಬಂದ್‌ಗೆ ಕರೆಕೊಟ್ಟದ್ದರಿಂದ ಆ ದಿನವೂ ಬಂದ್ ಆಚರಿಸಲಾಯಿತು. ಅಲ್ಲಲ್ಲಿ ಕೋಮು ಘರ್ಷಣೆಯ ಸುದ್ದಿಯೂ ಬತ್ತರವಾಗತೊಡಗಿತು.

ಅಂದು ರಮಜಾನ್ ತಿಂಗಳ ಶುಕ್ರವಾರ. ಮುಸ್ಲಿಮರಿಗೆ ಪವಿತ್ರವಾದ ಒಂದು ದಿನ. ಆ ದಿನ ಸಂಜೆ ನಾಲ್ಕೂವರೆ ಗಂಟೆಗೆ ಗಫೂರ್ ನಮ್ಮ ಮನೆಗೆ ಫೋನ್ ಮಾಡಿ, "ನನಗೆ ಈ ದಿನವೂ ಬಂದ್‌ನಿಂದಾಗಿ ಬರಲಾಗುವುದಿಲ್ಲ, ಇನ್ನು ಸೋಮವಾರವೇ ಬರುತ್ತೇನೆ" ಎಂದರು. "ನೀವು ಶುಕ್ರವಾರದ ನಮಾಜಿಗಾಗಿ ದೊಡ್ಡ ಮಸೀದಿಗೆ ಹೋಗಿಲ್ಲವೇ?" ಎಂದು ಕೇಳಿದಾಗ,

"ಇಲ್ಲ, ನಾನು ಹೊರಗಿಳಿಯಲು ಸಾಧ್ಯವಿಲ್ಲ, ನಮ್ಮ ಡ್ರೆಸ್ ಆ ರೀತಿ ಇದೆಯಲ್ಲಾ?" ಎಂದರು. ಬಿಳಿ ಮುಂಡು, ಬಿಳಿ ಶರ್ಟು, ತಲೆಯ ಮೇಲೆ ಬಿಳಿ ಮುಂಡಾಸು ಸುತ್ತಿದ ತನ್ನನ್ನು ನೋಡಿದರೆ ಕೋಮುವಾದಿಗಳು ಅಟ್ಟಿಸಿಕೊಂಡು ಬಂದಾರೆಂಬ ಭಯದಿಂದ ಅವರು ಹೊರಗೆ ಬಂದಿರಲಿಲ್ಲ. ಆದರೆ ಅದೇ ದಿನ ಸಾಯಂಕಾಲ ಏಳು ಗಂಟೆಗೆ ಸಮೀಪದ ಮನೆಯೊಂದರಿಂದ ಇಫ್ತಾರ್ ಮುಗಿಸಿ ತಮ್ಮ ಮಸೀದಿಗೆ ಹೋಗುತ್ತಿದ್ದಂತೆ ಏಳೆಂಟು ಜನರ ಗುಂಪು ಬೈಕ್‌ಗಳಲ್ಲಿ ಬಂದು ನಿರಾಯುಧರಾಗಿದ್ದ, ಯಾರಿಗೂ ಯಾವ ರೀತಿಯಲ್ಲೂ ತೊಂದರೆ ಕೊಡದ, ಅನ್ಯಾಯ ಮಾಡದ, ತೀರಾ ಬಡವರಾಗಿದ್ದು ಹೊಟ್ಟೆಪಾಡಿಗಾಗಿ ಮೌಲ್ವಿ ಕೆಲಸ ಮಾಡುತ್ತಿದ್ದ ಈ ಮನುಷ್ಯನನ್ನು ಮಚ್ಚು ಮತ್ತು ಖಡ್ಗಗಳಿಂದ ಕೊಚ್ಚಿ ಹಾಕಿ ಪರಾರಿಯಾಯಿತು. ಈ ಮನುಷ್ಯನನ್ನು ಕೊಲೆ ಮಾಡಿ ಈ ಯುವ ಜನರು ಸಾಧಿಸಿದ್ದಾದರೂ ಏನನ್ನು? ಓರ್ವ ಧರ್ಮಗುರುವನ್ನು ಕೊಂದರೆ 10,000 ರೂಪಾಯಿ ದೊರೆಯುತ್ತದಂತೆ ಎಂಬ ಗಾಳಿ ಸುದ್ದಿಯೂ ಹರಡಿತ್ತು!

ಮಂಗಳೂರಿನ ಕೋಮುಗಲಭೆಯ ಸುದ್ದಿ, ಪೊಲೀಸರ ದುರಾಕ್ರಮಣ ಎಲ್ಲರಿಗೂ ತಿಳಿದದ್ದೆ ಆಗಿದೆ. ಸುಳ್ಳು ಸುದ್ದಿಗಳನ್ನೇ ಹರಡಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದಯುತ ವಾತಾವರಣವನ್ನು ಕಲಕಿ ಇಡೀ ಜಿಲ್ಲೆಯನ್ನು ಪೂರ್ತಿ ಕೇಸರೀಕರಣಗೊಳಿಸಲು ಸಿದ್ಧರಾದ ಕೋಮುವಾದಿಗಳಿಂದಾಗಿ ಒಂದು ವಾರ ಜನಜೀವನ ಅಸ್ತವ್ಯಸ್ತಗೊಂಡಿತು. ಕರ್ಫ್ಯೂ ಸಡಿಲಿಸಿದ ಒಂದು ಗಂಟೆಯಲ್ಲಿ ಜನರು ಜೀವನಾವಶ್ಯಕ ವಸ್ತುಗಳಿಗಾಗಿ ಹಿಂದೂ ಮುಸ್ಲಿಮರೆಂಬ ಭೇದವಿಲ್ಲದೆ ಕೋಮುವಾದಿಗಳನ್ನು ಶಪಿಸುತ್ತಾ ಓಡಾಡತೊಡಗಿದರು!

ಕೋಮುಗಲಭೆಯ ಹಿಂದಿರುವ ಕಾರಣಗಳ ಕುರಿತು ನೋಡೋಣ.


ಕಳೆದ ವರ್ಷ ದೆಹಲಿಯಿಂದ ಬಂದವರೊಬ್ಬರು ನನ್ನೊಡನೆ "ಸದ್ಯದಲ್ಲಿಯೇ ಮಂಗಳೂರಿನಲ್ಲಿ ಬಹಳ ದೊಡ್ಡ ಕೋಮುಗಲಭೆಯಾಗಲಿದೆಯಂತೆ" ಎಂದರು. ಆರ್ಥಿಕವಾಗಿ ಇಲ್ಲಿನ ಮುಸ್ಲಿಮರು ಬಹಳ ಮುಂದುವರಿದಿದ್ದಾರೆಂಬುದು ಒಂದು ಕಾರಣವಾದರೆ ಕರ್ನಾಟಕವನ್ನು ಗುಜರಾತ್ ಮಾಡುವ ಮೊದಲ ಹೆಜ್ಜೆಯಾಗಿ ದಕ್ಷಿಣ ಕನ್ನಡವನ್ನೇ ಪ್ರಯೋಗಶಾಲೆಯಾಗಿಸಿ ಪರಿಣಾಮವನ್ನು ನೋಡುವುದು ಇನ್ನೊಂದು ಕಾರಣ. ಕಳೆದೊಂದು ವರ್ಷದಿಂದಲೂ ಈ ಪ್ರಯತ್ನ ನಡೆಯುತ್ತಲೇ ಇದೆ. ಅಕ್ರಮ ದನ ಸಾಗಾಟದ ನೆಪದಲ್ಲಿ ಭಜರಂಗದಳವರು ಕಾನೂನನ್ನು ಕೈಗೆತ್ತಿಕೊಂಡು ಪೊಲೀಸರ ಕೆಲಸ ಮಾಡುತ್ತಿದ್ದುದು ಹಾಗೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಾಣ ಕುರುಡು ನಟಿಸುತ್ತಿದ್ದುದು ಹೊಸ ವಿಷಯವೇನಾಗಿರಲಿಲ್ಲ.

ಇಲ್ಲೆಲ್ಲ ಮುಸ್ಲಿಮರ ಸಹನೆಯನ್ನು ಅಭಿನಂದಿಸಬೇಕಾಗಿದೆ. ಮುಸ್ಲಿಂ ಹುಡುಗರೂ ಹಿಂದೂ ಹುಡುಗಿಯರೂ ಒಂದೇ ಬಸ್ಸಿನಲ್ಲಿ ಪ್ರಯಾಣ ಮಾಡಿದರೂ ಕೋಮುವಾದಿಗಳು ಮೂಗು ತೂರಿಸಿ ಆ ಹುಡುಗಿಯರ ಮನೆಯವರಿಗೆ ಬೆದರಿಕೆಯೊಡ್ಡುತ್ತಿದ್ದರು. ಈ ಯಾವ ಪ್ರಚೋದನೆಗೂ ಮುಸ್ಲಿಮರು ಪ್ರತಿಕ್ರಿಯಿಸಲಿಲ್ಲ.

ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ ಎಂದು ಬಿಜೆಪಿ ಸಚಿವರು ಮುಸ್ಲಿಮರನ್ನು ಚುಚ್ಚಿದಾಗ ಮುಸ್ಲಿಮರು ಒಂದಷ್ಟು ಗೊಣಗಿಕೊಂಡು ಪತ್ರಿಕೆಗಳಲ್ಲಿ ಒಂದೆರಡು ಪತ್ರ ಬರೆದು ಸುಮ್ಮನಾದರೇ ಹೊರತು ಅವರು ನಿರೀಕ್ಷಿಸಿದ ಪ್ರತಿಕ್ರಿಯೆಯೇನೂ ಉಂಟಾಗಲಿಲ್ಲ. ಅಲ್ಲದೆ ಈ ವಿಷಯದಲ್ಲಿ ಕನ್ನಡ ಸಾಹಿತಿಗಳೇ ಕೋಮುವಾದಿಗಳಿಗೆ ತಿರುಗೇಟು ನೀಡಿದಾಗ ಮುಸ್ಲಿಮರಿಗೆ ತಮ್ಮ ಪ್ರತಿಕ್ರಿಯೆ ಬೇಕೆಂದೆನ್ನಿಸಿರಲಿಕ್ಕಿಲ್ಲ.

ಬಾಬಾಬುಡನ್‌ಗಿರಿಯ ವಿಷಯದಲ್ಲೂ ಅಷ್ಟೆ. ಅದಕ್ಕಾಗಿ ಗೌರಿ ಲಂಕೇಶ್ ಮತ್ತು ಕೋಮು ಸೌಹಾರ್ದ ವೇದಿಕೆಯವರೇ ಹೋರಾಡುತ್ತಿರುವಾಗ ತಾವೂ ಯಾಕೆ ಸೇರಿಕೊಳ್ಳಬೇಕೆಂದೋ ಏನೋ ಆಗಲೂ ಮುಸ್ಲಿಮರ ಪ್ರತಿಕ್ರಿಯೆ ಇರಲಿಲ್ಲ. ಹೇಗಾದರೂ ಮುಸ್ಲಿಮರನ್ನು ಎಬ್ಬಿಸಲೇಬೇಕೆಂದು ಹಟತೊಟ್ಟ ಕೋಮುವಾದಿಗಳು ಬಜ್ಪೆಯ ಶಾರದಾ ವಿಸರ್ಜನೆಯಲ್ಲಿ ಒಂದು ಪ್ರಯತ್ನ ಮಾಡಿದರು.

ಶಾರದಾ ವಿಗ್ರಹದ ಕಾಲಬುಡದಲ್ಲಿ ಗಡ್ಡ ಬಿಟ್ಟು ಮೌಲವಿಯಂತೆ ಕಾಣುವ ಬಪ್ಪ ಬ್ಯಾರಿ ಖುರಾನ್ ಓದುವಂತಹ ಟ್ಯಾಬ್ಲೊ ತಯಾರಿಸಿ ಊರಲ್ಲಿ ಮೆರವಣಿಗೆ ಹೊರಟಾಗಲೂ ಮುಸ್ಲಿಮರು ಸಹನೆ ಕಳೆದುಕೊಳ್ಳಲಿಲ್ಲ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿ ಬಪ್ಪಬ್ಯಾರಿಯ ಟ್ಯಾಬ್ಲೊವನ್ನು ತೆಗೆಸಬೇಕೆಂದು ವಿನಂತಿಸಿದರಷ್ಟೇ. ಮರುದಿನ ಮೆರವಣಿಗೆ ಹಾಗೆಯೇ ಮುಂದುವರಿದು, ಮುಸ್ಲಿಮರ ಕುರಿತು ಅವಹೇಳನಕಾರಿ ಘೋಷಣೆಗಳು ಮೊಳಗಿದಾಗ ಮತ್ತು ಪೊಲೀಸರು ನಿಷ್ಕ್ರಿಯರಾದಾಗ ಮುಸ್ಲಿಮರಿಂದ ಪ್ರತಿಕ್ರಿಯೆ ವ್ಯಕ್ತವಾಯಿತು. ಒಂದು ಮಸೀದಿಯ ಮೇಲೆ ಕಲ್ಲು ತೂರಲಾಯಿತು; ಇನ್ನೊಂದು ಮಸೀದಿಯ ಒಳಗಿನಿಂದ ಕಲ್ಲು ತೂರಲಾಯಿತು. ಇಷ್ಟೆಲ್ಲಾ ಆಗಿಯೂ ಕೋಮುಗಲಭೆ ಮಂಗಳೂರಿಗೆ ಹರಡಲಿಲ್ಲ. ಇಲ್ಲಿನ ಮುಸ್ಲಿಮರು ಬಹಳ ಸಹನೆ ಪ್ರದರ್ಶಿಸಿದ್ದಾರೆ.



ಇದೇ ಸಂದರ್ಭದಲ್ಲಿ ಬಾಬಾಬುಡನ್ ಗಿರಿಯಲ್ಲಿ ಪ್ರಾರಂಭವಾದ ಗಲಭೆ ನಿಯಂತ್ರಿಸಲು ಹೆಚ್ಚಿನ ಪೊಲೀಸರು ಅತ್ತ ಹೋದ ಸಂದರ್ಭಕ್ಕಾಗಿ ಕಾದ ಕೋಮುವಾದಿಗಳು ಆ ಸಂದರ್ಭವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡರು. ಅಕ್ರಮ ದನ ಸಾಗಾಟದ ಟೆಂಪೊ ಎರಡು ಕಾರುಗಳಿಗೆ ಬಡಿದು ಓರ್ವ ಮಹಿಳೆಯನ್ನು ಗಾಯಗೊಳಿಸಿ ಪರಾರಿಯಾಯಿತೆಂಬುದು ಇವರ ಆರೋಪ. ಆದರೆ ಅಂತಹ ಕಾರುಗಳನ್ನು ಸುದ್ದಿ ಮಾಧ್ಯಮಗಳಲ್ಲಿ ಪ್ರದರ್ಶಿಸಿದ್ದು ಕಂಡುಬರಲಿಲ್ಲ. ಆದರೆ ಕೋಮುವಾದಿಗಳಿಗೆ ಗಲಭೆ ಪ್ರಾರಂಭಿಸಲು ಬೇಕಾದ ಕಾರಣ ದೊರಕಿಬಿಟ್ಟಿತು. ಒಂದೆರಡು ಸಂಜೆ ಪತ್ರಿಕೆಗಳೂ ಇವರಿಗೆ ಸಾಕಷ್ಟು ಸಹಕಾರ ನೀಡಿದವು.

ಸರ್ಕಾರ ಕರೆ ನೀಡಿದ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ಭಜರಂಗದಳ ಬಂದ್‌ಗೆ ಕರೆ ನೀಡಿದಾಗ ಅಂಗಡಿಗಳು ಬಂದ್ ಆಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಬಂದ್ ಯಶಸ್ವಿಯಾಯಿತೆಂದು ಪತ್ರಿಕೆಗಳು ಬರೆದವು. ಜನರು ಬಸ್ ಮತ್ತು ಅಂಗಡಿಗಳಿಗೆ ಕಲ್ಲು ಹೊಡೆದು ದಾಂಧಲೆ ನಡೆಸಿ ಸ್ವತ್ತುಗಳು ನಾಶವಾಗದಿರಲಿ ಎಂಬ ಭಯ[…] ಕರೆಕೊಟ್ಟವರನ್ನು ಶಪಿಸುತ್ತಲೇ ಬಂದ್ ಆಚರಿಸುತ್ತಾ[…] ಹೊರತು ಬಂದ್‌ಗೆ ಪ್ರೋತ್ಸಾಹ ನೀಡಲು ಬ[…] ಆಚರಿಸುವುದಿಲ್ಲ ಎಂಬುದು ಸುದ್ದಿ ಮಾಧ್ಯಮ[…] ತಿಳಿಯದೇ? ಇದು ಪತ್ರಿಕೆಗಳ ಕೇಸರೀಕರಣಕೊ[…] ಉದಾಹರಣೆಯಷ್ಟೇ.

ಪ್ರಮೋದ್ ಮುತಾಲಿಕನನ್ನು ಬಂಧಿಸಿದ್ದ[…] ಬಂದ್‌ಗೆ ಕರೆಕೊಟ್ಟದ್ದು ಕೋಮುವಾದಿಗಳ ಚಿಕ್ಕ ಗು[…] ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಆ [...] ಬಂದನ್ನು ತಡೆಯಲು ಸಾಧ್ಯವಿತ್ತು. ಈ [...] ಭರತ್‌ಲಾಲ್ ಮೀನಾ ಅವರು ಜಿಲ್ಲಾಧಿಕಾರಿಗಳಾಗಿ[…] ಪೊಲೀಸ್ ರಕ್ಷಣೆ ನೀಡಿ ಬಸ್ ಓಡಿಸುವ [...] ಮಾಡಿದ್ದರು. ಅಂತಹ ಕಠಿಣ ಕ್ರಮ ಕೈಗೊಂಡು ಬಂ[…] ಕರೆ ನೀಡಿದ್ದ ಗುಂಪನ್ನು ಬಂಧಿಸಿ ಬಳ್ಳಾರಿ ಜೈ[…] ಕಳುಹಿಸಲು ಸಾಧ್ಯವಿರಲಿಲ್ಲವೇ? ನಿರಪರಾಧಿ ಮು[…] ಯುವಕರನ್ನು ಮಾತ್ರ ಬಳ್ಳಾರಿ ಜೈಲಿಗೆ ಸ[…] ದೌರ್ಜನ್ಯವೆಸಗುವುದು ಇವರ ಗುರಿಯಾಗಿ[…] ಭರತ್‌ಲಾಲ್ ಮೀನಾರಂತಹ ನಿಷ್ಠುರ, ಪ್ರಾಮ[…] ಅಧಿಕಾರಿಗಳಿಂದ ಮಾತ್ರ ಆ ರೀತಿ ಕ್ರಮ ಕೈಗೊ[…] ಸಾಧ್ಯ ತಾನೇ?

ಉಳ್ಳಾಲದ ಪೊಲೀಸರು ಮುಸ್ಲಿಮರ ಮೇಲೆ[…] ದೌರ್ಜನ್ಯದ ವರದಿ ಈಗಾಗಲೇ ಪ್ರಕಟವಾಗಿದೆ. [...] ಮದುವೆಗಾಗಿ ಮಾಡಿಟ್ಟ 25 ಪವನಿನ್ನ ಚಿನ್ನಾ[…] ಗಳನ್ನೂ ಪೊಲೀಸರು ದೋಚಿದ್ದಾರೆಂದ [...] ಇದಕ್ಕಿಂತಲೂ ನಾಚಿಕೆಗೇಡಿನ ವಿಷಯ ಬೇರೇನಾ[…] ಇದೆಯೇ? ಇದಕ್ಕೆಲ್ಲ ಪೊಲೀಸ್ ಅಧಿಕಾರಿಗಳು [...] ವಿವರಣೆ ನೀಡುತ್ತಾರೆ?

ಇಲ್ಲಿ ಇನ್ನಷ್ಟು [...] ಗೇಡಿನ ವಿಷಯವ[…] ಗೃಹ ಸಚಿವರು, ಕೋ[…] ಗಲಭೆ ಪ್ರಾರಂಭಿಸಿದ[…] ಕಾಂಗ್ರೆಸ್ಸಿಗರೆಂದು ಹೇ[…] ಉಸ್ತುವಾರಿ ಸಚಿ[…] ಮತ್ತಿತರ ಬಿಜೆಪಿ ಸದ[…] ಹಾಗೆಂದರೆ ವಿಶೇಷವೇನೂ ಇಲ್ಲ. ಆದರೆ [...] ಪ್ರಕಾಶ್ ಅವರಿಗೆ ನಮ್ಮಲ್ಲಿ ಒಂದು ಗೌರವ[…] ಸ್ಥಾನವಿತ್ತು. ಹಣ ಮತ್ತು ಅಧಿಕಾರ ಓರ್ವ ಮನುಷ್ಯ[…] ಇಷ್ಟು ಕೀಳುಮಟ್ಟಕ್ಕಿಳಿಸಬಹುದೆಂಬ ಕಲ್ಪನೆ[…] ನಮಗಿರಲಿಲ್ಲ. ಕಾಂಗ್ರೆಸ್ ಪಕ್ಷದ ಎಂ.ಪಿ.ಗಳು [...] ಎಂಎಲ್‌ಎಗಳು ಎಂದೂ ಇಷ್ಟು ಕೀಳು ಮಟ್ಟ[…]ರಲಿಲ್ಲ. ಮೇಯರ್ ಅಶ್ರಫ್, ಯು.ಟಿ. ಕಾದರ್ [...] ಇವರ ಕಣ್ಣಿಗೆ ಬಿದ್ದ ಕಾಂಗ್ರೆಸ್ಸಿಗರೆಲ್ಲರೂ ಕೋ[…] ಗಲಭೆಯ ಕಾರಣಕರ್ತರೆಂದು ಯಾವ ಅಳುಕೂ [...] ಇಷ್ಟು ಸುಲಭದಲ್ಲಿ ಇವರು ಸುಳ್ಳು ಹೇಳ[…] ಇವರ ಆತ್ಮಸಾಕ್ಷಿಗೆ ಏನೂ ಅನ್ನಿಸಲಿಲ್ಲವೇ?

ಉಳ್ಳಾಲದಲ್ಲಿ ದೊಡ್ಡ ಬಟ್ಟೆ ವ್ಯಾಪಾರಿಯೊ[…] ಭಜರಂಗದಳಕ್ಕೆ ಐವತ್ತು ಸಾವಿರ ರೂಪಾಯಿ [...] ಕಾರಣ ಆ ಅಂಗಡಿಯಲ್ಲಿ ದಾಂಧಲೆ ನಡೆ[…] ಎನ್ನಲಾಗಿದೆ. ಎರಡು ದಿನ ಕರ್ಫ್ಯೂ ವಿಧಿಸಿದ್ದರಿಂ[…] ಬಾರಿ ಮಂಗಳೂರಿನಲ್ಲಿ ದೊಡ್ಡ ಅನಾಹುತವಾ[…] ಇಬ್ಬರ ಮರಣದ ಹೊರತು.

ಇನ್ನೊಂದು ಕೊಲೆ ಪೂರ್ವಯೋ[…] ಕೃತ್ಯವೆನ್ನಲಾಗುತ್ತಿದೆ. ದುಬೈ ವೀಸಾ [...] ಹೋಗಬಹುದೆಂದು ನೆರೆಮನೆಯವನೇ ಅಂಬು[…] ಏರ್ಪಾಡು ಮಾಡಿಕೊಟ್ಟು ಅವರು ಹೊರಟ [...] ಅವನೇ ಕೋಮುವಾದಿಗಳಿಗೆ ಫೋನಾಯಿಸಿ [...] ವಿಮಾನ ನಿಲ್ದಾಣಕ್ಕೆ ಹೋಗುವ ವಿಷಯ ತಿ[…] ಆ ಚಾಲಕ ಕೂಡಾ ಕೋಮುವಾದಿಗಳಿಗೆ [...] ನೀಡಿ ಅವರನ್ನು ಕಂಡೊಡನೆ ಆಂಬ್ಯುಲೆನ್ಸ್ [...] ಹೊರಟುಹೋದ ಎನ್ನಲಾಗುತ್ತಿದೆ. ಹೀಗಾ[…] ವಾಹನವನ್ನು ಅಡ್ಡಹಾಕಿ ಅದರಲ್ಲಿದ್ದವರ ಮೇಲೆ ಹ[…] ಜನರು ಆಕ್ರಮಣ ಮಾಡಿ ಗಂಭೀರ ಗಾಯಗೊಂ[…] ಆಸ್ಪತ್ರೆಯಲ್ಲಿ ಮೃತನಾದನು.

ಇಲ್ಲಿ ನಾವು ಇನ್ನೂ ಕೆಲವು ವಿಷಯ[…]

ಸಲವಾಗಿ ಚಿಂತಿಸಬೇಕಾಗಿದೆ. ಮುಸ್ಲಿಮರು ಬಹಳ ವಿಕ್ಕ ಮನುಷ್ಯರಾಗಿದ್ದು ಚಿಕ್ಕ ವಿಷಯಗಳಿಗೂ ಆದ್ಯತೆ ನೀಡುತ್ತಾರೆ. ಬಪ್ಪ ಬ್ಯಾರಿ ಎಂಬ ಶ್ರೀಮಂತ ವ್ಯಾಪಾರಿ, ದುರ್ಗಾದೇವಿಗೆ ದೇವಸ್ಥಾನ ಕಟ್ಟಿಸಿಕೊಟ್ಟರು. ಆ ಕಾರಣಕ್ಕಾಗಿ ಹಿಂದೂಗಳು ಬಪ್ಪ ಬ್ಯಾರಿಯನ್ನು ಗೌರವಿಸುತ್ತಾರೆ. ಇಂದು ಈ ಗೌರವ ವಿಡಂಬನೆಗೆ ತಿರುಗಿದೆ. ಈ ವಿಡಂಬನೆಯೇ ಬಜ್ಪೆಯ ಮುಸ್ಲಿಮರನ್ನು ರೊಚ್ಚಿಗೆಬ್ಬಿಸಿತು.

ಇಲ್ಲಿ ಮುಸ್ಲಿಮರು ನೊಂದುಕೊಳ್ಳಬೇಕಾದ ಅಗತ್ಯವೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಬಹಳ ನಿಷೇಧಿಸಲ್ಪಟ್ಟ ನಿಯಮ ವಿಗ್ರಹಾರಾಧನೆ. ಮುಸ್ಲಿಮನೋರ್ವನು ವಿಗ್ರಹದಲ್ಲಿ ವಿಶ್ವಾಸವಿಟ್ಟನೆಂದರೆ ಆತನು ಮುಸ್ಲಿಮನಾಗಿರಲು ಸಾಧ್ಯವಿಲ್ಲ. ಮುಸ್ಲಿಮನಲ್ಲದ ವರ್ನನ್ನು ಮುಸ್ಲಿಮೇತರರು ಹೇಗೆ ಚಿತ್ರಿಸಿದರೂ ಮುಸ್ಲಿಮರು ತಮಗೆ ಅವಮಾನವಾಯಿತೆಂದು ಬಿದುಕೊಳ್ಳಬೇಕಾದ ಅಗತ್ಯವೇ ಇಲ್ಲ.

ಇಲ್ಲಿನ ಮುಸ್ಲಿಮರು ಹಿಂದಿನಿಂದಲೂ ದ್ವೀಪ ವಾಗಿಯೇ ಇದ್ದಾರೆ. ಇತ್ತೀಚೆಗೆ ಮೂಲಭೂತವಾದಿಗಳ ಬೋಧನೆಯಿಂದ ಮತ್ತಷ್ಟು ದ್ವೀಪದಂತಾಗುತ್ತಿದ್ದಾರೆ. ಶೈಕ್ಷಣಿಕವಾಗಿ ಮುಸ್ಲಿಮರದ್ದು ಬಹಳ ಹಿಂದುಳಿದ ಸಮಾಜ. ಈ ರೀತಿ ಹಿಂದುಳಿದವರನ್ನು ಮತಾಂಧತೆ ಕಡೆಗೆ ತಳ್ಳುವುದು ಬಹಳ ಸುಲಭ ತಾನೇ? ಅದೇ ಇಲ್ಲಿ ಕೂಡಾ ಆಗಿದೆ.

ಇಲ್ಲಿನ ಮುಸ್ಲಿಮರು ಕೇರಳೀಯರಂತೆ ಮುಸ್ಲಿಮೇತರ ರೊಡನೆ ಸ್ನೇಹ ಹಸ್ತಚಾಚಿ ಅವರ ಸುಖದುಃಖದಲ್ಲಿ ಪಾಲ್ಗೊಂಡದ್ದು ಬಹಳ ಕಮ್ಮಿ. ತಲಾಖ್, ಬಹುಪತ್ನಿತ್ವ ಮುಂತಾದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳತ್ತ ಬೆಳಕು ಚೆಲುವ ಸಿನಿಮಾಗಳು ಕಳೆದ ಶತಮಾನದ 50ರ ದಶಕದಿಂದಲೇ ಮಲಯಾಳದಲ್ಲಿ ಬರಲಾರಂಭಿಸಿವೆ; ಈಗಲೂ ಬರುತ್ತಿವೆ. ಎರಡು ವರ್ಷಗಳ ಹಿಂದೆ 'ಪಾಥಂ ಒನ್ನು, ಒರು ವಿಲಾಪಂ' ಎಂಬ ಮುಸ್ಲಿಮರ ಬಾಲ್ಯ ವಿವಾಹ ಮತ್ತು ತಲಾಖ್ ಸಮಸ್ಯೆಯ ಚಲನಚಿತ್ರ ಸ್ವರ್ಣಕಮಲ ಪ್ರಶಸ್ತಿ ಪಡೆಯಿತು. ಟಿ.ವಿ. ಧಾರಾವಾಹಿಗಳಲ್ಲೂ ಒಂದೆರಡು ಮುಸ್ಲಿಂ ಪಾತ್ರಗಳು ಕಾಣಿಸಿಕೊಳ್ಳುತ್ತಿವೆ. ಪ್ರೇಂ ನಸೀರ್, ಮಮ್ಮುಟಿಯಂತಹ ನಟರು, ನಟಿಯರು ಮಲಯಾಳಂ ಚಿತ್ರರಂಗದಲ್ಲಿದ್ದಾರೆ. ಕೇರಳದ ಮುಸ್ಲಿಮರು ಇದೆಲ್ಲವನ್ನೂ ಹೃದಯದಿಂದ ಸ್ವಾಗತಿಸುತ್ತಾರೆ. ಇಂತಹ ವಿಷಯಗಳಿಗೆ ಯಾವುದೇ ರೀತಿಯಲ್ಲೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಆದರೆ ಕರ್ನಾಟಕದಲ್ಲಿ ಏನಾಗಿದೆ? 'ಮುನ್ನುಡಿ' ಎಂಬ ಮುಸ್ಲಿಂ ಕಥಾವಸ್ತುವನ್ನೊಳಗೊಂಡ ಸಿನಿಮಾ ಮಂಗಳೂರಿನ ಥಿಯೇಟರಿನಲ್ಲಿ ಕಾಣಿಸಿಕೊಂಡ ಒಂದೇ ವಾರದಲ್ಲಿ ಅದನ್ನು ಥಿಯೇಟರಿನಿಂದ ಎತ್ತಂಗಡಿ ಮಾಡಲಾಯಿತು. ಮಹಿಳಾ ಸಮಸ್ಯೆಗಳನ್ನೆತ್ತಿಕೊಂಡು ಬರೆದ ಕತೆ, ಕಾದಂಬರಿಗಳೂ ಆ ಲೇಖಕ ಲೇಖಕಿಯರೂ ಕೆಲವರಿಗೆ ಸಹ್ಯವಾಗದೆ ಅವರನ್ನು ಜಾತಿಭ್ರಷ್ಟರಾಗಿಸಲೂ ಕೆಲವರು ಮುಂದಾದರು. ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಮುಸ್ಲಿಂ ಹೆಸರುಗಳಿಲ್ಲ. ಕರ್ನಾಟಕದ ನಾಲ್ಕು ಚಾನೆಲ್‌ಗಳಲ್ಲಿ ಕನ್ನಡ ಧಾರಾವಾಹಿಗಳು ಪ್ರಸಾರ ವಾಗುತ್ತಿದ್ದರೂ ಒಂದೇ ಒಂದು ಮುಸ್ಲಿಂ ಕಥಾವಸ್ತುವನ್ನು ಹೊಂದಿದ ಧಾರಾವಾಹಿಯಾಗಲಿ ಅಥವಾ ಒಂದೇ ಒಂದು ಮುಸ್ಲಿಂ ಪಾತ್ರವಾಗಲಿ ಕಂಡದ್ದು ನನಗೆ ನೆನಪಿಲ್ಲ.

ಮೆಕ್ಕಾದಲ್ಲಿ ಹಜ್‌ಯಾತ್ರೆಯ ಚಿತ್ರೀಕರಣವನ್ನು ಟಿವಿಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದರೂ ಮಂಗಳೂರಿನಲ್ಲಿ ಮಸೀದಿಯೊಳಗೆ ನಿಕಾಹ್ ಆಗುವ ದೃಶ್ಯವನ್ನು ಚಿತ್ರೀಕರಿಸಲು ನಿರ್ಬಂಧ. ಇದರಿಂದಾಗಿ ನನ್ನ ಮೊಮ್ಮಗಳ ನಿಕಾಹ್‌ನ ದೃಶ್ಯವನ್ನು ನಾವು ಮಹಿಳೆಯರು ಫೋಟೋದಲ್ಲಿ ಕೂಡಾ ನೋಡಲು ಸಾಧ್ಯವಾಗಲಿಲ್ಲ. ಬುರ್ಖಾ ತಲೆ, ಮೈಗಳಿಗಲ್ಲದೆ ಕಣ್ಣು, ಮೂಗುಗಳಿಗೂ ಬಂದಿದೆ! ವಿಜ್ಞಾನವಂತೂ ಇವರಿಗೆ ಬೇಡವೇ ಬೇಡ.

ಇದೆಲ್ಲ ಇರಲಿ. ಈಗ ನಮ್ಮ ಮುಂದಿನ ಗುರಿಯತ್ತ ಕಣ್ಣು ಹಾಯಿಸೋಣ. ಸಿದ್ಧರಾಮಯ್ಯನವರ ಅಹಿಂದ ಚಳವಳಿಯನ್ನು ಬಲಪಡಿಸುವ ಗುರಿ ನಮ್ಮದಾಗಬೇಕು. ಅಹಿಂದ ಒಟ್ಟಾಗಬೇಕಾದರೆ ಮುಸ್ಲಿಮರು ಬದಲಾಗ ಬೇಕು. ತಮ್ಮ ಚಿಪ್ಪಿನಿಂದ ಹೊರಬಂದು ಎಲ್ಲ ರೀತಿಯ ಸಂಕುಚಿತತೆಯನ್ನು ದೂರಗೊತ್ತರಿಸಿ ಎಲ್ಲರೊಡ ನೊಂದಾಗಬೇಕು. ಬದುಕು, ಬದುಕಗೊಡು ಎಂಬುದೇ ಮಂತ್ರವಾಗಬೇಕು. ಅಂತಹ ಒಂದು ಸಮಾನತೆ ಸಾಧಿಸಲು ನಮ್ಮಿಂದ ಸಾಧ್ಯವಾಗಬೇಕು. ದಲಿತರು ಮತ್ತೂ ಹಿಂದುಳಿದವರು ಕೋಮುವಾದಿಗಳ ಗುಲಾಮ ರಾಗುತ್ತಿದ್ದಾರೆ. ಜೋಲ್ಯಾಹಿಯವರ ಹುನ್ನಾರದ ಕುರಿತು ಇವರಲ್ಲಿ ಜಾಗೃತಿ ಮೂಡದ ಹೊರತು ಅಹಿಂದ ಚಳವಳಿ ಶಕ್ತಿಯುತವಾಗಲಾರದು. ಈ ದಿಸೆಯಲ್ಲಿ ನಮ್ಮ ಚಿಂತನೆಗಳು ಹರಿಯಬೇಕಾಗಿದೆ.

ಸಂಗೀತ ಸಾಹಿತ್ಯಗಳ ರಸದೌತಣ!





'ಚಂದ್ರಮುಖಿ ಪ್ರಾಣಸಖಿ' ಸಿನಿಮಾಕ್ಕೆ ಸಂಗೀತ ನೀಡಿದಾಗ ಆದ ಸಂತೋಷ, ತೃಪ್ತಿಗಳಿಗಿಂತ ಈಗ ಹತ್ತುಪಟ್ಟು ಅಧಿಕ ಸಂತೋಷ, ತೃಪ್ತಿಗಳಾಗಿವೆ. ಕಾರಣ ಹೇಳುವ ಅವಶ್ಯವಿಲ್ಲವಲ್ಲ ಓದುಗರೇ... ನೀವೆಲ್ಲ ರೇಡಿಯೊ, ಟಿ.ವಿ., ಕ್ಯಾಸೆಟ್, ಸೀಡಿಗಳ ಮೂಲಕ 'ತನನಂ ತನನಂ' ಪಲ್ಲವಿಯನ್ನು ಕೇಳಿದ್ದೀರಿ, ಅದರ ರಿಚ್‌ನೆಸ್‌ನ್ನು ಕೂಡ ಮೆಚ್ಚಿದ್ದೀರಿ... ನಿಮಗೆ ಹಾಗೂ ಅವಕಾಶ ಕೊಟ್ಟ ಕವಿತಾ ಲಂಕೇಶ್, ಎನ್.ಎಮ್. ಸುರೇಶರಿಗೆ ಥ್ಯಾಂಕ್ಸ್ ಹೇಳಬಯಸುತ್ತೇನೆ.

ಕವಿತಾರ 'ಪ್ರೀತಿ ಪ್ರೇಮ ಪ್ರಣಯ'ಕ್ಕೆ ಒಂದು ಹಾಡು ಬರೆದಿದ್ದೆ. ಆ ಹಾಡಿಗೆ ರಾಜ್ಯಪ್ರಶಸ್ತಿ ಬಂದಾಗಿನಿಂದ, ಮತ್ತೆ ಕವಿತಾರ ಒಂದು ಚಿತ್ರಕ್ಕೆ ಸಾಹಿತ್ಯ ಸಂಗೀತ ನೀಡಬೇಕೆಂಬ ತುಡಿತವಿತ್ತು. ಈ ಸಲ ಕವಿತಾರು ನನ್ನನ್ನು ಆಹ್ವಾನಿಸಿ ಚಿತ್ರದ ಕತೆಯನ್ನು ವಿವರಿಸಿ, ರಂಗಭೂಮಿ ಮತ್ತು ಶಾಸ್ತ್ರೀಯ ಸಂಗೀತಗಳ ಹಿನ್ನೆಲೆಯಲ್ಲಿ ಮೂಡಿಬರುವ ರೊಮ್ಯಾಂಟಿಕ್ ಲವ್‌ಸ್ಟೋರಿಗೆ ತುಂಬಾ ಅರ್ಥಪೂರ್ಣ ಸಾಹಿತ್ಯ ರಚಿಸಿಕೊಡಲು ಹೇಳಿದರು. ಪ್ರತಿಯೊಂದು ಹಾಡಿನ ಸ್ವರೂಪ ಹೇಗಿರಬೇಕೆಂಬುದರ ಬಗ್ಗೆ ಕವಿತಾರು ಸ್ಪಷ್ಟವಾಗಿದ್ದರು. ಅವರು ವಿವರಿಸಿದ ಸಂದರ್ಭಗಳಿಗೆ ತಕ್ಕಂತೆ ಹಾಡುಗಳನ್ನು ಬರೆಯುತ್ತಾ ಹೋದೆ. ಒಮ್ಮೆ ನೋಡಿದಾಕ್ಷಣ ನಿರ್ಧಾರ ತೆಗೆದು ಕೊಳ್ಳುವ ಶಕ್ತಿ ಕವಿತಾರಿಗಿದೆ. ಒಮ್ಮೊಮ್ಮೆ ಅವರಿಗೆ ಬೇಡವಾದದ್ದನ್ನು ತೆಗೆಸಿ, ಅವರ ಕಲ್ಪನೆಗೆ ತಕ್ಕಂತೆ ಹಾಡುಗಳ ಸಾಲುಗಳನ್ನು ಬದಲಿಸಿಕೊಂಡರು. ರಂಗಭೂಮಿ, ಸಂಗೀತ-ಈ ಎರಡೂ ಥೀಮ್‌ಗಳಿಗೆ ಹೊಂದುವಂತಹ ಒಂದು ಟೈಟಲ್ಲು ಹೊಳೆದರೆ ಹೇಳಲು ಕವಿತಾ ಹೇಳಿದ್ದರು. ನನ್ನ ಮನಸ್ಸಲ್ಲಿ ಅಚ್ಚಾಗಿದ್ದ 'ತನನಂ ತನನಂ' ಟೈಟಲ್ ಹೇಳಿದೆ. ಕವಿತಾರಿಗೆ ಅದು ಇಷ್ಟವಾಗಿಬಿಟ್ಟಿತು. ಮೊದಲು ಸಾಹಿತ್ಯ ರಚಿಸಿ, ನಂತರ ಅದಕ್ಕೆ ತಕ್ಕಂತೆ ಟ್ಯೂನ್ ಹಾಕಬೇಕೆಂಬುದು ಕವಿತಾರ ಥಿಯರಿ. ಅದು ಅರ್ಥಪೂರ್ಣವೂ ಹೌದಲ್ಲವೆ?

ನಂತರ ಕವಿತಾ ಸರ್‌ಪ್ರೈಸ್ ನೀಡಿದರು ನೋಡಿ. ಸಾಹಿತ್ಯ ರಚಿಸಿರುವ ನೀವೇ ಸಂಗೀತ ನೀಡಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಹೇಳಿ ನನ್ನನ್ನು ಹುರಿದುಂಬಿಸಿದರು. ಇಲ್ಲೂ ಅವರ ಸಲಹೆಗಳು ನನಗೆ ತುಂಬಾ ಸಹಕಾರಿಯಾದವು. ರಂಗಭೂಮಿ, ಶಾಸ್ತ್ರೀಯ ಹಿನ್ನೆಲೆಯ ಚಿತ್ರಕ್ಕೆ ಸಂಗೀತ ನೀಡುವುದು ಚಾಲೆಂಜಿಂಗೂ ಹೌದು, ಖುಷಿಯ ವಿಷಯವೂ ಹೌದು...

'ಚೆಲುವಾಂತ ರಾಜಕುಮಾರಿ' ಹಾಡು ಮೊದಲು ಈಗಿನಂತಿರಲಿಲ್ಲ. ಅದಕ್ಕೆ ಬೇರೆ ಸೆಟ್ ಹಾಕಿದ್ದರಿಂದ, ಸೆಟ್‌ಗೆ ಹೊಂದುವಂತೆ ಆ ಹಾಡನ್ನು ಕವಿತಾ ಬದಲಿಸಿಕೊಂಡರು. 'ಕಲಿತ ಹುಡುಗಿ' ಹಾಡಿನ ಮೊದಲಿನ ಸಾಲುಗಳನ್ನು ಹಾಗೇ ಇಟ್ಟುಕೊಂಡು, ಉಳಿದಿದ್ದನ್ನು ಚಿತ್ರಕತೆಗೆ ತಕ್ಕಂತೆ ಬದಲಿಸಿಕೊಂಡೆವು.

ಇನ್ನು ಡಾ. ಎಲ್. ಸುಬ್ರಮಣ್ಯಂರಂತಹ ಅಂತರರಾಷ್ಟ್ರೀಯ ಖ್ಯಾತಿಯ ಫೆಂಟಾಸ್ಟಿಕ್ ವಯೋಲಿನ್ ಕಲಾವಿದರ ಜೊತೆ ಕೆಲಸ ಮಾಡಿದ್ದು ನನ್ನಲ್ಲಿ ಹೆಮ್ಮೆ ಮೂಡಿಸಿದೆ, ಡಾ. ಎಲ್.ಎಸ್. ಬಗೆಗಿನ ಗೌರವವನ್ನು ಹೆಚ್ಚು ಮಾಡಿದೆ. ಈ ಹಿಂದೆ 'ಸನಾದಿ ಅಪ್ಪಣ್ಣ'ದಲ್ಲಿ ಜಿ.ಕೆ. ವೆಂಕಟೇಶ್ ಮತ್ತು ಶಹನಾಯಿ ವಾದಕ ಬಿಸ್ಮಿಲ್ಲಾಖಾನ್, ಇತ್ತೀಚೆಗೆ ತಮಿಳಿನ 'ಡ್ಯುಯೆಟ್'ನಲ್ಲಿ ಎ.ಆರ್. ರೆಹಮಾನ್ ಮತ್ತು ಸ್ಯಾಕ್ಸೊಫೋನ್ ವಾದಕ ಕದ್ರಿ ಗೋಪಾಲನಾಥರ ಕಾಂಬಿನೇಷನ್ ಇದ್ದಂತೆ, 'ತನನಂ'ನಲ್ಲಿ ಡಾ. ಎಲ್.ಎಸ್. ಮತ್ತು ನನ್ನ ಕಾಂಬಿನೇಷನ್ ಇದೆ.

ಡಾ. ಎಲ್.ಎಸ್.ರ ಶಾಸ್ತ್ರೀಯ ಬಿಟ್ಸ್‌ಗಳು ಕಚೇರಿ ಸಂಗೀತದಂತೆ ತೇಲಿಬಂದಿವೆ. ಜೊತೆಗೆ ರಂಗಭೂಮಿ ಥೀಮ್‌ನ ಸಂಗೀತವಿದೆ, ಮೂವರು ಪ್ರೇಮಿಗಳ ಹಾವಭಾವಗಳಿಗಾಗಿ ರೋಮ್ಯಾಂಟಿಕ್ ಥೀಮ್‌ನ ಸಂಗೀತವಿದೆ. ಒಂದೊಂದು ಘಟನೆ, ಒಂದೊಂದು ಪಾತ್ರವನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನ ಥೀಮ್‌ಗಳ ಸಂಗೀತ ರೂಪಿಸಿದ್ದೇವೆ. ಉದಾಹರಣೆಗೆ ಸಂಪ್ರದಾಯಸ್ಥ ಸಂಗೀತ ಗುರು ಕಾರ್ನಾಡ್‌ರನ್ನು ತೋರಿಸುವಾಗಲೆಲ್ಲ ಹಿನ್ನೆಲೆಯಲ್ಲಿ ಆಲಾಪಗಳು ತೇಲಿಬಂದು ದೃಶ್ಯಗಳ ಗಂಭೀರತೆಯನ್ನು ಹೆಚ್ಚಿಸಿವೆ. ಕಂಪನಿ ನಾಟಕದ ದೃಶ್ಯಗಳನ್ನು ತೋರಿಸುವಾಗ ಕೀಬೋರ್ಡ್‌ನಿಂದ ಹರಿದುಬರುವ ಸಂಗೀತ ಅರ್ಥಪೂರ್ಣವಲ್ಲ ಎಂದು ಯೋಚಿಸಿದ ಕವಿತಾರವರು, ಚಿಂದೋಡಿ ಲೀಲಾ ನಾಟಕ ಕಂಪನಿಯಲ್ಲಿ ಹಲವಾರು ವರ್ಷ ತಬಲಾ, ಹಾರ್ಮೋನಿಯಂ ನುಡಿಸಿದ ಕಲಾವಿದರನ್ನು ಕರೆಸಿ ಸಂಗೀತ ನುಡಿಸಿದರು. ಕಂಪನಿ ನಾಟಕವನ್ನೇ ನೋಡ್ತಾ ಇದ್ದೀವಿ ಎಂಬ ಭಾವನೆ ಎಲ್ಲರಲ್ಲಿ ಮೂಡುವುದು ಖಚಿತ.

ಕೆಲವು ಸಲ ರಿರೆಕಾರ್ಡಿಂಗ್ ವೇಳೆಯಲ್ಲಿ ಒಂದು ಸೀನ್‌ಗೆ ಹಾಡು ಅವಶ್ಯ ಎನಿಸಿದಾಗ, ನನ್ನಿಂದ ಹೊಸ ಬಿಟ್ಸ್‌ಗಳನ್ನು ಬರೆಸಿ, ಕೋರಸ್ ಸಿಂಗರ್ಸ್ ಕಡೆಯಿಂದ ಹಾಡಿಸಿದ್ದಾರೆ ಕವಿತಾ... ಸಂಗೀತ, ರಂಗಭೂಮಿ, ಪ್ರೇಮಕತೆ ಹಿನ್ನೆಲೆಯಲ್ಲಿ ತೇಲಿಬರುವ ನೋವು, ಖುಷಿ, ಪಶ್ಚಾತ್ತಾಪ, ಕೋಪಗಳನ್ನೆಲ್ಲ ಸಂಗೀತದಲ್ಲೇ ತೋರಿಸುವ ಎಲ್ಲ ಬಗೆಯ ಥೀಮ್ ಟ್ಯೂನ್‌ಗಳು, ಆಲಾಪಗಳು, ಡಾ. ಎಲ್.ಎಸ್.ರವರ ಕ್ಲಾಸಿಕ್ ಬಿಟ್ಸ್....

ಇನ್ನೇನು ಬೇಕು ಹೇಳಿ... ಬಂದೇ ಬಿಡ್ತು 24 ನೇ ತಾರೀಖು...

ನೀವೆಲ್ಲಾ ನೋಡ್ತಿರಿ, ಖಂಡಿತ ಮೆಚ್ಚಿಕೊಳ್ತೀರಿ... ನಾಳೆ ಸೂಪರ್ ಹಿಟ್ ಆಗಲಿರುವ ಚಿತ್ರವೊಂದರ ಕುರಿತು ಇವತ್ತು ನಾನು ಹೇಳುತ್ತಿರುವ ಮಾತುಗಳಿವು..

'ತನನಂ ತನನಂ, ತನನಂ, ತಾನನಾನ ತನನಂ'

-ಕೆ. ಕಲ್ಯಾಣ್

(ನಿರೂಪಣೆ : ಪಿ.ಕೆ. ಮಲ್ಲನಗೌಡರ್)

ಎಲ್ಲ ಓಕೆ, ರಮ್ಯ ಯಾಕೆ?

ಪ್ರೀತಿಯ ಗೌರಿ ಲಂಕೇಶ್,

ಪತ್ರಿಕೆಯ ಕಳೆದ ಸಂಚಿಕೆ (ನವೆಂಬರ್ 22)ಯಲ್ಲಿ 'ಲಕ್ಕಿ ಗರ್ಲ್ ರಮ್ಯ' ಮುಖಪುಟದ ವರದಿ ನೋಡಿ ಬೇಸರವಾಯಿತು. ನಿಮ್ಮ ತಂಗಿ ಕವಿತಾ ಲಂಕೇಶ್ ಬಗ್ಗೆ ನಿಮಗೆ ಎಷ್ಟೇ ಪ್ರೀತಿ ಇದ್ದರೂ ಅವರ ಹೊಸ ಚಿತ್ರ 'ತನನಂ ತನನಂ' ಅನ್ನು ಪ್ರಮೋಟ್ ಮಾಡಲು ನೀವು 'ಲಂಕೇಶ್' ವಾರ ಪತ್ರಿಕೆಯ ಓದುಗರ ಮೇಲೆ ರಮ್ಯಳನ್ನು ಕೊಂಡಾಡುವ ಲೇಖನವನ್ನು ಹೇರಬಾರದಿತ್ತು. 'ಲಂಕೇಶ್' ವಾರ ಪತ್ರಿಕೆಯ ಪ್ರಬುದ್ಧ ಓದುಗರಿಗೂ, ರಮ್ಯಳಂತಹ ಸಾಮಾನ್ಯ ನಟಿಗೂ ಎತ್ತಿಂದೆತ್ತಣ ಸಂಬಂಧ?

-ಬೇಸರಗೊಂಡ ಓದುಗ, ಬೆಂಗಳೂರು



ಒಲಿದು ಪತ್ರ

ಬೇಸರಗೊಂಡಿರುವ ಪ್ರೀತಿಯ ಓದುಗನೆ,

ಮೊದಲನೆಯದಾಗಿ ಬೇಬಿ (ಕವಿತಾ) ಸಿನಿಮಾವನ್ನು ಪ್ರಮೋಟ್ ಮಾಡುವ ಜರೂರತ್ತು ನಮಗಿಲ್ಲ. ಅವಳ ಬಗ್ಗೆ ನನಗೆ ಎಷ್ಟೇ ಪ್ರೀತಿ ಮತ್ತು ಹೆಮ್ಮೆ ಇದ್ದರೂ ನಿಮ್ಮ 'ಲಂಕೇಶ್'ನಲ್ಲಿ ಅವಳ ಸಿನಿಮಾಗೆ ದೊರಕುತ್ತಿರುವುದು ಪುಕ್ಕಟ್ಟೆ ಜಾಹೀರಾತು ಮಾತ್ರ. (ಜಾಹೀರಾತನ್ನು ಪ್ರಕಟಿಸುತ್ತಿರುವ ಬಗ್ಗೆ ಯಾರಾದರೂ ಪ್ರಶ್ನಿಸುವ ಮುನ್ನ ಇಲ್ಲೊಂದು ವಿಚಾರ ಹೇಳಬೇಕಿದೆ: ಜಾಹೀರಾತು ತರುವ ದುಡ್ಡಿಗೆ ಸಂಪಾದಕೀಯ ನಿಲುವು ಬದಲಾಗುತ್ತದೆ ಎಂಬುದು ಅಪ್ಪನ ಮತ್ತು ಪತ್ರಿಕೆಯ ಅಭಿಪ್ರಾಯ. ಆದರೆ 'ತನನಂ ತನನಂ' ಜಾಹೀರಾತುಗಳನ್ನು ಹಣ ಪಡೆಯದೇ ಪ್ರಕಟಿಸುತ್ತಿರುವುದರಿಂದ ನಾವು ಯಾರ ಹಂಗಿನಲ್ಲೂ ಇಲ್ಲ!) ಅಷ್ಟೇ ಅಲ್ಲ, ಬೇಬಿಗೆ ಅವಳದ್ದೇ ಆದ fan following ಇದೆ.

ಇನ್ನು ರಮ್ಯಳನ್ನು ಕುರಿತ ವರದಿಯಲ್ಲಿ ನಾವು ಆಕೆಯನ್ನು ಕೊಂಡಾಡಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ-ಅದರಲ್ಲೂ ಮಹಿಳೆಯರ ಶೋಷಣೆ ಹೆಚ್ಚಾಗಿರುವ ಚಿತ್ರರಂಗದಲ್ಲಿ-ಮಹಿಳೆಯೊಬ್ಬಳು ತನ್ನತನವನ್ನು ಕಾಪಾಡಿಕೊಂಡು ಯಶಸ್ವಿಯಾಗಿರುವುದು ಕಡಿಮೆ ಸಾಧನೆ ಅಲ್ಲ ಎಂಬುದನ್ನು ಸ್ತ್ರೀ ಸಮಾನತೆಯನ್ನು ಬಯಸುವ 'ಲಂಕೇಶ್' ಓದುಗರು ಗುರುತಿಸುತ್ತಾರೆ ಎಂಬುದು ನಮ್ಮ ಅಭಿಪ್ರಾಯ. ರಮ್ಯಳಂತಹ ಪೋರಿ ತನ್ನ ವಿರುದ್ಧದ ಟೀಕೆ, ಸವಾಲುಗಳನ್ನು ಮೆಟ್ಟಿ ನಿಂತಿರುವುದು ಸ್ತ್ರೀ ಸಮಾನತೆಯ ಒಂದು ನಿದರ್ಶನ ಮಾತ್ರ.

ಇಲ್ಲಿ ನನಗೇ ಗೊತ್ತಿರುವ ಒಂದು ಘಟನೆ ಬಗ್ಗೆ ಹೇಳಿ ಮುಗಿಸುತ್ತೇನೆ. ಒಮ್ಮೆ ಜನಪ್ರಿಯ ನಟನೊಂದಿಗೆ ನಟಿಸುತ್ತಿದ್ದ ರಮ್ಯ ಆತ ಸೆಟ್‌ಗೆ ಬಂದಾಗ ಎದ್ದು ನಿಂತು ನಮಸ್ಕರಿಸುವ ಬದಲಾಗಿ ಕೂತಲ್ಲಿಂದಲೇ "ಹಾಯ್" ಎಂದಳಂತೆ. ಇದನ್ನು ಕಂಡು ಉರಿದುಹೋದ ನಟನ ಕಡೆಯವರು "ನಮ್ಮ ಹೀರೋ ಬಂದಾಗ ಆಕೆ ಆತನ ಕಾಲಿಗೆ ಬೀಳಬೇಕು, ಕನಿಷ್ಠ ಎದ್ದು ನಮಸ್ಕರಿಸಬೇಕು. ಆದರೆ ಇವಳು "ಹಾಯ್" ಅಂತಾಳಲ್ಲ, ಇವಳಿಗೆ ಎಷ್ಟು ಕೊಬ್ಬು" ಎಂದು ಕೆಂಡಕಾರಿದರು. ಇದನ್ನು ಕೇಳಿ ನಾನು ಜೋರಾಗಿ ನಕ್ಕಿದ್ದೆ. "ಆಕೆ ಹೊಸ ಪೀಳಿಗೆಯ, ಸ್ವಾಭಿಮಾನ, ವೃತ್ತಿಪರತೆ ಇರುವ ಮಾಡ್ರನ್ ಯುವತಿ. 'ಹಿರಿಯರಿಗೆ'-ಅಂದರೆ ಪುರುಷರಿಗೆ-ಚಿತ್ರರಂಗದಲ್ಲಿ ಮರ್ಯಾದೆ ಕೊಡುವ ನೆಪದಲ್ಲಿ ಎಷ್ಟು ಶೋಷಣೆ ನಡೆಯುತ್ತದೆ ಎಂಬುದು ಬಹಿರಂಗ ಗುಟ್ಟು. ಅಂತಹುದ್ದರಲ್ಲಿ ರಮ್ಯಳಂತಹ ಹೊಸ ಜಾಯಮಾನದವರಿಂದಾಗಿ ನಮ್ಮ ಚಿತ್ರರಂಗದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಆದರೆ, ಅದೂ ಒಂದು ಸ್ವಾಗತಾರ್ಹ ಸಾಧನೆ, ಬಿಡಿ" ಎಂದಿದ್ದೆ.

ನಾವು ಯಾಕೆ ರಮ್ಯಳನ್ನು ಮುಖಪುಟದಲ್ಲಿ ಹಾಕಿದೆವು ಎಂಬುದಕ್ಕೆ ಇಷ್ಟು ಸಾಕು ಅನ್ನಿಸುತ್ತದೆ.


-ಗೌರಿ

ನಾಟಕಕ್ಕೆ ಭಾಷೆ ಒದಗಿಸಬಲ್ಲ ವೈಚಾರಿಕತೆಯೂ ಬೇಕು; ಮೂರ್ತವಾದ ದೃಶ್ಯವೂ ಬೇಕು, ಅಮೂರ್ತವಾದ ಕಾವ್ಯವೂ ಬೇಕು

ಚಾಮುಂಡೇಶ್ವರಿ ನಮಗಿರಲಿ ಶೋಭಾ ಯಾತ್ರೆ ನಿಮಗಿರಲಿ!

ಅದೊಂದು ವಿಚಿತ್ರ ದಾಂಪತ್ಯ. ಗಂಡು ಹಣ ಪಂತ. ಅಧಿಕಾರದ ಮದ ತುಂಬಿತ್ತು. ಮೇಲಾಗಿ ಯೌವ್ವನದಿಂದ ಪುಟಿಯುತ್ತಿದ್ದ. ಆದರೆ ಹೆಂಡತಿ ಅನ್ನಿಸಿಕೊಂಡೋಳು ಮುದಿಗೂಬೆ. ಋತು ನಿಂತು ಎಷ್ಟೋ ವರ್ಷ ಕಳೆದಿತ್ತು. ಆದರೂ ತಾನು ಹೆರುವ ಮಗನೇ ಚಾಮುಂಡೇಶ್ವರಿ ತಾಯಿಯ ಸೇವೆ ಮಾಡ ಬೇಕು ಅನ್ನುವ ಹುಚ್ಚು ಹಟ. "ತಾಯಿ, ನಿನಗೆ ಮಕ್ಕ ಳಾಗುವ ದಿನಗಳು ಕಳೆದು ಎಷ್ಟೋ ವರ್ಷಗಳಾಗಿದಾವೆ, ಈಗ ಅದು ಸಾಧ್ಯವಿಲ್ಲ" ಅಂದರೆ ಕೇಳಲೊಲ್ಲಳು. "ಕಳೆದ ಚುನಾವಣೆ ಸಂದರ್ಭದಲ್ಲಿ ನಾನು ಗರ್ಭ ಧರಿಸಿರಲಿಲ್ಲವೆ? ಮಗು ಹುಟ್ಟಲಿಲ್ಲ, ಗರ್ಭಪಾತ ಆಯಿತು ಅನ್ನೋದು ನಿಜವೇ ಆದರೂ ನಾನು ಗರ್ಭ ಧರಿಸಿದ್ದು ಸತ್ಯ ಅಲ್ಲವೆ" ಅನ್ನೋದು ಅವಳ ವಾದ. "ಇವಳ ಗರ್ವಭಂಗ ಮಾಡಲು ಇರುವ 'ಅನಂತ' ಅವಕಾಶಗಳಲ್ಲಿ ಒಂದನ್ನೂ ವ್ಯರ್ಥ ಮಾಡಿಕೊಳ್ಳದ ವಿರೋಧಿಗಳು" ಈ ಸಾರಿ ಗರ್ಭ ನಿಂತೇ ನಿಲ್ಲುತ್ತೆ, ತಾಯಿ ಚಾಮುಂಡೇಶ್ವರಿಯ ಸೇವೆ ಆ ಮಗುವಿನಿಂದಲೇ ಆಗಬೇಕು, ನೀನು ಹೇಳುತ್ತಿರುವುದು ನ್ಯಾಯವಾಗೇ ಇದೆ" ಎಂಬ ವರಾತ ತರ್ತಾನೆ ಇದ್ದರು. ಇಂತಹವರೂ ಒತ್ತಾಸೆ ಮಾಡಲು ಪ್ರಾರಂಭಿಸಿದ್ದೇ ಮುದುಕಿಗೆ ಅನುಮಾನ ಶುರುವಾಯ್ತು. "ನಿಜಕ್ಕೂ ನಾನು ಮಗು ಹೆತ್ತೇನಾ, ಹೆತ್ತರೂ ಇನ್ನೊಂದು ವೈರಿಗಳ ಜೊತೆ ಸೇರಿ ಮರಿ ಮಹಿಷಾಸುರನ ಮರ್ಧನಾನ ಅದು ಮಾಡೀತಾ" ಅನ್ನೋ ಗುಮಾನಿ ಆಯ್ತು. ಆದರೂ ಸರೀಕರ ಮುಂದೆ "ನಾನು ಕೈಲಾಗದವಳು" ಅಂತ ಹೇಳಿಕೊಳ್ಳುವುದು ಹೇಗೆ ಅಂತ "ನನ್ನ ಮಗನೇ ಇದಕ್ಕೆ ಸರಿಯಾದವನು ಅವನಿಗೇ ರಣವೀಳ್ಯ ನೀಡುತ್ತೇನೆ" ಎಂಬುದಾಗಿ ಸಾರಿಕೊಂಡಳು.

ಗಂಡನ ಕಡೆಯುವರಿಗೆ ಇವರು ಇಂತಹ 'ಯಾಸ' ಕಟ್ತಾರೆ ಅಂತ ಮೊದಲೇ ಗೊತ್ತಿತ್ತು. "ಅವಳಿಗೆ ಮಗು ಆಗೋದು ಅಂದರೇನು, ಆದರೂ ಮರಿ ಮಹಿ ಷಾಸುರನ ಕಂಡರೇ ಕಿಟಾರನೇ ಕಿರುಚಿ ಓಡಿಹೋಗುವ ಜಾಯಮಾನದವರ ಜೊತೆ ಸೇರಿ ಅವನ ಮರ್ಧನ ಮಾಡೋದು ಅಂದರೇನು, ಅದು ಎಲ್ಲಾದರೂ ಆಗು ವುದಾ ಹೋಗುವುದಾ" ಎಂದು ನಗಾಡಿಕೊಂಡರೂ ಹೆಂಡತಿ ಮುನಿಸಿಕೊಂಡಾಳು ಅನ್ನೋ ಮುಂಜಾಗ್ರತೆ ಯಿಂದ ಅದನ್ನು ತೋರ್ಪಡಿಸಿಕೊಳ್ಳಲಿಲ್ಲ. ಗಂಡ ಅನ್ನಿಸಿಕೊಂಡ ಪ್ರಾಣಿ ಹೆಂಡತಿಯ ಗಲ್ಲ ಸವರಿ, ತಲೆ ನೇವರಿಸಿ "ಹಿಂಗೆಲ್ಲ ಹಟ ಹಿಡಿಬೇಡ ಚಿನ್ನ" ಅಂದ. ಅವಳು ಹೆಣ್ಣಲ್ಲವ. ಒಂದೇ ಸಲಕ್ಕೆ ಒಪ್ಪಿದರೆ ಹೇಗೆ ಅಂತ ಬಡಿವಾರ ತೋರಿಸಿದಳು. ಹೆಚ್ಚು ಸತಾಯಿಸಿದರೆ ಎಲ್ಲಿ ಸೋಡಾಚೀಟ ಬಿಸಾಕ್ತೀನಿ ಅಂದು ಬಿಡುತ್ತೊ ಈ ಹುಡುಗ ಮುಂಡೇದು, ಈಗ ಎಂತಹದ್ದೋ ಒಂದು ಗಂಡು ಪ್ರಾಣಿ ದಿಕ್ಕಾಗಿ ಇದೆ, ಅದೂ ಹೋದರೇನು ಗತಿ ಎಂದು ಭವಿಷ್ಯದ ಬಗ್ಗೆ ಚಿಂತಿಸಿದ ಹೆಂಡತಿ "ಮರಿ ಮಹಿಷಾಸುರ ಮರ್ಧನಕ್ಕೆ ನಿನಗೆ ಯಾರು ಬೇಕೋ ಅವರಿಗೆ ರಣವೀಳ್ಯ ನೀಡು ಆದರೆ ಒಂದು ಕಂಡಿಷನ್ನು" ಅಂತು. ಯೌವನದ ಮದದಿಂದ ಸಪ್ತಸಾಗರ ಹಾರಲಾ, ನನ್ನ ಪ್ರಾಣ ಕೊಡಲಾ ಅಂತ ಏನೂ ಕೇಳಲಿಲ್ಲ ಗಂಡ. "ಏನು ಹೇಳು ಚಿನ್ನ" ಅಂದ ಯೌವ್ವನಿಗ. "ಅಂತಹದ್ದೇನೂ ಇಲ್ಲ, ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ಮಾಡ್ತೀವಿ ಅಂತ ನಮ್ಮ ಕಡೆ ಪಡ್ಡೆ ಹೈಕಳು ಚಂಡಿ ಹಿಡಿದು ಕುಂತಿದಾವೆ, ಅದಕ್ಕೆ ನಿನ್ನ ಆಶೀರ್ವಾದ ಬೇಕು" ಅಂತ ಹೇಳಿತು ಮುದುಕಿ. ಗಂಡನದ್ದೂ ಇಂತಹದ್ದೇ ಚಾಳಿ ಅಲ್ಲವ. ಮನೇಲಿ ಮಾಡೋ ಕೇಮೆ ಬಿಟ್ಟು ದೇವರು ದಿಂಡರು ಅಂತ ಅಲೆಯುವ ಮನಸ್ಸಿನವನೇ. ಇಂತಹ ಕಾರ್ಯಗಳಲ್ಲಿ ತಲ್ಲೀನನಾಗಿದ್ದೂ ತನ್ನ ವಂಶದ ಉದ್ಧಾರಕ್ಕೇನೆ. ಈಗ ಹೆಂಡತಿಯೂ ದೇವರ ಕಾರ್ಯ ಮಾಡುಸ್ತೀನಿ ಅಂತಿದೆ. ಮಾಡಿಸಿಕೊಳ್ಳಲಿ. ನನ್ನ ವಂಶದ ಉದ್ಧಾರಕ್ಕೆ ಇನ್ನೊಂದು ದೇವರ ಸಹಾಯವೂ ಸಿಗುತ್ತದೆ ಎಂದೆಲ್ಲ ಯೋಚಿಸಿ "ಚಾಮುಂಡೇಶ್ವರಿ ವಿಷಯಾನ ನನಗೆ ಬಿಟ್ಟಲ್ಲ ಅದೇ ಸಾಕು, ನೀನು ಏನು ಬೇಕಾದರೂ ಮಾಡಿಕೊ" ಅಂದ ಗಂಡ.



ಈ ಪರಿಯಾಗಿ ಚಾಮುಂಡೇಶ್ವರಿ ಕ್ಷೇತ್ರವು ಜಾತ್ಯತೀತ ಜನತಾದಳದ ಮಡಲಿಗೂ (ಸ್ಪರ್ಧಿಸಲು!), ಶೋಭಾ ಯಾತ್ರೆಯು ಸುಗಮವಾಗಿ ಭಾರತೀಯ ಜನತಾಪಕ್ಷದ ಮಡಲಿಗೂ ಬೀಳಲಾಗಿ....

ತಮ್ಮ ವಂಶವನ್ನು ಮುಗಿಸಲು ಯಾರು ಯಾರು ಷಡ್ಯಂತ್ರಗಳನ್ನು ಹೂಡುತ್ತಿದ್ದಾರೆ ಎಂಬ ಪತ್ತೆದಾರಿಯಲ್ಲಿ ಮಗ್ನರಾಗಿದ್ದ ಜಾತ್ಯತೀತ ಜನತಾದಳದ ಭೀಷ್ಮರಂತಿರುವ ದೇವೇಗೌಡರು ಯಜ್ಞ ಹೋಮಹವನಗಳನ್ನು ಭಕ್ತಿಯಿಂದ ಕೈಗೊಳ್ಳುತ್ತಿರುವಾಗಲೂ ಈ ಸಲದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ತಮ್ಮ ಮಗನ ಆಳ್ವಿಕೆ ನಿಶ್ಚಿಂತವಾಗಿ ಉಳಿಯಬೇಕಾದರೆ ಯಾರು ಯಾರ ಹೆಗಲ ಮೇಲೆ ಕೈ ಇಡಬೇಕೆಂದು ಚಿಂತಿಸಿ; ತಮ್ಮ ಎಂದಿನ ನಡವಳಿಕೆ ಯಂತೆ ಮಠಾಧೀಶರುಗಳ ಪಾದ ಪದ್ಮಂಗಳಿಗೆ ಶಿರ ಸಾಷ್ಟಾಂಗ ನಮಸ್ಕರಿಸಿ ಅವರೊಂದಿಗೆ ದೀರ್ಘಕಾಲ ಸಮಾಲೋಚಿಸಿ; ಇದೇ ಕೈಂಕರ್ಯವನ್ನು ಎಸಗಿದ ತಮ್ಮ ಇತ್ತೀಚಿನ 'ಆಜನ್ಮ' ವೈರಿ ಸಿದ್ಧರಾಮಯ್ಯ ಅವರನ್ನು ಆಶಾಢಭೂತಿ ಎಂದು ಛೇಡಿಸಿ; ಎಲ್ಲ ಜಾತಿಯ ಮುಖಂಡರೂ ನೆನಪಿಗೆ ಬಂದವರಂತೆ ಅವರ ಮನೆ ಮನೆಗೂ ಪಾದ ಬೆಳೆಸುತ್ತಿದ್ದು ಹಗಲೂರಾತ್ರಿ ಚಾಮುಂಡೇಶ್ವರಿಯ ಜ್ಞಾನದಲ್ಲೇ ಮುಳು ಗಿರಲಾಗಿ.....

ಅಣಕ

ಇತ್ತ ದೇವೇಗೌಡರ ಕಡುವೈರಿ ಸಿದ್ಧ ರಾಮಯ್ಯ ದೇವೇಗೌಡರು ತನ್ನನ್ನು ಮುಖ್ಯ ಮಂತ್ರಿ ಸ್ಥಾನದಿಂದ ವಂಚಿಸಿದರು ಎಂದು ಹೇಳುತ್ತಿದ್ದ ಮಾತು ಹಳೆಯ ಒಡಕಲು ಗ್ರಾಮಾಫೋನ್‌ಪ್ಲೇಟಿನ ಶಬ್ದದಂತೆ ಜನರ ಕಿವಿಗೆ ಕಿರಿಕಿರಿಯಾಗುತ್ತಿದೆ ಎಂಬ ಜ್ಞಾನೋದಯ ಆದವರಂತೆ; ತಮ್ಮ ನಿಲುವಿನಲ್ಲಿ ದಿಢೀರ್ ಬದಲಾವಣೆ ತಂದುಕೊಂಡು ಜಾತ್ಯ ತೀತ ಭಾರತದ ಸತ್‌ಸಂಪ್ರದಾಯದಂ ತೆಯೇ ಬೆಳೆದುಬಂದಿರುವ ಅಭ್ಯರ್ಥಿ ಆದವನು ಮಠಾಧೀಶರಿಗೆ ಆಜ್ಞಾ ಧಾರಕನಾಗಿರಬೇಕು, ದೇವರ ಒಲ ವನ್ನು ಪಡೆಯಬೇಕು ಎಂಬುವ ರೀತಿ ಯಲ್ಲಿ ಅವುಗಳನ್ನು ಶ್ರದ್ಧಾಪೂರ್ವಕ ವಾಗಿ ಪೂರೈಸುತ್ತಿರಲು....

ಅಕಟಕಟಾ...... ಏನ್ ದುರ್ದೈವವೊ! ಹಳೆಯ ನೀರನ್ನು ಹೊಸ ನೀರು ಒತ್ತರಿಸಿದಂತೆ ಈ ಸಿದ್ಧರಾಮಯ್ಯ ಎಂಬ ಪಾಪಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮನ್ನು ಮೂಲೆಗುಂಪಿಗೆ ಎಸೆಯಬಹುದೆಂಬ ಭೀತಿಯಿಂದ... ಸೋನಿಯಾ ಮೇಡಂ ಅವರಿಗೆ ಸಿದ್ಧರಾಮಯ್ಯ ಈ ಹಿಂದೆ ಅವರ ಮೇಲೆ ಮಾಡಿದ ಆರೋಪಗಳ ಪೇಪರ್ ಕಟಿಂಗ್ ತಲುಪಿಸಿದರೂ ಅವರು ಅದನ್ನು ಗಣನೆಗೇ ತೆಗೆದುಕೊಳ್ಳದೆ 'ಅವರಿಗೆ ವರ್ಚಸ್ಸಿದೆ' ಎಂದು ತಿರಸ್ಕರಿಸಿಬಿಟ್ಟರಲ್ಲಾ... ಒಂದು ವೇಳೆ ಸಿದ್ಧರಾಮಯ್ಯ ಚುನಾವಣೆಯಲ್ಲಿ ಗೆದ್ದೇಬಿಟ್ಟರೆ ತಮ್ಮ ಗತಿಯೇನು ಎಂದು ಚಿಂತಿಸಿ ಕಾಂಗ್ರೆಸ್‌ನ ಸಂಪ್ರದಾಯದಂತೆ 'ಒಳೇಟು' ಕೊಡುವ ಸಿದ್ಧತೆಯಲ್ಲಿರುವಾಗಲೇ... ಸೋನಿಯಾ ಮೇಡಂ ಅವರು "ಸಿದ್ಧರಾಮಯ್ಯ ಗೆಲ್ಲಿಸು ವುದು ನಿಮ್ಮ ಜವಾಬ್ದಾರಿ" ಎಂದು ಆಜ್ಞೆ ಈಯಬೇಕೆ! ಸಿದ್ಧರಾಮಯ್ಯ ಸೋತರೆ ತಾವು ಸೋನಿಯಾ ಮೇಡಂ ಅವಕೃಪೆಗೆ ಪಾತ್ರರಾಗಬೇಕು. ಗೆದ್ದರೆ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ದರ್ಬಾರು ಮಾಡುತ್ತಿರುವುದನ್ನು ಬಿಟ್ಟುಕೊಡಬೇಕು. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿ ಕಾಂಗ್ರೆಸ್ ಪಕ್ಷದ ನಾಯಕರಾದಿ ನಾಯಕರು ತೊಳಲಾಡುತ್ತಾ ಇರಲಾಗಿ....

ಚಾಮುಂಡೇಶ್ವರಿ ಕ್ಷೇತ್ರದ ಪುಡಿ ಪುಢಾರಿಗಳಿಗೆಲ್ಲ ಎಂತಹದ್ದೋ ಹುರುಪು ಬಂದು ಟವೆಲ್ ಬದರಿ ಕೊಂಡು ಓಡಾಡುತ್ತಾ ತಮ್ಮ ಕೈಗೆ ಎಷ್ಟು ಹಣ ದಕ್ಕಬಹುದು, ಎಷ್ಟು ತಿಂಗಳು ಯಾ ವರ್ಷಗಳ ಹೊ... ಶೇಖರಿಸಬಹುದು ಎಂದು ಬಾಜಿ ಕಟ್ಟುತ್ತಾ ಅದ... ನಿರೀಕ್ಷಣೆಯಲ್ಲಿ ಬಕಪಕ್ಷಿಗಳಂತೆ ಕಾಯುತ್ತಿರಲಾಗಿ...

ಮತದಾರ ಮಹಾಪ್ರಭುವಿನ ಚಿಂತನೆಯೇ ಬೇ... ಲಹರಿಯಲ್ಲಿ ಹರಿದಿತ್ತು. ಒಂದೊಂದು ಮತಕ್ಕೂ ಐದ... ಸಾವಿರ ಕೊಡ್ತಾರೆ, ಹತ್ತು ಸಾವಿರ ಕೊಡ್ತಾರೆ ಅಂತಿದ್ದಾ... ಆದರೆ ಅಷ್ಟನ್ನು ನೀಡುವುದು ನಿಜವೊ ಅಥವಾ ಬೊ... ಳೆಯೊ? ಎಷ್ಟೇ ಹಣ ನೀಡಿದರೂ ಅದು ಸಂಪೂರ್ಣವಾ... ತಮ್ಮ ಕೈ ಸೇರದೆ ಮುಖಂಡರ ಮು... ಯೊಳಗೆ ಮುದುಡಿಹೋಗುತ್ತದೆ ಎಂ... ದನ್ನು ಅನುಭವದಿಂದ ಅರಿತಿರುವ ಮ... ದಾರ ಪ್ರಭು ಈ ಸಲ ಹಾಗೆ ಆಗದ... ಎಚ್ಚರ ವಹಿಸಬೇಕು, ಹಣ ನೀಡುವ... ದ್ದರೆ ನೇರವಾಗಿ ನಮಗೇ ನೀಡಿ ಎಂ... ಒತ್ತಾಯಿಸಲು ಸಿದ್ಧರಾಗುತ್ತಿದ್ದಾರಂತ... ಪುರುಷ ಮತದಾರರ ಚಿಂತನೆ ಈ ರೀ... ಹರಿದಿದ್ದರೆ ಮಹಿಳಾ ಮತದಾರ... ಗಂಡಸರಿಗೆ ಮೂಗಂಡುಗ ಹೆಂಡ ಕುಡಿಸ್ತೀರಲ... ಅವರಿಗೇನು ಕೊಂಬಿದ್ದಾವಾ? ಅವರ್ದೂ ಒಂದೇ ಓಟ... ನಮಗೂ ಒಂದೇ ಓಟು ಎಂದು ಸಮಾನತೆಯ... ಮಾತನಾಡುತ್ತಾ ಹೆಂಡದ ಬದಲಿಗೆ ತಮಗೆ ಹೆಚ್ಚು... ಹಣವನ್ನೇ ನೀಡಲು ಒತ್ತಾಯಿಸಬೇಕೆಂದಿದ್ದಾರಂತಲ...

ಅಲ್ಲ ಎಲ್ಲಾ ಜಾತಿ ಹಿಡಿದೇ ಮತ ಬೇಡುತ್ತಿದ್ದಾರ... ಅವರ ಜಾತಿಯವರನ್ನು ಬಿಟ್ಟು ಉಳಿದವರು ಮ... ನೀಡದೆ ಇದ್ದರೆ ಅವರು ಗೆಲ್ಲುತ್ತಾರಾ? ಸಣ್ಣಪು... ಜಾತಿಯಲ್ಲಿ ಹುಟ್ಟಿದೋರು ಸಾಯೋತನಕ ಇವ... ಜೀತ ಮಾಡಿಕೊಂಡೇ ಇರಬೇಕಾ?

ಯಾಕೆ ಗೊತ್ತಾ?

ಮತದಾನ ನಡೆಯುತ್ತಿತ್ತು.

ಮತಗಟ್ಟೆಗಳ ಪರಿಶೀಲನೆಗೆ ಹೊರಟ ಮುಖಂ...

ಕಾರಿನಲ್ಲಿ ಅವನನ್ನು ಬಿಟ್ಟರೆ ಇದ್ದವನು ಡ್ರೈವರ್ ಮಾ...

ದಾರಿಯಲ್ಲಿ ಮತದಾರರು ಮತಗಟ್ಟೆಗೆ ನಡೆ... ಹೋಗುತ್ತಿದ್ದರು. ಕಾರಿನ ಮೇಲೆ ಅಂಟಿಸಿದ್ದ ಪೋಸ್ಟ... ನೋಡಿ ಚುನಾವಣೆ ಕಾರು ಅಂತ ತಿಳಿಯಿತು. ನಿಲ್ಲಿ... ವಂತೆ ಕೈ ತೋರಿಸಿದರು.

ಇಂತಹ ಸಮಯದಲ್ಲಿ ನ್ಯಾಯವಾಗಿ ಕಾ... ನಿಲ್ಲಿಸಬೇಕು ತಾನೆ? ಉಹುಂ ಕಾರು ನಿಲ್ಲಿಸಲಿ... ಮಾತ್ರವಲ್ಲ, ಕಾರು ನಿಲ್ಲಿಸಲು ಪ್ರಯತ್ನಿಸಿದವರನ... ಹೀನಾಯವಾಗಿ ಬೈದ!

ಇಂತಹ ನಡವಳಿಕೆಯಿಂದ ಜನರಿಗೆ ಬೇಸ... ಆಗುವುದಿಲ್ಲವೆ? ಮತದಾರ ತಮ್ಮ ಪಕ್ಷ ಬಿಟ್ಟು ಬೇ... ಪಕ್ಷಕ್ಕೆ ಮತ ನೀಡುವುದಿಲ್ಲವೆ? ಇತರರನ್ನು ಹಿ... ಮಾಡಲು ಪ್ರಚೋದಿಸುವುದಿಲ್ಲವೇ? ಎಂಬು... ಡ್ರೈವರ್ ತಲೆ ತಿಂದಿತು.

'ಸಾರ್ ನೀವು ಮಾಡಿದ್ದು ಸರಿಯಲ್ಲ ಸಾರ್.'

'ಏನ್ಲಾ ನಾನು ಮಾಡಿದ್ದು?'

'ಅವರನ್ನ ಹಾಗೆ ಬೈದದ್ದು'

'ಲೋ ಬಡ್ಡೆತ್ತುದೆ. ನಾನು ಯಾಕೆ ಹಂಗೆ ಬೈ... ಗೊತ್ತೇನೋ? ನಮ್ಮ ಕಡೀಕೆ ಓಟು ಕೊಡದೆ ಇ... ಅಂತಾವ. ಆ ನನ್‌ಮಗ ಸೋಲಲಿ ಅಂತಾನೆ ಹ... ಮಾಡ್ದೆ' ಅಂದ ಪಕ್ಷದ ಮುಖಂಡ!

-ಎಚ್.ಎಲ್. ಕೇಶವಮೂರ್ತಿ

ಸೃಜನಶೀಲ ತುಡಿತದ ಜಯಂತ್...

ನಟಿ ರಮ್ಯ ಕುರಿತ 'ಲಕ್ಕಿ ಗರ್ಲ್' ಎಂಬ ಪ್ರಧಾನ ಲೇಖನ ಮುದ ನೀಡಿತು. ಕಳೆದ 3-4 ವರ್ಷಗಳಿಂದ ರಮ್ಯರವರ ಸಾಧನೆ ಗಮನಿಸಿದರೆ, ಆಕೆ ಸದ್ಯದಲ್ಲೇ ಕನ್ನಡದ ನಂಬರ್ 1 ನಾಯಕಿ ಆಗುವುದರಲ್ಲಿ ಅನುಮಾನಗಳಿಲ್ಲ. ವೃತ್ತಿಪರತೆಯನ್ನು ಹೊಂದಿರುವ ಆಕೆ ನಟಿಸಿರುವ ಒಂದೆರಡು ಚಿತ್ರಗಳು ಮಾತ್ರ ಫ್ಲಾಪ್ ಆಗಿರುವುದ ರಿಂದ ಆಕೆ ಇವತ್ತು ನಿರ್ಮಾಪಕರ ಪಾಲಿಗೆ 'ಲಕ್ಕಿ ಸ್ಟಾರ್' ಆಗಿರುವುದು ಆಚ್ಚರಿ ಏನಲ್ಲ. ರಮ್ಯರ ವಿಶೇಷತೆ ಏನೆಂದರೆ, ತನ್ನ ಪಾತ್ರಗಳನ್ನು ಎಚ್ಚರಿಕೆ ಯಿಂದ ಸೆಲೆಕ್ಟ್ ಮಾಡಿ, ಅನಗತ್ಯವಾಗಿ ದೇಹ ಪ್ರದರ್ಶನ ಮಾಡದೆ, ಬೇಡಿಕೆ ಹೊಂದಿರುವ ನಟಿ ಯಾಗಿ ಉಳಿದಿರುವುದು. ಈ ಕಾರಣಗಳಿಂದಲೇ ಇವತ್ತು ರಮ್ಯ ನಟಿಸಿರುವ ಚಿತ್ರವೆಂದರೆ, ಅದು ಸಪ್ಪೆ ಚಿತ್ರವಾಗಿರುತ್ತದೆ ಎಂದು ತೀರ್ಮಾನಿಸಬಹುದು. ರಮ್ಯರವರ ಈ ಸಾಧನೆಯನ್ನು 'ಲಂಕೇಶ್' ಗುರುತಿ ಸಿದ್ದು ಸ್ವಾಗತಾರ್ಹ.

- ಎಸ್. ಲಕ್ಷ್ಮಿನರಸಿಂಹ, ಚಾಮರಾಜನಗರ



ನವೆಂಬರ್ 22ರ ಸಂಚಿಕೆಯ ಹಿಂಪುಟದಲ್ಲಿ ಪ್ರಕಟವಾದ 'ಜಯಂತ್, ನಮಸ್ಕಾರ' ಎಂಬ ಚಿಕ್ಕ ಲೇಖನ ಓದಿದೆ. ನಿಜಕ್ಕೂ ಪ್ರತಿಭಾವಂತ ಬರಹಗಾರ, ಸೃಜನಶೀಲ ತುಡಿತ ಹೊಂದಿ ರುವ, ಲವಲವಿಕೆಯಿಂದ ಮಾತನಾಡುವ ಜಯಂತ್ ಕಾಯ್ಕಿಣಿಯವರ ಅನೇಕ ಲೇಖನ, ವಿಮರ್ಶೆಗಳನ್ನು ಓದಿದ್ದೇನೆ. ಕಿರುತೆರೆಯಲ್ಲಿನ ಅವರ ಸಂದರ್ಶನ ಕಾರ್ಯಕ್ರಮಗಳಂತೂ ಪ್ರೇಕ್ಷಕರನ್ನು ಸೆಳೆಯುತ್ತವೆ. ಸಾಹಿತ್ಯಾಸಕ್ತನಾದ ನನಗಂತೂ ಇವರ ಸಂದರ್ಶನಗಳು ಪ್ರಯೋಜನಕಾರಿಯಾಗಿರುತ್ತವೆ. ಈಗ ಪ್ರಾರಂಭವಾಗಿರುವ 'ನಟಸಾರ್ವಭೌಮನಿಗೆ ನಮಸ್ಕಾರ' ಕಾರ್ಯಕ್ರಮವನ್ನು ಬಿಡದೇ ನೋಡುತ್ತೇನಲ್ಲದೆ, ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತೇನೆ.

- ಕೆ.ವಿ.ಶಿವಕುಮಾರ್, ಕಾಳೀಹುಂಡಿ

ಹೊಗಳಿಕೆ ತೆಗಳಿಕೆ

'ಜಮಖಂಡಿಯಲ್ಲಿ ಪಾಖಂಡಿ ಕೃಷ್ಣ' ವರದಿ ಓದಿದೆ. ಬಾಗಲಕೋಟೆ ಜಿಲ್ಲೆಯ ನಸೀಬು ಖರಾಬ್ ಇದ್ದಂತೆ ಕಾಣುತ್ತೆ. ಇತ್ತೀಚೆಗೆ ಬಾಗಲಕೋಟೆ ನಗರದಲ್ಲಿ ದುಖಾನ್ ತೆರೆದು ಕುಳಿತು ಬ್ಲೇಡ್ ಬಾಬಾನನ್ನೇ ಮೀರಿಸುವಂತೆ ಬೆಳೆದವನು ಶಿವ ಶರಣಾನಂದ ಸ್ವಾಮಿ. ತನ್ನನ್ನು ನಂಬಿದ ಜನರಿ... ಉಂಡೆನಾಮ ತಿಕ್ಕಿ ಈತ ಹೋಗುತ್ತಿದ್ದಂತೆ, ದಾನಯ್ಯ ಮಠ ಎಂಬ... ಮತ್ತೊಬ್ಬ ದುಷ್ಟ ಹುಟ್ಟಿಕೊಂಡಿದ್ದಾನೆ. ಊರ ನಾರಿಯರನ್ನು ಬೆಂಬಿಡದ... ಕಾಡುತ್ತಿರುವ ಈತನಿಗೆ ಖಾಕಿ ತೊಟ್ಟಿರುವ ಪೊಲೀಸರ ಬೆಂಬಲವಿದೆ... ಪರಿಸ್ಥಿತಿ ಹೀಗಿರುವಾಗ, ಬಾಗಲಕೋಟೆಗೆ ಮುಕ್ತಿ ಎಂದು?


- ರಮಜಾನ ಕೆ.ಕೋರ್ತಿ, ಬಾದಾಮಿ

ನವೆಂಬರ್ 22ರ ಸಂಚಿಕೆಯಲ್ಲಿ 'ಕಂಡಹಾಗೆ' ಲೇಖನ ಓದಿದೆ. ನನ್ನ ಗೆಳೆಯ ಅಜ್ಜಂಪುರ ವೆಂಕಟೇಶ... ಬಗೆಗಿನ ಪುಟ್ಟ ಬರಹ ಮನಸ್ಸಿಗೆ ಮುದ ನೀಡಿತು... 'ಮಠದ ವೆಜ್ ಊಟದ ಬದಲಾಗಿ ನನ್ನ ಮನೇಲಿ... ನಾನ್‌ವೆಜ್ ಊಟ ಮಾಡಬೇಕು' ಅಂತ ಒತ್ತಾಯ... ಮಾಡಿದ ಎಂಬ ವಾಕ್ಯ ಬಾಯಲ್ಲಿ ನೀರೂರಿಸಿತು... ಹಾಗೆಯೇ 'ವೆಂಕಟೇಶ್, ಇಷ್ಟೊಂದು ತಾಪತ್ರಯ ಕೊಟ್ಟಿರುವ ನಿನ್ನನ್ನು... ಕೊಂದು ಹಾಕುತ್ತೇನೆ' ಎಂದು ತಮಾಷೆಯಾಗಿ ಗದರಿಸಿದೆ ಎಂಬ... ಸಾಲು ಓದುತ್ತಿದ್ದಂತೆ 'ಪಕ್' ಎಂದು ನಕ್ಕುಬಿಟ್ಟೆ. ಪ್ರಕಟಗೊಂಡ ಗೆಳೆಯ... ಭಾವಚಿತ್ರವೂ ನನ್ನ ಜೊತೆಯಲ್ಲಿ ನಕ್ಕಂತೆ ಭಾಸವಾಯಿತು.

ಗೆಳೆಯ ವೆಂಕಟೇಶ್ ಕಟ್ಟಿದ ಪುಟ್ಟ ಸಾಮ್ರಾಜ್ಯದ ಹಿಂದೆ ಸುಂದರ... ಕನಸಿದೆ, ಪರಿಶ್ರಮವಿದೆ. ಆತನ ವ್ಯಕ್ತಿತ್ವದ ಕೈಗನ್ನಡಿ ಈ ನಿಮ್ಮ ಪುಟ್ಟ... ಬರಹ. ತಮ್ಮನಿಗೆ ಪ್ರೀತಿಯ ಶುಭಾಶಯಗಳನ್ನು ಹೇಳಿದ್ದೀರಿ. ನಿಮ... ಧನ್ಯವಾದಗಳು.

- ಎಂ. ಓ. ಮಮತೇಶ್, ಕಡೂರು

ನಾಟಕದ ಆಕರ್ಷಣೆ ಹುಟ್ಟಿದ್ದು ಹೇಗೆ ಅಂತ ಇದುವರೆಗೂ ಗೊತ್ತಿಲ್ಲ



ಎರಡನೆ ಸಿನಿಮಾ, ಮೊದಲನೆ ಮಗುವಿನ ನಿರೀಕ್ಷೆಯಲ್ಲಿ

'ಆನಂದ್' ಸೂಪರ್‌ಹಿಟ್ ಆದ ತಕ್ಷಣ ನಮ್ಮ ಮುಂದೆ ಒಂದು ಪ್ರಶ್ನೆ ಉದ್ಭವಿಸಿತು. ಅದೇನೆಂದರೆ ನನ್ನನ್ನು ಹಾಕಿಕೊಂಡು ಹೊಸ ಚಿತ್ರ ನಿರ್ಮಿಸಲು ಹಣದ ಥೈಲಿ ಹಿಡಿದುಕೊಂಡು ಮನೆ ಬಾಗಿಲಿಗೆ ಬಂದ ನಿರ್ಮಾಪಕರಿಗೆ ಏನನ್ನು ಹೇಳಬೇಕೆಂಬುದೇ ನಮಗೆ ಸಮಸ್ಯೆಯಾಯಿತು. ಅವರಿಂದ ಹಣ ಪಡೆದು ಕಾಲ್‌ಶೀಟ್ ನೀಡಬೇಕೋ ಅಥವಾ ಕಾಫಿ ನೀಡಿ ವಿಶ್ವಾಸದಿಂದ ಮಾತನಾಡಿಸಿ ಹಿಂದೆ ಕಳುಹಿಸಬೇಕೋ?

ಹಾಗೆ ನೋಡಿದರೆ ಮೊದಲ ಚಿತ್ರ ಬಿಡುಗಡೆಯಾದ ತಕ್ಷಣ ಹತ್ತು ನಿರ್ಮಾಪಕರು ಚಿತ್ರ ಮಾಡಲು ರೆಡಿಯಾಗಿ ಬಂದದ್ದು ನನ್ನ ಅದೃಷ್ಟವೇ ಸರಿ. ಯಾವ ಹೀರೋಗೆ ತಾನೆ ಇಂತಹ ಸೌಭಾಗ್ಯ ಸಿಕ್ಕುತ್ತೆ ಹೇಳಿ?

ಆದರೆ ಆಗ ನನ್ನ ಅಮ್ಮ ಮತ್ತು ಅಪ್ಪಾಜಿಯವರು ಒಂದು ನಿರ್ಧಾರಕ್ಕೆ ಬಂದರು. ಚಿತ್ರ ಲಾಭ ತರಲಿ ಅಥವಾ ನಷ್ಟ ಉಂಟು ಮಾಡಲಿ, ಆದರೆ ಮೊದಲ ಮೂರು ಚಿತ್ರಗಳನ್ನು ನಮ್ಮ ಸಂಸ್ಥೆಯಿಂದಲೇ ಮಾಡುತ್ತೇವೆ ಎಂದು ಅಮ್ಮ ಹೇಳಿದರು. ಇದಕ್ಕೆ ಕಾರಣವೂ ಇತ್ತು. ಆಕಸ್ಮಾತ್ ಎರಡನೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿದರೆ ನನ್ನ ಕೇರಿಯರ್‌ಗೆ ತೊಂದರೆಯಾಗುತ್ತಿತ್ತು, ಅದರ ಜೊತೆಗೆ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದರು. ಏಕೆಂದರೆ ಹೊರಗಡೆಯ ನಿರ್ಮಾಪಕರು ನಮ್ಮಷ್ಟು ಆಸಕ್ತಿಯಿಂದ ಕಥೆ ರಚಿಸುತ್ತಾರೆ ಎಂಬ ಗ್ಯಾರಂಟಿ ಇರಲಿಲ್ಲ. ಗಾಂಧಿನಗರದವರು ಅವರದಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವುದರಲ್ಲಿ ನಿಪುಣರು ಎಂಬುದು ನಮ್ಮ ಮನೆಯವರಿಗೆ ಆಗಲೇ ಗೊತ್ತಾಗಿತ್ತು.

ಗಾಂಧಿನಗರದವರನ್ನು ದೂಷಿಸುವುದು ನನ್ನ ಉದ್ದೇಶವಲ್ಲ. ಅವರೆಲ್ಲಾ ಆ ದಿನಗಳಲ್ಲಿ ಅಭಿಮಾನದಿಂದಲೇ ನಮ್ಮಲ್ಲಿಗೆ ಬಂದಿದ್ದರು. ಆದರೆ ಮೊದಲ ಚಿತ್ರ ಹಿಟ್ ಆದ ನಂತರ ನಾನು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೆ ಎಂಬುದನ್ನು ವಿವರಿಸುವುದಷ್ಟೇ ನನ್ನ ಉದ್ದೇಶ.

ಹೀಗಾಗಿ ಅಂದು ಮನೆಗೆ ಬಂದ ನಿರ್ಮಾಪಕರನ್ನು ಬರಿಗೈಯಲ್ಲಿ ಕಳಿಸುವುದು ನಮಗೆ ಅನಿವಾರ್ಯವಾಯಿತು. ಅಷ್ಟೊತ್ತಿಗೆ ನನ್ನ 'ರಥಸಪ್ತಮಿ' ಚಿತ್ರದ ಹಾಡುಗಳ ರೆಕಾರ್ಡಿಂಗನ್ನು ನಾವು ಆರಂಭಿಸಿದ್ದರಿಂದ ಅದರ ಕೆಲಸದಲ್ಲಿ ಚುರುಕುಗೊಳಿಸಿದೆವು.


'ಆನಂದ್' ಚಿತ್ರದಲ್ಲಿ ನಯನಾ ಎಂಬ ಪಾತ್ರಕ್ಕೆ ಸುಧಾರಾಣಿ ಡಬ್ಬಿಂಗ್ ಮಾಡಿದ್ದಳು. ನೋಡಲು ಆಕೆ ಸುಂದರವಾಗಿದ್ದಳು. "ಏನಮ್ಮಾ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ?" ಎಂದು ಕೇಳಿದಾಗ ಆಕೆ ಹೂಂ ಅಂದಳು. ಹೀಗಾಗಿ ಸುಧಾರಾಣಿಯ ನಂತರ ಆಶಾರಾಣಿ ನಾಯಕಿಯಾದಳು.

ಮೊದಲ ಚಿತ್ರದ ಯಶಸ್ಸು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಆದ್ದರಿಂದ ನಾನು ಯಾವ ಟೆನ್ಷನ್ ಇಲ್ಲದೆ ನಟಿಸಿದೆ, ಇನ್ನಷ್ಟು ಹುರುಪಿನಿಂದ ಡ್ಯಾನ್ಸ್ ಮಾಡಿದೆ. ನನ್ನ ಪಾತ್ರದ ಬಗ್ಗೆ ರಾಜ್‌ಶೇಖರ್ ಮನಮುಟ್ಟುವಂತೆ ವಿವರಿಸಿದ್ದರಿಂದ ನಟಿಸುವುದು ತುಂಬಾ ಸುಲಭವಾಯಿತು. ಈ ಎಲ್ಲ ಅಂಶಗಳು ಜೊತೆಗೂಡಿ 'ರಥಸಪ್ತಮಿ' ಯಾವಾಗ ಶುರುವಾಯಿತು, ಯಾವಾಗ ಮುಗಿಯಿತು ಎಂಬುದೇ ಗೊತ್ತಾಗಲಿಲ್ಲ!

ನಾವು ಪ್ಲಾನ್ ಮಾಡಿಕೊಂಡ ಪ್ರಕಾರವೇ 'ರಥಸಪ್ತಮಿ' ಚಿತ್ರೀಕರಣ ಮುಗಿಯಿತು. ಅದೇ ಹೊತ್ತಿಗೆ ನನ್ನ ಕುಟುಂಬದವರಿಗೆ ಆನಂದ ಕೊಡುವ ಸುದ್ದಿಯೊಂದು ಹೊರಬಿತ್ತು. ನನ್ನ ಪತ್ನಿ ಗೀತಾ ಗರ್ಭಿಣಿ ಎಂಬ ವಿಷಯವನ್ನು ವೈದ್ಯರು ಅನೌನ್ಸ್ ಮಾಡಿದ್ದೇ ತಡ ನಮ್ಮ ಮನೆಯಲ್ಲಿ ಸಂಭ್ರಮವೋ ಸಂಭ್ರಮ.

ಅಪ್ಪಾಜಿಯ ಹಿರಿಯ ಮಗನಾಗಿದ್ದರಿಂದ ನಮ್ಮ ಕುಟುಂಬಕ್ಕೆ ಬರುವ ಹೊಸ ಸದಸ್ಯನನ್ನು ಸ್ವಾಗತಿಸಲು ಕಾತುರರಾರಂಭಿಸಿದರು. ಗೀತಾ ಗರ್ಭಿಣಿ ಎಂದು ತಿಳಿದಾಕ್ಷಣ ನಮ್ಮ ಸಂಬಂಧಿಕರ ಮನೆಗಳಿಗೆ ಊಟಕ್ಕೆ ಹೋಗುವುದೇ ನಿತ್ಯ ಕೆಲಸವಾಯಿತು. ಗೀತಾಳನ್ನು ಪ್ರತಿಯೊಬ್ಬರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು, ಮುದ್ದಾಡುತ್ತಿದ್ದರು.

> ನನ್ನ ಪತ್ನಿ ಗರ್ಭಿಣಿ ಅಂದಾಕ್ಷಣ ರೋಮಾಂಚನಗೊಂಡೆ. ಅಪ್ಪನಾಗುವ ಆ ಕ್ಷಣಗಳನ್ನು ನೆನೆಸಿಕೊಂಡು ಪುಳಕಿತನಾದೆ. ನನ್ನ ಮಗುವಿನ ಬಗ್ಗೆ ಕನಸು ಕಾಣಲಾರಂಭಿಸಿದೆ. ನನಗೆ ಗಂಡು ಅಥವಾ ಹೆಣ್ಣು ಮಗು ಯಾವುದಾದರೂ ಸರಿ ಆರೋಗ್ಯವಾಗಿದ್ದು, ದಷ್ಟಪುಷ್ಟವಾಗಿರಬೇಕೆಂಬುದಷ್ಟೇ ನನ್ನ ಆಸೆಯಾಗಿತ್ತು.



ಗೀತಾ ತಾಯಿ ಆಗಲಿದ್ದ ವಿಷಯ ಇಷ್ಟೊಂದು ಸಂಭ್ರಮ ಸೃಷ್ಟಿಸಲು ಆಕೆ ಹಿರಿ ಸೊಸೆ ಎಂಬುದೊಂದೇ ಕಾರಣವಾಗಿರಲಿಲ್ಲ, ಅಪ್ಪಾಜಿಗೆ ಮದುವೆ ಆದ ಹತ್ತು ವರ್ಷಗಳ ನಂತರವೇ ನಾನು ಹುಟ್ಟಿದ್ದು. ನನ್ನ ವಿಚಾರದಲ್ಲೂ ಅದೇ ರಿಪೀಟ್ ಆಗಬಹುದೋ ಎಂದು ಅಂದುಕೊಂಡವರಿಗೆ 'ಗೀತಾ ಗರ್ಭಿಣಿಯಾಗಿದ್ದಾಳೆ' ಎಂಬ ಸುದ್ದಿ ತುಂಬಾ ಆನಂದವನ್ನು ನೀಡಿತು.

ನಾನು ಅಪ್ಪನಾಗುತ್ತಿದ್ದೇನೆ ಎಂಬ ಸುದ್ದಿ ಕುಟುಂಬದ ಸದಸ್ಯರಿಗೆ ಆನಂದ ನೀಡಿದ್ದರೆ, ಗಾಂಧಿನಗರದ ಜನರಲ್ಲಿ ದುಗುಡ, ದುಮ್ಮಾನವನ್ನು ಸೃಷ್ಟಿಸಿತ್ತು. "ಇಷ್ಟು ಯಂಗ್ ಹೀರೋ ಅಪ್ಪ ಆಗಿದ್ದಾನೆ ಎಂದರೆ ಅಭಿಮಾನಿಗಳು, ಅದರಲ್ಲೂ ಮುಖ್ಯವಾಗಿ ಲೇಡಿ ಫ್ಯಾನ್ಸ್ ಕಡಿಮೆಯಾಗುತ್ತಾರೆ. ಶಿವಣ್ಣ ಇನ್ನೊಂದೆರಡು ವರ್ಷ ಕಾಯಬಹುದಿತ್ತು" ಎಂದು ಗಾಂಧಿನಗರದ ಜನ ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ಸ್ ಪಾಸ್ ಮಾಡಿಕೊಂಡರು.

ಆದರೆ ನಾನು ಇದರ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವನೇ ಅಲ್ಲ. 'ಆನಂದ್' ಚಿತ್ರ ರಿಲೀಸ್ ಆಗುವ ಮುನ್ನವೇ ಮದುವೆಯಾದಾಗಲೂ ಇದೇ ಜನ ಇದೇ ತರಹದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ನಾನು ಮದುವೆಯಾದ ನಾಯಕ ನಟ ಅಂತ ಗೊತ್ತಾದ ನಂತರವೂ ನನ್ನ ಚಿತ್ರ ಸಿಲ್ವರ್ ಜ್ಯೂಬಿಲಿ ಆಚರಿಸಲಿಲ್ಲವೇ, ಅಷ್ಟೇ ಯಾಕೆ ನನ್ನ ಅಪ್ಪಾಜಿ ಕೂಡಾ ಮದುವೆಯಾದ ನಂತರವೇ ಚಿತ್ರರಂಗಕ್ಕೆ ಕಾಲಿಟ್ಟಿದ್ದು. ನಾವೆಲ್ಲಾ ಹುಟ್ಟಿದ ನಂತರವೂ ಅಪ್ಪಾಜಿ ಸಿನಿಮಾಗಳು ಹಿಟ್ ಆಗಲಿಲ್ಲವೇ? ಎಂದುಕೊಂಡು ನಾನು ಸುಮ್ಮನಾದೆ.

ನಮ್ಮ ಜನ, ಪ್ರೇಕ್ಷಕರು ನಾವು ಮಾಡಿದ ಕೆಲಸವನ್ನು ನೋಡುತ್ತಾರೆಯೇ ಹೊರತು ನಟರ ಖಾಸಗಿ ಬದುಕಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನನಗೆ ಗೊತ್ತಿತ್ತು. ಲೇಡೀಸ್ ಫ್ಯಾನ್ಸ್ ಸಾಕಷ್ಟು ಇರ್ತಾರೆ ನಿಜ, ಆದರೆ ಅದು ಯಾವತ್ತೂ ಅಭಿಮಾನದ ಗಡಿ ದಾಟುವುದಿಲ್ಲ ಎಂದು ನಂಬಿರುವವನು ನಾನು. ಅಂದಹಾಗೆ, ತಾನು ಮದುವೆಯಾದರೆ ತನ್ನ ಸಿನಿಮಾಗಳನ್ನು ನೋಡೋಕೆ ಲೇಡೀಸ್ ಫ್ಯಾನ್ಸ್ ಬರಲ್ಲ ಅಂತ ಕಲಾವಿದನೊಬ್ಬ ಮದುವೆ ಆಗದೆ ಇರಲು ಸಾಧ್ಯನಾ?

ವೈಯಕ್ತಿಕ ಜೀವನದಿಂದಾಗಿ ವೃತ್ತಿ ಜೀವನಕ್ಕೆ ಮತ್ತು ವೃತ್ತಿ ಜೀವನದಿಂದಾಗಿ ವೈಯಕ್ತಿಕ ಜೀವನಕ್ಕೆ ತೊಂದರೆಯಾಗಬಾರದೆಂದು ನಂಬಿರುವವನು ನಾನು ಮತ್ತು ಅದೇ ರೀತಿ ಜೀವನ ಸಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿರುವವನು.

ಅದೆಲ್ಲಾ ಹಾಗೆ ಇರಲಿ... ನನ್ನ ಪತ್ನಿ ಗರ್ಭಿಣಿ ಅಂದಾಕ್ಷಣ ನಾನೂ ರೋಮಾಂಚನಗೊಂಡೆ. ಅಪ್ಪನಾಗುವ ಆ ಕ್ಷಣಗಳನ್ನು ನೆನೆಸಿಕೊಂಡು ಪುಳಕಿತನಾದೆ. ಎಲ್ಲಾ ಅಪ್ಪಂದಿರ ತರಹ ನಾನೂ ನನ್ನ ಮಗುವಿನ ಬಗ್ಗೆ ಕನಸು ಕಾಣಲಾರಂಭಿಸಿದೆ. ನನಗೆ ಗಂಡು ಅಥವಾ ಹೆಣ್ಣು ಮಗು ಆಗಬೇಕೆಂಬ ಯಾವುದೇ ವೈಯಕ್ತಿಕ ಆಸೆಗಳಿರಲಿಲ್ಲ, ನನ್ನ ಮಗು ಆರೋಗ್ಯವಾಗಿದ್ದು, ದಷ್ಟಪುಷ್ಟವಾಗಿರಬೇಕೆಂಬುದಷ್ಟೇ ನನ್ನ ಆಸೆಯಾಗಿತ್ತು.

ಒಂದೆಡೆ ಎರಡನೆ ಸಿನಿಮಾ, ಇನ್ನೊಂದೆಡೆ ಮೊದಲನೆ ಮಗು, ಇವೆರಡಕ್ಕಾಗಿ ಕನಸು ಕಾಣುತ್ತಾ ಕಾಯುವುದು ನನ್ನ ನಿತ್ಯಕೆಲಸವಾಯಿತು.


ಈ ಮಧ್ಯೆ, 'ರಥಸಪ್ತಮಿ' ಚಿತ್ರದ ಕ್ಯಾಸೆಟ್ ಬಿಡುಗಡೆಯಾಗಿ ಮಾರ್ಕೆಟ್‌ನಲ್ಲಿ ಸೂಪರ್‌ಹಿಟ್ ಆಯಿತು. ಹಾಡುಗಳು ಹಿಟ್ ಆದರೆ ಚಿತ್ರ ಹಿಟ್ ಆದಂತೆ ಎಂಬ ಪ್ರತೀತಿ ಗಾಂಧಿನಗರದವರದ್ದು. ಹೀಗಾಗಿ ನನಗೆ ಸ್ವಲ್ಪ ನೆಮ್ಮದಿ ಎನಿಸಿತು.

ಆದಾದನಂತರ ಚಿತ್ರ ಬಿಡುಗಡೆಯಾಯಿತು. ಈ ಬಾರಿ ಪ್ರೇಕ್ಷಕರು ಮತ್ತು ಪತ್ರಿಕೆಯವರು ಹೊಸ ಚಿತ್ರಕ್ಕೆ ಹೇಗೆ ಸ್ಪಂದಿಸಿದರು ಎಂದು ನಾನು ಹೇಳದಿದ್ದರೆ ನನ್ನ ಆತ್ಮಚರಿತ್ರೆ ಅಪೂರ್ಣವಾದಂತೆ. ಹೀಗಾಗಿ ಪ್ರೇಕ್ಷಕರ ಮತ್ತು ವಿಮರ್ಶಕರ ರಿಯಾಕ್ಷನನ್ನು ನೀವು ತಿಳಿಯಲೇಬೇಕು. ಇದು ನನ್ನ ಪ್ರೀತಿಯ ಕಟ್ಟಪ್ಪಣೆ....!

(ಮುಂದುವರೆಯುತ್ತದೆ)

ದಾಸರ ಪದಗಳ ನಾಯಕ

ಬಾಲ್ಟಿಮೋರ್‌ನಲ್ಲಿ ನಡೆದ ನಾಲ್ಕನೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಪುತ್ತೂರು ನರಸಿಂಹನಾಯಕ್‌ರವರಿಗೆ ಇದು ಮೊದಲನೆ ಅಮೆರಿಕಾ ಪ್ರವಾಸವಲ್ಲ, ಅವರು ಈಗಾಗಲೇ ತಮ್ಮ ಸ್ವಂತ ವೆಚ್ಚದಲ್ಲಿ ಅಲ್ಲಿಗೆ ಮೂರು ಬಾರಿ ಹೋಗಿ ತಮ್ಮ ಸಂಗೀತದ ಮೂಲಕ ದೊಡ್ಡ ಅಭಿಮಾನಿಗಳ ಬಳಗವನ್ನೇ ಪಡೆದಿದ್ದಾರೆ. ಆದರೆ ಸರಕಾರದ ಹಣದಲ್ಲಿ ಅವರು ಅಮೆರಿಕಕ್ಕೆ ಭೇಟಿ ಕೊಟ್ಟಿದ್ದು ಇದೇ ಮೊದಲನೆ ಬಾರಿ.



ದಾಸರ ಪದಗಳನ್ನು ಹೇಳುವುದರಲ್ಲಿ ನರಸಿಂಹ ನಾಯಕ್ ಎತ್ತಿದ ಕೈ. ಆದರೆ ಅಷ್ಟೇ ಸುಲಲಿತವಾಗಿ ಕನ್ನಡ ಸುಗಮ ಸಂಗೀತವನ್ನೂ ಹಾಡುತ್ತಾರೆ. "ಪುತ್ತಿಗೆ ಮಠದ ಸ್ವಾಮೀಜಿಗಳು ಅಮೆರಿಕದ ಕಲವಾರು ಕಡೆ ಶ್ರೀ ಕೃಷ್ಣ ಮಂದಿರಗಳನ್ನು ಸ್ಥಾಪಿಸಿರುವುದರಿಂದ ಅಲ್ಲಿಯ ಜನರಲ್ಲಿ ಈಗ ಭಕ್ತಿಯ ಹಾಡುಗಳನ್ನು ಕೇಳಬೇಕೆಂಬ ಅಪೇಕ್ಷೆ ಹೆಚ್ಚಾಗಿದೆ. ಆದ್ದರಿಂದ ಪ್ರತಿ ಬಾರಿ ನಾನು ಅಮೆರಿಕಕ್ಕೆ ಹೋದಾಗ ಅಲ್ಲಿಯ ಭಕ್ತಾದಿಗಳು ದಾಸರಪದ ಮತ್ತು ಕೃಷ್ಣನ ಬಗ್ಗೆ ಹಾಡುಗಳನ್ನು ಕೇಳುತ್ತಾ ತನ್ಮಯರಾಗಿರುವುದನ್ನು ನಾನು ಕಂಡಿದ್ದೇನೆ. ಇದು ಅತ್ಯಂತ ಸಂತೋಷ ಕೊಡುವ ವಿಷಯ" ಎನ್ನುತ್ತಾರೆ ನರಸಿಂಹನಾಯಕ್.

ಇತ್ತೀಚೆಗೆ ಕನ್ನಡ ಕೂಟಗಳು ಅಮೆರಿಕದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವುದರಿಂದ ಕನ್ನಡ ಕವಿಗಳ ಸುಗಮ ಸಂಗೀತಕ್ಕೂ ಅಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹೀಗಾಗಿ ಬೇಂದ್ರೆಯವರ ಶ್ರಾವಣ ಬಂತು, ಲಕ್ಷ್ಮಣ್‌ರಾಯರ ಬಾರೇ ರಾಜಕುಮಾರಿ, ಸುಬ್ರಾಯ ಚೊಕ್ಕಾಡಿಯವರ ಮುನಿಸು ತರವೇ ಮೊದಲಾದ ಹಾಡುಗಳನ್ನು ಎರಡೆರಡು ಬಾರಿ ಅಲ್ಲಿಯ ಪ್ರೇಕ್ಷಕರು ಒತ್ತಾಯಿಸಿ ಹಾಡಿಸಿದ್ದಾರೆ ನರಸಿಂಹನಾಯಕ್‌ರವರಿಂದ.

'ಗೌರಿ ಗಣೇಶ್' ಚಿತ್ರದಲ್ಲಿ 'ನಿಮ್ಮ ಮಗುವೂ ನಗುತ್ತಿರುವ' ಎಂಬ ಹಾಡಿನ ಮುಖಾಂತರ ಪ್ರಖ್ಯಾತಿ ಗಳಿಸಿದ ನಾಯಕ್ ಆನಂತರ ಚಿತ್ರರಂಗದಲ್ಲಿ ನಗಲು ಉದ್ಯಮದವರು ಅವಕಾಶವೇ ನೀಡಲಿಲ್ಲ.

ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಜ್ಯಪ್ರಶಸ್ತಿಯನ್ನು ಪಡೆದಿರುವ ನಾಯಕ್ ಇಂದು ಅಮೆರಿಕಾದಲ್ಲಿ ದಾಸರಪದ ಮತ್ತು ಸುಗಮ ಸಂಗೀತದ ಮುಖಾಂತರ ಮನೆಮನೆ ಮಾತಾಗಿದ್ದಾರೆ.

"ನನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನೇ ಸ್ವತಃ ಹಾರ್ಮೋನಿಯಂ ಅನ್ನು ಬಾರಿಸಿದೆ. ನನ್ನ ಜೊತೆಗೆ ರವೀಂದ್ರ ಯಾವಗಾಲ್ ಎಂಬ ತಬಲಾ ವಾದಕರು ಮಾತ್ರ ಇದ್ದರು. ಆದರೂ ಎಲ್ಲಾ ಕಡೆ ಜನ ನಮ್ಮ ಹಾಡನ್ನು ಇಷ್ಟಪಟ್ಟರು" ಎಂದರು ನಾಯಕ್.

"ಯಾರು ಏನೇ ಹೇಳಲಿ ಅಮೆರಿಕಾದಲ್ಲಿ ಎಲ್ಲರೂ ಅತ್ಯಂತ ಮರ್ಯಾದೆ ಮತ್ತು ಭಕ್ತಿಯಿಂದ ನನ್ನ ಕಾರ್ಯಕ್ರಮವನ್ನು ಕೇಳಿದರು. ಅಷ್ಟೇ ಅಲ್ಲಾ ಕೈತುಂಬಾ ಹಣ ಕೊಟ್ಟಿದ್ದಾರೆ.

ಮತ್ತೆ 2008ರಲ್ಲಿ ಬರಬೇಕೆಂದು ಆಹ್ವಾನ ನೀಡಿದ್ದಾರೆ. ಇಂತಹ ಬೆಂಬಲ ನನಗೆ ಕರ್ನಾಟಕದಲ್ಲಿ ಸಿಕ್ಕಿದರೆ....." ಎಂದು ಜಿಗುಪ್ಸೆ ವ್ಯಕ್ತಪಡಿಸುತ್ತಾರೆ.

ಸಿ.ಡಿ.ಗೆ. ಶ್ರೇಯಸ್ಸು!

'ಸಿರಿವಂತ' ಚಿತ್ರದಲ್ಲಿನ ತಮ್ಮ ಅಭಿನಯದ ಶ್ರೇಯಸ್ಸು ಎಸ್. ನಾರಾಯಣ್‌ಗೆ ಸಲ್ಲಬೇಕು ಎಂದು ಪ್ರಾಮಾಣಿಕವಾಗಿ ನುಡಿದಿದ್ದಾರೆ ಡಾ. ವಿಷ್ಣುವರ್ಧನ್. ಯಾಕೆಂದರೆ ವಿಷ್ಣುವಿಗೆ ಅಭಿನಯ ಮರೆತು ಯಾವುದೋ ಕಾಲವಾಗಿದೆ.

ಅದಿರಲಿ, ನಿಜಕ್ಕೂ 'ಸಿರಿವಂತ'ದಲ್ಲಿನ ಅಭಿನಯದ ಕ್ರೆಡಿಟ್ ನಾರಾಯಣ್‌ಗೆ ಸಲ್ಲುತ್ತದಾ? ಇಲ್ಲ, ಅದು ಒರಿಜಿನಲ್ ಸಿನಿಮಾದ ಸಿಡಿಗೆ ಸಲ್ಲುತ್ತೆ. ಅನ್ಯಭಾಷೆಯ ಚಿತ್ರದ ರಿಮೇಕು ಈ 'ಸಿರಿವಂತ.' ಯಾಕೆಂದರೆ 'ಸಿರಿವಂತ'ಕ್ಕಾಗಿ ನಾರಾಯಣ್ ದಿನಾ ಹೋಮ್‌ವರ್ಕ್ ಮಾಡಿಕೊಂಡೇ ಬರುತ್ತಿದ್ದರು. ಒರಿಜಿನಲ್ ಸಿನಿಮಾದ ಸಿ.ಡಿ.ಯನ್ನು ಮನೆಯಲ್ಲಿ ಕುಳಿತು ರಾತ್ರಿಯೆಲ್ಲಾ ನೋಡುತ್ತಿದ್ದ ನಾರಾಯಣ್‌ರ ನೆನಪಿನ ಶಕ್ತಿ ಅದ್ಭುತವಾದದ್ದು! ಮರುದಿನ ಶೂಟಿಂಗ್‌ನಲ್ಲಿ ರಾತ್ರಿ ನೋಡಿದ್ದನ್ನೆಲ್ಲ ವಿಷ್ಣುಗೆ ವಿವರಿಸೋರು... ವಿಷ್ಣು ಹಾಗೇ ಆ್ಯಕ್ಟ್ ಮಾಡೋರು....

ಈಗ ಹೇಳಿ ವಿಷ್ಣು ಅಭಿನಯದ ಕ್ರೆಡಿಟ್ ನಾರಾಯಣ್‌ಗೆ ಸಲ್ಲಬೇಕೊ? ಸಿ.ಡಿ.ಗೆ ಸಲ್ಲಬೇಕೊ?




ಸಿ.ಎಂ., ಅಂಬಿ ನಾಟ್ ಅವೇಲಬಲ್

ಬಹಿಷ್ಕೃತ ನಿರ್ಮಾಪಕರ ತಂಡ ಪ್ರೊಡ್ಯೂಸರ್ ಕಮ್ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಹೋಗಿ ಬಿಕ್ಕಟ್ಟು ಬಗೆಹರಿಸಿ ಅಂತಂತೆ... 'ನಂದೇ ತೊಳಕೊಳ್ಳೋಕಾಗ್ತಿಲ್ಲ.. ನನ್ನತ್ರ ಬರ್‍ಬೇಡಿ.... ಅಂಬಿ ಹತ್ರ ಹೋಗಿ' ಎಂದು ಕಳಿಸಿಬಿಟ್ಟರಂತೆ ಸಿ.ಎಮ್ಮು. ಇತ್ತ ಮಂತ್ರಿಯಾಗಿರೋ ಗುಂಗಲ್ಲಿರುವ ಅಂಬಿ 'ಡಿಸೆಂಬರ್ 4 ರವರೆಗೆ ನಾನು ಫುಲ್ ಬಿಜಿ' ಎಂದು ವಾಪಸ್ ಕಳಿಸಿದ್ದಾರೆ. ಕೊನೆಗೀಗ ಕಾರ್ಮಿಕರ ಒಕ್ಕೂಟಕ್ಕೆ ಪತ್ರ ಬರೆದಿರುವ ಬಹಿಷ್ಕೃತ ನಿರ್ದೇಶಕರು 'ನಾವು ಕೆಟ್ಟದಾಗಿ ಮಾತಾಡಿಲ್ಲ.. ನಾವಂತವರಲ್ಲ.. ಬಹಿಷ್ಕಾರ ಹಿಂದೆಗೆದುಕೊಳ್ಳಿ' ಎಂಬರ್ಥದ ಅಪಾಲಜಿ ಲೆಟರ್ ಕಳಿಸಿದ್ದಾರಂತೆ.

ಬಿಕ್ಕಟ್ಟಿನಿಂದ ಬಿಕ್ಕಟ್ಟಿಗೆ.... 'ಯಾಕೆ ಹಿಂಗಾಗ್ತಿದೆ ಇವರಮ್ಮನ್' ಎನ್ನುತ್ತಿರಬಹುದು ಈ ಪ್ರೊಡ್ಯುಸರ್‌ಗಳು.




ಪ್ರಿ ಹನಿಮೂನ್!

"ಇದು ರಕ್ಷಿತಾಳ ಪ್ರಿ ಹನಿಮೂನೆ? ಎಸ್. ನಾರಾಯಣ್ ನಿರ್ದೇ[...] ಚಿತ್ರದ ಶೂಟಿಂಗ್‌ಗೆ ಫಾರಿನ್‌ಗೆ ಹೋಗಲು ಒಲ್ಲೆ ಎಂದು [...] ಮಾಡಿದ್ದ ರಕ್ಷಿತಾ ಮೇಡಂ ಈಗ ಪ್ರೇಮ್ ಜೊತೆ ಫಾರಿನ್ ಟೂ[...] ಅವ್ರೆ.... 'ಪ್ರೀತಿ ಏಕೆ ಭೂಮಿ ಮೇಲಿದೆ?' ಎಂದು ಪ್ರಶ್ನೆ ಕೇ[...] ವಿದೇಶಕ್ಕೆ ಹೋಗಿರುವ ನಿರ್ದೇಶಕ ಕಂ ನಟ ಪ್ರೇಮ್‌ನೊಂದಿಗೆ ಹಾರಿ[...] ರಕ್ಷಿತಾಗೂ ಆ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ, ರಕ್ಷಿತಾಳ [...] ಕಣ್ಣಿಡಲು ಪ್ರೇಮ್ ಆಕೆಯನ್ನು ಕರೆದುಕೊಂಡು ಹೋದನಾ? ಅ[...] ಪ್ರೇಮ್ ಮೇಲೆ ಕಣ್ಣಿಟ್ಟಿರಲು ರಕ್ಷಿತಾ ಹೋದಳಾ? ಅಥವಾ "[...] ಮದುವೆಗೆ ಮುನ್ನ ಅವರಿಬ್ಬರ ಹನಿಮೂನಾ? ಎಂದು 'ಗಾಂಧಿ[...] ನಗಾಡುತ್ತಿದೆ.

ಅದಿರಲಿ, ಚಿತ್ರದ ನಿರ್ಮಾಪಕ ರಾಮ್‌ಪ್ರಸಾದ್ "ಹದಿನೆಂಟ[...] ಹೆಚ್ಚು ಜನರ ತಂಡ ಫಾರಿನ್‌ಗೆ ಹೋಗ್ತಿದೆ" ಎಂದು ಹೆಮ್ಮೆಯಿ[...] ಬೀಗಿದ್ದಾರೆ. ರಾಮಪ್ರಸಾದ್ ಜೊತೆನೇ ಒಂದ್ಮೂರು ವೇಸ್ಟ್‌ಬಾಡಿಗ[...] ರಕ್ಷಿತಾ-ಗಿಕ್ಷಿತಾ ಸೇರಿದರೆ ಹದಿನೆಂಟಾಗಲ್ವೆ? ಇದೂ ಒಂದು ಸಾಧನೆಯ[...]






ಆಧುನಿಕ ಪಾಂಡವರು ಕಮಿಂಗ್!

ಐದೈದು ಔಟ್‌ಡೇಟೆಡ್ ಘಟಾನುಘಟಿ ಪಾಂಡವರು ಪ್ರೇಕ್ಷಕನ ಹೊಡೆತಕ್ಕೆ ಕುರುಕ್ಷೇತ್ರ ತಲುಪುವ ಮೊದಲೇ ಅಸುನೀಗಿದ್ದಾಯ್ತು.

ಈಗ ಬರುತ್ತಿದ್ದಾರೆ... modern ಪಾಂಡವರು... ಇವರು ಸಿ.ಸಿ.ಬಿ. ಇನ್‌ಸ್ಪೆಕ್ಟರ್ರಂತೆ... ಐದಡಿ ಎತ್ತರದ ವಿಜಯ್ ರಾಘವೇಂದ್ರನೇ ಸಿ.ಸಿ.ಬಿ.ಯ ಹೆಡ್ಡಂತೆ! ಬಿ.ಕೆ. ಶಿವರಾಮ್‌ರ ಫಿಜಿಕ್ ಎಲ್ಲಿ, ವಿಜಯ್‌ನ 'ಫಿಗರ್' ಎಲ್ಲಿ?

ಈ 'ಲಿಲಿಪುಟ್' ಪಾಂಡವರ ಮಧ್ಯೆ ಓರ್ವ 'ಪಾಂಡವತಿ' ಕೂಡ ಇದ್ದಾಳೆ. ಆಕೆ 'ಹೆವಿ'ವೇಟ್ ರಕ್ಷಿತಾ....

ಈ ಚಿತ್ರದ ಹೆಸರು 'ರಾಜೀವ್ ಅಲ್ಲಾ ಗಾಂಧಿ' ಅಂತೆ.... ಈ 'ಲಿಲಿಪುಟ್'ಗಳನ್ನು ಡೈರೆಕ್ಟ್ ಮಾಡ್ತಿರೋದು 'ಗಂಡಹೆಂಡತಿ' ಕುಖ್ಯಾತಿಯ 'ಸ್ತ್ರೀ'ವಸ್ತ್ರ!

ಮಕ್ಕಳಾಟ ಶುರು.....

ಈ ವರ್ಷ ಯಾರೂ ಮಕ್ಕಳ ಚಿತ್ರಕ್ಕೆ ಕೈಹಾಕಿಲ್ಲ.. ಮಾ.ಕಿಶನ್‌ದು ಬಿಡಿ.... 'ದೊಡ್ಡೋರೆಲ್ಲ' ಹೇಳೋ ಪ್ರಕಾರ 'ಕೇರಾಫ್ ಫುಟ್‌ಪಾತ್' ದೊಡ್ಡವರ ಚಿತ್ರವೇ ಅಂತೆ.... ಇದನ್ನು ನೋಡಿ ಟಕ್ ಅಂತ ಮಕ್ಕಳ ಸಿನಿಮಾ ಶುರು ಮಾಡಿಬಿಟ್ಟಿದ್ದಾರೆ ಅವಾರ್ಡ್‌ಗಾರು ಡೈರೆಕ್ಟರು ರಾಮದಾಸ ನಾಯ್ಡು. ಸ್ಪರ್ಧೆಯೇ ಇಲ್ಲ..

25 ಲಕ್ಷ ಗ್ಯಾರಂಟಿ...

ಇವರ ಸಿನಿಮಾ ಹೇಗಿರ್ತಾವೆ ಅಂದ್ರೆ ಮಕ್ಳೇ ಆ ಸಿನಿಮಾ ನೋಡಲ್ಲ. ಯಾಕೆಂದರೆ ಮಕ್ಕಳಿಗೆ ಇಷ್ಟವಾಗೋದು ಅದರಲ್ಲಿ ಇರೋದೇ ಇಲ್ಲ. ನೋಡೋರು ಜ್ಯೂರಿಗಳಷ್ಟೇ. ಮಕ್ಕಳಕೂಟ ದಂತಿರುವ ಈ ಜ್ಯೂರಿ ಟೀಮು ಬಿಟ್ಟಲ್ಲಿ ಅವಾರ್ಡು ಕೊಡುತ್ತೆ....

ರಂಭಾಳ ಆಟೋಗ್ರಾಫ್‌ಗಾಗಿ 'ಮುತ್ತಿ'ಗೆ....

ಇತ್ತೀಚೆಗೆ ಗಾಂಧಿನಗರದಿಂದ ಬಂದಿರುವ ರಿಪೋರ್ಟ್ ಒಂದರ ಪ್ರಕಾರ ಈ ವರ್ಷ ಹಿಟ್ ಆದದ್ದು ಎರಡೇ ಚಿತ್ರಗಳಂತೆ... ಒಂದು ಸುದೀಪನ ರೀಮೇಕ್ 'ಮೈ ಆಟೋಗ್ರಾಫ್....' ಇನ್ನೊಂದು ಯಾವುದು ಗೊತ್ತೆ?

ಅದು 'ರಂಭಾ'.... ಈ ಸೆಕ್ಸ್ ಸಿನಿಮಾ ಮಾಡಿದ ನಿರ್ಮಾಪಕ ಸಖತ್ ಹಾಟ್ ಮಗಾ ಅಂತಿದ್ದಾರೆ.... ಏಕೆಂದರೆ 'ರಂಭಾ' ಈಗಾಗಲೇ ಐದು ವಾರಗಳ ಕಾಲ ಪಡ್ಡೆಗಳನ್ನು ಸುಸ್ತು ಮಾಡಿದ್ದಾಳೆ. ಆದರೂ ಅವಳಿಗೆ ದಣಿವಿಲ್ಲ.. 'ರಂಭಾ' ಓಡುತ್ತಲೇ ಇದ್ದಾಳೆ.

ಗೆದ್ದದ್ದು ಎರಡು ಚಿತ್ರ... ಒಂದು ರೀಮೇಕು, ಇನ್ನೊಂದು ಸೆಕ್ಸು..

ಎಲ್ಲಿಗೆ ಬಂತು ಗಾಂಧಿನಗರ?



PRINTER, PUBLISHER, PROPRIETOR AND EDITOR : GAURI LANKESH, No. 9, E.A.T.Street, Basavanagudi, Bangalore-4. Phone [...]
Fax : 26604536, E-mail :lankesh70@rediffmail.com, Printed at Rajhans Enterprises [...]